

ಕನ್ನಡ ಭಾಷೆ ಪತ್ರೀ

ಎರಡನೆ ವರ್ಷದ ಬಿಬಾಡಬ್ಲೋಗ್,  
ಮೂರನೆ ಮತ್ತು ನಾಲ್ಕನೆ ಸೇವೆಸ್ಟರ್

[ಎನ್‌ಇಃ ೨೦೨೨-೨೩]

ಕನ್ನಡ ಲಾಲಿತ್ಯ

ಪ್ರಥಾನ ಸಂಪಾದಕ  
ಡಾ. ಬಿ. ಗಂಗಾಧರ

ಸಂಪಾದಕರು  
ಡಾ. ರಮೇಶಚಂದ್ರ ದತ್ತ  
ಡಾ. ಬಿ.ಕೆ. ಮಂಜುಳ  
ಡಾ. ಪಿ. ಸಂಗೀತ  
ಶ್ರೀ ಎಚ್.ಎಸ್. ಹೊನ್ನೇಗೌಡ



ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

ಟಮಕ, ಕೋಲಾರ – 563103

**ಬಿಎಸ್‌ಡೆಬ್ಲೂಗ್ ಕನ್ನಡ ಲಾಲಿತ್ಯ-೨**  
**ಮೂರನೇ ಸೆಮಿಸ್ಪರ್ಶ ಪರಿವಿಡಿ**

**ಫಟಕ : ೮**

- |                  |                              |                |
|------------------|------------------------------|----------------|
| ೧) ಹಳಗನ್ನಡ ಕಾವ್ಯ | ಬನದೇವಿ ಭೂದೇವತೆಯನಚ್ಚಿಪವೋಲ್    | -ಲಡ್ಡಿ ಶೈ      |
| ೨) ಕಥೆ           | ಮನದ ಮುಂದಿನ ಮಾಯೆ              | -ನಾ. ಮೊಗಸಾಲೆ   |
| ೩) ಪ್ರಬಂಧ        | ಸಂಶೋಧನೆಯಲ್ಲಿ ಸತ್ಯದ ಅಭಿವೃದ್ಧಿ | -ರಹಮತ್ ತರೀಕೆರೆ |

**ಫಟಕ : ೯**

- |                   |                           |                          |
|-------------------|---------------------------|--------------------------|
| ೧) ನಡುಗನ್ನಡ ಕಾವ್ಯ | ವಚನಗಳು                    | -ಜೀಡರ ದಾಸಿಮಯ್ಯ           |
| ೨) ಕಥೆ            | ಹುಲಗೂರ ಸಂತೆ               | -ಡಾ. ಪ್ರಖ್ಯಾದ ಅಗಸನಕಟ್ಟೆ  |
| ೩) ಪ್ರಬಂಧ         | ಕನ್ನಡದ ಕೆಲಸ ಏನೇನು ಆಗಬೇಕು? | -ಡಾ. ಎಚ್.ಎಸ್. ಶಿವಪ್ರಕಾಶ್ |

**ಫಟಕ : ೧೦**

- |                   |                    |                             |
|-------------------|--------------------|-----------------------------|
| ೧) ಹೊಸಗನ್ನಡ ಕಾವ್ಯ | ಯುಗಾದಿ ಮತ್ತು ಮಗು   | -ಡಾ. ಎಚ್.ಎಸ್. ವೆಂಕಟೇಶಮೂತ್ರಿ |
| ೨) ಕಥೆ            | ವಿಷಾದ ಯೋಗ          | -ನಾ. ಡಿಸೋಜ                  |
| ೩) ಪ್ರಬಂಧ/ಸಂಕೀರ್ಣ | ಮೂಲಿಕೆ ಬಳ್ಳಿ ಸುತ್ತ | -ಕೆ.ಪಿ. ಮಾಣಿಚಂದ್ರ ತೇಜಸ್ಸಿ   |

**ಫಟಕ : ೧೧**

- |                   |                 |                 |
|-------------------|-----------------|-----------------|
| ೧) ಹೊಸಗನ್ನಡ ಕಾವ್ಯ | ವೀಣೆ            | -ಡಿ.ಎಸ್. ಕಕ್ಷೆ  |
| ೨) ಕಥೆ            | ಮುಟ್ಟಿಸಿಕೊಂಡವನು | -ಶಿ. ಲಂಕೇಶ      |
| ೩) ಪ್ರಬಂಧ/ಸಂಕೀರ್ಣ | ಮೈಸೂರು ರುಮಾಲು   | -ವಿ. ಸೀತಾರಾಮಯ್ಯ |

ಘಟಕ : ಇ

## ಗ. ಬನದೇವ ಭೂದೇವತೆಯನಚಿಪವೋಲ್

-ಲಕ್ಷ್ಮೀಶ

**ಆಶಯ:** ಸಂಪೂರ್ಣವಾದ ಆತ್ಮಪರವಶೆಯಿಂದ ಒಂದು ಮರವನ್ನಾಗಲಿ, ನಕ್ಷತ್ರಗಳನ್ನಾಗಲಿ, ನದಿಯ ಹೊಳೆಯುವ ನೀರನ್ನಾಗಲಿ ನೋಡಬಲ್ಲ ಮನಸ್ಸಿಗೆ ಮಾತ್ರ ಸೌಂದರ್ಯವೆನ್ನವುದು ಗೊತ್ತಾಗುತ್ತದೆ. ಸೌಂದರ್ಯವು ನಿತ್ಯನೂತನ ಕಾವ್ಯದಲ್ಲಿನ ಮರಗಿಡ ಹಾಬಳಿಗಳ ವಣಣನೆ ಕಲುಷಿತ ಪರಿಸರದಲ್ಲಿ ಬದುಕುತ್ತಿರುವ ನವನಾಗರೀಕರಿಗೆ ಒದುವುದೇ ಒಂದು ನೂತನ ಅನುಭವ.

ಮಿಗೆ ಮುತ್ತಿ ಮೋರೆವ ತುಂಬಿಗಳ ತಿಂತಿಣಿಯ ನೇ  
ಮುಗಿಲೆಂದು ಸುಳಿವಗಾಳಿಗೆ ಬಿಡದೆ ನರ್ತಿಪ ಲ  
ತೆಗಳ ಕುಡಿಗೊನರ ನುಣ್ಣೆಗರನೇ ಮಿಂಚೆಂದು ಸೊಗಯಿಸುವ ಪೂಗಳಿಂದ  
ಉಗುವ ಮಕರಂದ ಬಿಂದುಗಳನೇ ಮಳೆಗಳೆಂ  
ದೊಗೆದ ಸಂತಸದೊಳಾವಗಮ್ಮೆದೆ ಕುಂಬೆ ಸೋ  
ಗೆಗಳ ಬಳಗಂಗಳಂ ಮಗನೆ ಕಂಡ್ಯೆ ತಳಿತ ನಗರೋಪವನ ದೆಡೆಯೊಳು

ನಸುಗಾಳಿ ಸಂಧಿಸೆ ಕೆದದರ್ ಪೊಂಬಾಳಿಗಳ  
ಕುಸುರಿಗ್ಲೊಳಿವಕ್ಕತೆಗಳಮಲ ಮಂಜರಿಯ  
ಕುಸುಮಂಗಳಾಂತ ಮಷ್ಣಾಂಜಲಿಗಳೊಂದಿ ಕ್ಷ್ಯಾರಿದ ಪೆಗೋನೆಗಳಿಂದೆ  
ಎಸೆವ ಚೆಂದೆಂಗಾಯ್ಲಿಳೊಂದೊಂದನೊಡೆಯೊತ್ತೆ  
ಲೊಸರಿ ಸೋರ್ವೆಜನೀಗ್ರಾಂಗ್ರಾಂಗಳಾಗೆ ರಂ  
ಜಿಸುವ ಬನದೇವ ಭೂದೇವತೆಯನಚಿಪವೋಲಿದೆ ಕುವರ ನೋಡೆಂದನು

ತರುಣ ಪಲ್ಲವದ ವಿಸ್ತಾರದಿಂ ನೇರದಿಂ  
ಸರಗೈವ ಕಲಬಿಕೋಚಾಷಾರದಿಂ ಸಾರದಿಂ  
ಸುರಿವ ಪೂದೊಂಗೊಲ ತುಷಾರದಿಂ ಸ್ವೇರದಿಂ ಸಲ್ಲಾಪ ಕೆಳಸಿ ಬಳಸಿ  
ಮೋರೆವ ತುಂಬಿಗಳ ರುಂಕಾರದಿಂ ತೋರದಿಂ  
ಪರಿಪಕ್ಷಮಾದ ಘಲಭಾರದಿಂ ಕೀರದಿಂ  
ಕರಮೆಸೆಯುತಿಪ್ಪ್ರ ಸಹಕಾರದಿಂ ತೀರದಿಂಪೆಲ್ಲಿಯುಂ ನಂದನದೊಳು

ಎಷ್ಟುಂತೆ ಕೂಪರ್ ರಂ ಬಿಡದಪ್ಪಿಕೊಂಡಿರದೊ ಏ  
ಡೊಮ್ಮೆಯುಂ ನಿಲಲೀಯ ನೀ ಬನದೊಳಂಗೊಳಿಧ್ವ  
ವಮ್ಮೋಹಿಗಳನೆಂದು ದೃಷ್ಟಾಂತಮಂ ತೋರಿ ಭೋಗಿಸುವ ಮಾನವಗೆ  
ತಮ್ಮಿಂದೆ ವಸ್ತುವಂ ಪಡೆಯಲ್ಲಿ ಸಂಯೋಗ  
ವ ಮಾಳ್ಖಪೋಲಾಗವಲ್ಲಿಗಳ್ಳಲಭಾರ  
ದಿಮ್ಮೆರೆವ ಮಂಗ ವೃಷ್ಣಿಗಳಂ ಪರ್ವ ಕಂಗೊಳಿಸುತ್ತಿವೆ ನೋಡೆಂದನು

ಕವಿ ಪರಿಚಯ: ಷಟ್ಪದಿ ಕಾವ್ಯಗಳಲ್ಲಿ ಲಕ್ಷ್ಮೀಶನ ಜ್ಯೋತಿಂ ಭಾರತಕ್ಕೆ ಅಗ್ರಮನ್ವಯ. ಕಾಲ ಇಂಡಿಯಾ. ಇವನ ಸ್ಥಳ ದೇವನೊರು. ಜ್ಯೋತಿಂ ಭಾರತ ವಾಧ್ಯಕ ಷಟ್ಪದಿಯಲ್ಲಿದೆ.

### **ಪ್ರಶ್ನೆಗಳು:**

೧. ಭೀಮನು ವೃಷತೇತುವಿಗೆ ಉದ್ಯಾನವನವನ್ನು ತೋರಿಸಿದ ಬಗೆ ಏವರಿಸಿ?
೨. ವನದೇವಿಯು ಭೂದೇವಿಯನ್ನು ಅಚ್ಚಿಸಿದ ಬಗೆಯನ್ನು ನಿರೂಪಿಸಿ.
೩. ಈ ಪದ್ಯದಲ್ಲಿ ಬರುವ ಮರಗಿಡ ಬಳಿಗಳ ಷಟ್ಪ ಮಾಡಿ.
೪. ಈ ಪದ್ಯದಲ್ಲಿ ಬರುವ ಪ್ರಕ್ರಿಗಳನ್ನು ಷಟ್ಪ ಮಾಡಿ.

## ೭. ಮನದ ಮುಂದಿನ ಮಾರ್ಯಾ

—ನಾ. ಮೋಗಸಾಲೆ

**ಆಶಯ:** ಆಸೆ ಸಹಜ. ದುರಾಸೆ ಸಲ್ಲ. ಅನೇಕರು ಮೆಣ್ಣು, ಹೊನ್ನು, ಹೆಣ್ಣು, ಮಾರ್ಯಾಯ ಮೂಲ ಅಂದಿದ್ದಾರೆ. ಅದು ತಮ್ಮ ವಿಚಾರ. ಮನದ ನಿಯಂತ್ರಣ ಎಲ್ಲಕ್ಕೂ ಮೂಲ.

ಆ ಪೇಟೆಯಲ್ಲಿ ಮೂರು ಡಿಪಾಟ್‌ಮೆಂಟ್‌ಲ್ ಸ್ಟ್ರೋನ್‌ನ್ನು ಹೊಂದಿರುವ ಅಥವಾ ಅವುಗಳ ಮಾಲೀಕರಾದ ಸದಾನಂದರಾಯರನ್ನು ಯಾರಾದರೂ ಇವರು ಆ ಪೇಟೆಯ ಪ್ರತಿಷ್ಠಿತ ಭುವನಪ್ರಸಾದ್ ಕಾಲೇಜಿನಲ್ಲಿ ಹಿಸ್ಟರಿ ಲೆಕ್ಚರ್‌ ಆಗಿದ್ದರು ಎಂದರೆ ನಂಬುವುದು ಕಷ್ಟ. ಮಂಟ್ಪವಾಗಲೇ ಮಾವಾಡಿಯೇ ಆಗಿ ಮಟ್ಟಿದಂತಿದ್ದ ಅವರು ಆ ಪೇಟೆಯ ವ್ಯಾಪಾರವನ್ನೆಲ್ಲ ಕಬಳಿಸಿದ್ದ ಗೌಡ ಸಾರಸ್ವತ ಬ್ರಾಹ್ಮಣರನ್ನು ಇಲ್ಲವೇ ಬ್ಯಾರಿಗಳನ್ನು ಹಿಂದಿಕ್ಕಿ ಆ ಇಡೀ ಪೇಟೆಯಲ್ಲಿ ಪ್ರತಿಷ್ಠಿತ ವ್ಯಾಪಾರಿ ಎನಿಸಿದ್ದರು. ಆದರೆ ಆಮೆಯ ಹಾಗೆ ತನ್ನ ವೃತ್ತಿತ್ವವನ್ನು ಒಳಗೆ ಎಳೆದುಕೊಂಡಿರುವ ಅವರನ್ನು ಆ ಪೇಟೆಯ ರೋಟರಿಕ್‌ಬ್ಲಾಫ್‌ನವರಾಗಲೀ ಲಯನ್‌ ಕ್ಲಾಫ್‌ನವರಾಗಲೀ ಆಕಷಿಂಧಿ ಅವರನ್ನು ಸಾರ್ವಜನಿಕವಾಗಿ ಉಪಯೋಗಿಸಿಕೊಳ್ಳಲು ಆಗಲಿಲ್ಲ ಎನ್ನುವ ಭಾವನೆ ಈಗಲೂ ಅನೇಕರ ಮುಖದಲ್ಲಿದೆ. ಅವರು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಕಾಲದಲ್ಲಿ ಅವರ ಕೀರಿಯ ಸಹೋದ್ರೋಗಿಯಾಗಿದ್ದ ಶಿವಾನಂದ ಕಾಮತರು ಮಾತ್ರ ಈಗಲೂ ಅವರ ಅಂತರಂಗದ ಸ್ನೇಹಿತರಾಗಿಯೇ ಇರುವುದು ಆ ಕಾಲೇಜಿನ ಪ್ರಾಂಶುಪಾಲರಿಗೆ ಮಾತ್ರವಲ್ಲ ಪೇಟೆಯ ಆಡ್ಯಾರಿಗೂ ಕುಶಾಹಲದ ವಿಷಯವಾಗಿತ್ತು. ಹಾಗೆಂದು ರಾಯರು ಜಿಮಣರಲ್ಲ. ಕಾಮತರು ‘ನೀವು ಅವರಿಗೆ ಒಂದಿಷ್ಟು ನೆರವಾಗಬಹುದಲ್ಲ?’ ಅಥವಾ ‘ನೀವು ಯಾಕೆ ಇದಕ್ಕೆ ಒಂದಿಷ್ಟು ಸಹಾಯ ಮಾಡಬಾರದು?’ ಎಂದರ್ದಕ್ಕೆಲ್ಲ ಸದಾನಂದರಾಯರು ಸಹಾಯ ಮಾಡಿದ್ದ್ಲ ಉಂಟು.

‘ಸದಾನಂದ ಡಿಪಾಟ್‌ಮೆಂಟ್‌ಲ್ ಸ್ಟ್ರೋ’ ಹೊದಲು ಇದ್ದಷ್ಟು ಆ ಪೇಟೆಯಲ್ಲಿರುವ ಮಾರಿಗುಡಿಗೆ ಹೋಗುವ ಓಣಿಯ ತುತ್ತತುದಿಯಲ್ಲಿ. ಅದನ್ನು ಈ ನಮ್ಮ ಸದಾನಂದರಾಯರ ತಂದೆ ಸುಭೂರಾಯರು ಸ್ಥಾಪಿಸಿ ತಮ್ಮ ತಂದೆಯ ಹೆಸರು ಶಾಶ್ವತವಾಗಿರಲೆ ಎಂದು ತನ್ನ ತಂದೆಯಾದ ಸದಾನಂದರಾಯರ ಹೆಸರನ್ನೇ ಅದಕ್ಕೆ ಇರಿಸಿದ್ದರು. ಸುಭೂರಾಯರ ಕಾಲದಲ್ಲಿ ಅದಕ್ಕೆ ಹೇಳಿಕೊಳ್ಳುವಂಥ ವ್ಯಾಪಾರ ಇಲ್ಲದೇ ಇದ್ದುದರಿಂದ ಸದಾನಂದರಾಯರು ಹಿಸ್ಟರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಮ್ಯಾಸೋರು ವಿ.ವಿ.ಯಲ್ಲಿ ರ್ಯಾಂಕ್ ಪಡೆದು ಗಳಿಸಿಕೊಂಡಾಗ ಅವನನ್ನು ಓದಿಸಿದ್ದ ಸಾರ್ಥಕವಾಯಿತು. ಎಂದುಕೊಂಡ ಸುಭೂರಾಯರು ‘ನೀನು ಈ ವೃವಹಾರಕ್ಕೆ ಬರಬೇಡ. ಕಾಲೇಜಿನಲ್ಲಿ ಮೇಸ್ಟ್‌ಗ್ರಾಫ್‌ನು!’ ಎಂದು ಆಗ ತಾನೇ ಸ್ಥಾಪನೆಯಾದ ಆ ಪೇಟೆಯ ಭುವನಪ್ರಸಾದ್ ಕಾಲೇಜಿಗೆ ಉಪನ್ಯಾಸಕರಾಗಿ ಸೇರಿಸಿದ್ದರು. ಸದಾನಂದರಾಯರು ಕಾಲೇಜ್ ಬಿಟ್ಟು ಬಂದ ಮೇಲೆ ಅಪ್ಪನ ಜೊತೆ ಡಿಪಾಟ್‌ಮೆಂಟ್‌ಲ್ ಸ್ಟ್ರೋರಿನಲ್ಲಿ ಕುಳಿತುಕೊಳ್ಳಲು ಪ್ರಾರಂಭಿಸಿದಂದಿನಿಂದ ವ್ಯಾಪಾರಕ್ಕೆ ಹೆಚ್ಚು ‘ಬೆಲೆ’ ಬಂತು. ವರುಷದೊಳಗೆ ತಮ್ಮ ಕೃಕೆಳಗೆ ಇಬ್ಬರನ್ನೇ ಇಟ್ಟಿಕೊಂಡಿದ್ದ ಸುಭೂರಾಯರು ಮತ್ತೆ ಎರಡು ಜನರನ್ನು ಇಟ್ಟಿಕೊಳ್ಳುವ ಮಟಕ್ಕೆ ಏರಿತು. ಮುಂದೆ ಅದಕ್ಕೆ ಮತ್ತೂ ಎರಡು ಜನ ಬೇಕೆನ್ನುವಾಗ ಸದಾನಂದರಾಯರಿಗೆ ಇನ್ನೊಂದು ಡಿಪಾಟ್‌ಮೆಂಟ್‌ಲ್ ಸ್ಟ್ರೋನ್ನು ಪೇಟೆಯ ಮಧ್ಯಭಾಗದಲ್ಲಿ ಯಾಕೆ ತೆರೆಯಬಾರದು?’ ಅನಿಸಿತು. ಅದನ್ನೇ ಅವರು ತನ್ನ ತಂದೆಯ ಮುಂದೆ ಇಟ್ಟಾಗ ‘ನೀನು ಕೆಲಸ ಬಿಟ್ಟು ಅಲ್ಲಿ ಇರುವುದಾದರೆ ಮಾತ್ರ ಅದಕ್ಕೆ ಕೈ ಹಾಕು!’ ಎಂದರು.

ರಾಯರಿಗೆ ಆ ಕಾಲದಲ್ಲಿ ಆ ಉಪನ್ಯಾಸಕ ವೃತ್ತಿಯಲ್ಲಿ ಸಿಗುವ ಆರೇಳು ಸಾವಿರಕ್ಕಿಂತ ಇದು ಎಷ್ಟೋ ಪಾಲು ಮೇಲೆನಿಸಿ ಒಂದು ದಿನ ಸಿಂಡಿಕೇಟ್ ಬ್ಯಾಂಕಿನ ಮೇನೇಜರರನ್ನು ಅವರು ಭೇಟಿಯಾದಾಗ ಬ್ಯಾಂಕ್ ಮೇನೇಜರ್ ಬಂದು ‘ನಿಮಗೆಷ್ಟು ದುಡ್ಡ ಬೇಕು ಹೇಳಿ, ಅಷ್ಟನ್ನೂ ಕೊಡಿಸುತ್ತೇನೆ’ ಎಂದರು. ಅಲ್ಲಿಗೆ ತನ್ನ ನಿಧಾರ ಸರಿ ಎಂದುಕೊಂಡ ಸದಾನಂದರಾಯರು ಹಿಂದು ಮುಂದು ನೋಡಿ ಪೇಟೆಯ ಮಧ್ಯಭಾಗದಲ್ಲಿ ಆ ಪೇಟೆಯಲ್ಲೇ ದೊಡ್ಡದೆನ್ನಬಹುದಾದ ಡಿಪಾಟ್‌ಮೆಂಟ್‌ಲ್ ಸ್ಟ್ರೋನ್ನು ಸ್ಥಾಪಿಸಿ ಈಗ ಮಾಲ್ (Mall) ನಲ್ಲಿ ನಾವು ಏನೇನೆಲ್ಲ ಪಡೆಯಬಹುದೋ ಅದನ್ನೆಲ್ಲ ಆ ಕಾಲದಲ್ಲೇ ಅಲ್ಲಿ ಮೂರ್ಯೆಸಹಕ್ತಿದ್ದರು.

ನಾಲ್ಕು ವರುಷದಲ್ಲಿ ಸದಾನಂದರಾಯರ ಡಿಪಾಟ್‌ಮೆಂಟ್‌ಲ್ ಸ್ಟ್ರೋ ಆ ಪೇಟೆಯಲ್ಲಿಷ್ಟೇ ಅಲ್ಲದೆ, ಪಕ್ಕದ ಮೂಡಬಿದ್ರೆ ಕಾರ್ಕಾಳದ ಮಂದಿಗೂ ಆಶ್ಚರ್ಯ ಮಟ್ಟವ ಹಾಗೆ ಬೆಳೆಯಿತು. ಅದನ್ನು ನೋಡಿದ ಕೆಲವು ವ್ಯಾಪಾರಸ್ಥರು ಕಾರ್ಕಾಳ

ಮೂಡಬಿದ್ರೇಯೂ ಸೇರಿದಂತೆ ನಾಲ್ಕಾರು ಕಡೆಗಳಲ್ಲಿ ಅಂಥ ಡಿಪಾಟ್‌ಮೆಂಟ್‌ಲ್ ಸ್ವೋರ್‌ನ್ನು ನಡೆಸಲು ಮುಂದೆ ಬಂದರೂ, ಅದು ಐದಾರು ತಿಂಗಳು ನೆಲಕ್ಕಿಂತು. ಅವರಲ್ಲಿ ಒಬ್ಬಿಬ್ಬರು ಸದಾನಂದರಾಯರನ್ನು ಸಂಪರ್ಕಿಸಿ ‘ನೀವು ಇದನ್ನು ನಡೆಸಲು ಮುಂದೆ ಬಂದರೆ, ನಾವು ಲಾಭ ಇಲ್ಲದೆ ಅದನ್ನು ನಿಮಗೆ ವಹಿಸಿಕೊಡುತ್ತೇವೆ’ ಎಂದರು. ರಾಯರು ಮುಗುಳನಕ್ಕು ‘ಬೇಡ’ ಎಂದು ಹೇಳಿದರೂ ಮುಂದೊಂದು ದಿನ ತಾನು ಅಂಥ ಕಡೆಗಳಲ್ಲಿ ‘ಮಾಲ್‌ನ್ನು ತೆರೆಯಬೇಕೆಂದು ಸಂಕಲ್ಪಿಸಿದರು.

ಎದು ಕಡೆಗಳಲ್ಲಿ ಯಶ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದರಾಯರ ಡಿಪಾಟ್‌ಮೆಂಟ್‌ಲ್ ಸ್ವೋರಿಗೆ ಸದಾ ಕೆಲಸಗಾರರ ಶೋಂದರೆ ಇದಿರಾದಾಗ ಮಗನಿಗೆ ‘ಇದು ಬಹಳ ಸಿಂಪಲ್ ವಿಚಾರ ಕ್ಷೇತ್ರ ಅನಂತ. ನೀನು ಹೆಚ್ಚಾಗಿ ಅವಿವಾಹಿತ ಹುಡುಗಿಯರನ್ನೇ ಕೆಲಸಕ್ಕೆ ಸೇರಿಸಿಕೊಳ್ಳುತ್ತಿ! ಆ ಹುಡುಗಿಯರು ತಮಗೆ ಮದುವೆ ನಿಷ್ಟಯವಾದ ಕೂಡಲೇ ಕೆಲಸ ಬಿಟ್ಟು ಹೋಗುವುದು ಸಹజ. ಈ ನಿಯಮವನ್ನು ನಾವು ಬದಲಾಯಿಸಬೇಕು. ವಿವಾಹಿತ ಮಹಿಳೆಯರಿಗೆ ಮಾತ್ರ ಕೆಲಸ ಎಂಬ ನಿಯಮ ಜ್ಯಾರಿಗೊಳಿಸೋಣ. ಆಗ ಅನೇಕ ಗೃಹಿಣಿಯರು ಖಾಯಂ ಆಗಿ ನಮ್ಮೆಲ್ಲೆ ಉಳಕೊಳ್ಳುತ್ತಾರೆ ಮತ್ತು ಅಂಥ ನಮ್ಮೆ ನೌಕರರಿಗೆ ಲಾಭದಲ್ಲಿ ಇಂತಿಷ್ಟು ಪಾಲು ಎಂದು ನೌಕರರಲ್ಲೂ ಆಸೆ ಹುಟ್ಟಿಸೋಣ !’ ಎಂದರು. ತನ್ನ ಅಪ್ಪ ಎಂ.ಬಿ.ಎ. ಓದದಿದ್ದರೂ ತನಗಿಂತ ಹೆಚ್ಚು ಪ್ರಾಚೀಕರ್ಲಾ ಆಗಿ ಇದ್ದಾರೆ ಎಂದು ಅನಂತನಿಗೆ ಅನಿಸಿ ಖಿತಿಯಾಯಿತು. ಆದರೆ ನೌಕರರನ್ನು ಆಯ್ದು ಮಾಡುವಾಗ ‘ನೀವು ವಿವಾಹಿತರೋ ಅಲ್ಲವೋ ಎಂದು ಕೇಳುವುದು ನನಗೆ ಮುಜುಗರದ ವಿಚಾರ. ಅದು ನನ್ನಿಂದಾಗದು!’ ಎಂದು ಆತ ತನ್ನ ತಂದೆಗೆ ಹೇಳಿದ ರಾಯರು ಮುಗುಳನಕ್ಕು ‘ಆ ವಿಚಾರ ನನಗೆ ಬಿಡು. ನಿನ್ನ ಎಲ್ಲಾ ‘ಮಾಲ್‌ಗಳ ನೌಕರರ ಆಯ್ದು ನಾನೇ ನಡೆಸುತ್ತೇನೆ’ ಎಂದರು. ಅನಂತನಿಗೆ ಇದು ಹಾಸ್ಯಾಸ್ಪದ ಅನಿಸಿದರೂ, ‘ಸರಿ’ ಎಂದು ಒಪ್ಪಿಕೊಂಡು.

ಸದಾನಂದರಾಯರು ತಾವು ದಿನಾ ಬಂದು ಕುಳಿತುಕೊಳ್ಳುವ ಕೌಟರಿನ ಎದುರು ‘ನಮ್ಮ ಮಾಲ್‌ಗಳಿಗೆ ಸಿಬ್ಬಂದಿಗಳು ಬೇಕಾಗಿದ್ದಾರೆ. ಆದರೆ ವಿವಾಹಿತರಿಗೆ ಮಾತ್ರ ಅವಕಾಶ’ ಎಂದು ಬಂದು ಬೋಡ್‌ ಹಜ್ಜಿದರು. ಅವರ ಅಂಗಡಿಯಲ್ಲಿ ಅಕೌಟರಿಂಟರಾಗಿರುವ ಅವರಷ್ಟೇ ವಯಸ್ಸಿನ ದಯಾನಂದ ಪ್ರಭುಗಳು ‘ಇದೇನು ಸ್ವಾಮಿ ಹೀಗೆ? ತೆಗಿಸಿಬಿಡಿ’ ಎಂದರು. ರಾಯರು ಅವಿವಾಹಿತರನ್ನು ತೆಗೆದುಕೊಂಡರೆ ಸಂಸ್ಥೆಗೆ ಆಗುವ ನಷ್ಟವನ್ನೆಲ್ಲ ಪ್ರಭುಗಳಿಗೆ ವಿವರಿಸಿ ‘ನಾಲ್ಕು ದಿನ ಜನ ನನ್ನನ್ನು ನೋಡಿ ನೊಳ್ಳಿ. ಆದರೆ ನಾನು ಇತಿಹಾಸ ಓದಿದವ ನೋಡಿ. ಇತಿಹಾಸದಿಂದ ನೀವು ಯಾರೂ ಏನೂ ಕಲಿತ್ತಿಲ್ಲ!’ ಎಂದು ಪ್ರಭುಗಳ ಬಾಯಿ ಮುಳ್ಳಿಸಿದರು. ಹೇಟೆಯ ಮಂದಿ ‘ಆ ಎಪ್ಪತ್ತರ ಮುದುಕನಿಗೆ ಅರಳು ಮರಳು!’ ಎಂದು ನಕ್ಷರೂ, ಆರು ತಿಂಗಳಲ್ಲಿ ರಾಯರು ತಮ್ಮ ಎಲ್ಲಾ ಮಾಲ್‌ಗಳಲ್ಲಿ ವಿವಾಹಿತರನ್ನೇ ನೇಮಿಸಿಕೊಂಡಾಗ ‘ಹೊದಲ್ಲ?’ ಎಂದು ತಾವೇ ನಾಚಿಕೊಂಡರು.

ಇದರಿಂದಾಗಿ ರಾಯರು ಬಂದು ಕುಳಿತುಕೊಳ್ಳುವ ಡಿಪಾಟ್‌ಮೆಂಟ್‌ಲ್ ಸ್ವೋರ್ ಎಲ್ಲಾ ಮಾಲ್‌ಗಳ ಆಡಳಿತ ಕಣ್ಣೆರಿಯ ಹಾಗೆ ಆಗಿ ಹೋಯಿತು. ಆದರೆ ರಾಯರು ತಮ್ಮ ಸ್ವೋರ್‌ನಲ್ಲಿ ಚೀಫ್ ಅಕೌಟರಿಂಟ್ ಪ್ರಭುಗಳೂ ಸೇರಿ ಇನ್ನು ನಾಲ್ಕು ಮಂದಿ ಗಂಡಸರನ್ನೇ ಮಾತ್ರ ನೌಕರಿಯಲ್ಲಿಟ್ಟಿದ್ದರು. ಇನ್ನೊಂದಿಬ್ಬರ ಅವಶ್ಯಕತೆ ಅವರಿಗೆ ಕಂಡು ಬಂದಿದ್ದರೂ ಸದ್ಯಕ್ಕೆ ಬೇಡ ಎಂದು ರಾಯರು ಹೆಚ್ಚು ಹೊತ್ತು ಸ್ವೋರ್‌ನಲ್ಲೇ ಉಳಿದು ತಾನು ಇನ್ನೂ ದುಡಿಯಬಲ್ಲೆ ಎಂಬಂತಿದ್ದರು.

ಇದಕ್ಕಿಂತ ಹಾಗೆ ಬಂದು ದಿನ ಗೀತಾ ಎನ್ನುವ ಅವಿವಾಹಿತ ಹುಡುಗಿಯೊಬ್ಬಳು ನೌಕರಿಯನ್ನು ಅರಸಿ ಬಂದು ‘ಸರ್, ನನಗೊಂದು ಕೆಲಸ ಬೇಕಿತ್ತು ಕೊಟ್ಟರೆ ತುಂಬಾ ಉಪಕಾರ ಇತ್ತು’ ಎಂದು ವಿನಂತಿಸಿದಳು. ರಾಯರು ಅವಳಿಗೆ ತಾನು ಹಚ್ಚಿದ್ದ ‘ಅವಿವಾಹಿತರಿಗೆ ಕೆಲಸ ಇಲ್ಲ’ ಎಂಬ ಬೋಡ್‌ನ್ನು ತೋರಿಸಿ ‘ಇದನ್ನು ನೀನು ನೋಡಲಿಲ್ಲ ಅಂತ ಕಾಣುತ್ತದೆ?’ ಎಂದು ಮುಗುಳನಕ್ಷರು. ಗೀತಾ ನಗದೆ ‘ಆ ಬೋಡ್‌ನ್ನು ನಾನು ನಾಲ್ಕಾರು ಸಲ ಇಲ್ಲಿಗೆ ಬಂದಾಗಲೆಲ್ಲ ನೋಡಿದ್ದೇನೆ ಸರ್’ ಎಂದಳು. ರಾಯರಿಗೆ ‘ಎಲಾ ಇವಳೇ’ ಎಂದು ಕಸಿವಿಸಿಯಾಗಿ ‘ನೀನು ಇನ್ನೂ ಮದುವೆಯಾಗದ ಹುಡುಗಿ, ಬಂದರೆಡು ವರುಷ ಇಲ್ಲಿ ಇದ್ದು ಹೋಗುತ್ತೀಯಾ. ಆಗ ನೀನು ಇಲ್ಲಿ ಕಲಿತದ್ದೆಲ್ಲ ವೇಸ್ಟ್! ನಾವು ಮತ್ತೊಬ್ಬಳನ್ನು ಮತ್ತೆ ಆಯ್ದು ಮಾಡಬೇಕು. ಅದಕ್ಕಾಗಿಯೇ ನಾವು ವಿವಾಹಿತರಿಗೇ ಮಾತ್ರ ಕೆಲಸ ಕೊಡುವುದು. ಹಾಗೇ ಬೋನಸ್ ಕೂಡಾ. ನಿನ್ನಂಥ ಅವಿವಾಹಿತರಿಗೆ ಕೆಲಸ ಕೊಟ್ಟರೂ ಬೋನಸ್ಸಿನ ಪ್ರಯೋಜನ ಸಿಕ್ಕುಪುದಿಲ್ಲ!’ ಎಂದರು. ಗೀತಾ ಮುಗುಳನಕ್ಕು ‘ಸರ್ ನನ್ನನ್ನು ಕಾಮತರು ನಿಮ್ಮಲ್ಲಿಗೆ ಕೆಳುಹಿಸಿದ್ದು. ನಾನು ಅವರ ವಿದ್ಯಾರ್ಥಿನಿ. ನಾನು ಪಿಯುಸಿ ಪಾಸ್ ಮಾಡಿದ್ದೇನೆ. ಕಂಪ್ಯೂಟರ್ ಕ್ಲಾಸಿಗೂ ಹೋಗಿದ್ದೇನೆ. ಮುಂದೆ ಓದಬೇಕೆಂದರೆ ನನ್ನಲ್ಲಿ ಅನುಕೂಲ ಇಲ್ಲ. ನಾನು ಖಾಸಗಿಯಾಗಿ ಓದುತ್ತಿದ್ದೇನೆ. ನಾವು ನಮ್ಮಪ್ಪನಿಗೆ ನಾಲ್ಕು ಮಂದಿ

ಹುಡುಗಿಯರು. ಯಾರಿಗೂ ಮದುವೆಯಾಗಲೀಲ್ಲ. ನನ್ನ ಮದುವೆಗೆ ಇನ್ನೂ ಹತ್ತು ವರುಷ ಬೇಕಾಗಬಹುದು' ಎಂದು ಹೇಳಿ 'ನಿಮ್ಮ ಕಾನೂನನ್ನೂ ಸ್ಪಷ್ಟ ರಿಲ್ಯಾಕ್ಸ್ ಮಾಡಿ ಸರ್. ಬೇಕಾದರೆ ನಿಮ್ಮ ಉಳಿದ ನೌಕರಿಗೆಲ್ಲ ನಾನು ವಿವಾಹಿತೆ ಅಂತಲೇ ಅನ್ನಿ' ಎಂದಳು.

ರಾಯರು ಆ ತನಕ ಇಂಥ ಹುಡುಗಿಯರನ್ನು ನೋಡಿರಲ್ಲ. ಅವಳನ್ನು ಅಪಾದಮಸ್ತಕ ನೋಡಿದ ಅವರು 'ತುಂಬ ಜೊಟಿ ಇದ್ದಾಳೆ ಈಕೆ. ಬಡವಳು ಬೇರೆ. ಒದುವ ಹುಟ್ಟಿದೆ. ಯಾಕೆ ಒಂದು ಅವಕಾಶ ಕೊಡಬಾರದು? ಎಂದು ಯೋಚಿಸಿದರು. ಆಮೇಲೆ 'ನಾಳಿ ಭಾ, ಹೇಳುತ್ತೇನೆ' ಎಂದರು.

ಗೀತಾ ಕೆಲಸಕ್ಕೆ ಸೇರಿದಂದಿನಿಂದ ಬೇಳಿಗ್ಗೆ ರಾಯರು ಸ್ನೇಹಿರಿಗೆ ಹೊರಡುವ ಮೊದಲೇ ಅವರ ಮನೆಗೆ ಬಂದು, ಕಳೇರಿಗೆ ಬೇಕಾದುವುಗಳನ್ನೆಲ್ಲ ಹಿಡಿದುಕೊಂಡು ಅವರ ಜೊತೆ ಕಾರಿನಲ್ಲಿ ಹೋಗುವುದು ಸಂಜೆ ಅವರು ಕಳೇರಿಯಿಂದ ಮರಳುವ ಮುಂಚೆ ಮಾಡಬೇಕಾದ ಪತ್ರ ವ್ಯವಹಾರಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಡುವುದರಲ್ಲಿ ಪಳಗಿದಳು. ಜೊತೆಗೆ ಬ್ಯಾಂಕಿನ ಲೇವಾದೇವಿಯನ್ನೆಲ್ಲ ಸ್ಪಷ್ಟಃ ಹೋಗಿ ಮಾಡಿಕೊಂಡು ಬರುವ ಜವಾಬ್ದಾರಿಯನ್ನು ರಾಯರು ಅವಳಿಗೆ ವಹಿಸಿಕೊಟ್ಟಿರು. ಆರು ತಿಂಗಳಾಗುವಷ್ಟರಲ್ಲಿ ಆಕೆ ಜಾನೆ ಎನ್ನುವುದು ರಾಯರಿಗೆ ಮನದಟ್ಟಾಯಿತು. ಅಷ್ಟೇ ಅಲ್ಲ, ಅವಳು ಕಳೇರಿಗೆ ಅವಶ್ಯ ಬೇಕಾದವಳು ಎಂಬಂತಾದಳು. 'ಈ ಹುಡುಗಿ ಬಂದದ್ದು ತುಂಬಾ ಉಪಕಾರವಾಯಿತು!' ಎಂದು ರಾಯರು ನಾಲ್ಕಾರು ಬಾರಿ ಕಾಮತರಲ್ಲಿ ಹೇಳಿದ್ದು ಅಲ್ಲದೆ, ಮಗನ ಮುಂದೆ ಆ ಮಾತನ್ನೇ ಆಡಿದರು. ಹೆಂಡತಿಯ ಮುಂದೆ ಅವಳ ಗುಣಾನವನ್ನು ಮಾಡ ಹತ್ತಿದರು.

ವರುಷವೇಂದಾಗುವಷ್ಟರಲ್ಲಿ ಡಿಪಾರ್ಟ್‌ಮೆಂಟ್‌ಲ್ ಸ್ನೇಹಿನ ನೌಕರ ರಮೇಶ ಗೀತಾಳ ಸ್ನೇಹ ಸಂಪಾದಿಸಿಕೊಂಡ. ಎಲ್ಲರಿಗಿಂತ ಹೆಚ್ಚಿನ ಸಲುಗೆಯನ್ನು ಆತ ಅವಳಲ್ಲಿ ಹೇಗೆ ಬೆಳೆಸಿಕೊಂಡ ಎನ್ನುವುದು ಉಳಿದವರಿಗೆ ಅಚ್ಚಿರಿ ಮಟ್ಟಿಸಿತು. ಮಧ್ಯಾಹ್ನ ಆಕೆ ಟಿಫಿನ್ ಬಾಕ್ಸ್ ತೆಗೆದು ಉಟ ಮಾಡಲು ಹೊರಟಾಗ ಆತ ಅವಳಿಗೆ ಕಂಪೆನಿ ಕೊಡಲು ಹತ್ತಿದ. ಆಮೇಲೆ 'ಇದು ನನ್ನ ಹೆಂಡತಿ ಮಾಡಿದ ಸ್ಪರ್ಶಲ್ ಕರಿ. ನೀವೂ ಸ್ಪಷ್ಟ ರುಚಿ ನೋಡಿ' ಎನ್ನುತೊಡಿದ. ಆಕೆ 'ಬೇಡ' ಅಂದರೆ 'ಇದೂಳ್ಳ ಕರೆಯಾಯಿತಲ್ಲ ಮಾರಾಯಿ' ಎಂದು ಒತ್ತಾಯಿಸಹತ್ತಿದ.

ಅಕೊಂಟೆಂಟ್ ಪ್ರಭುಗಳು ಗೀತಾ ಮತ್ತು ರಮೇಶನ ಸ್ನೇಹ ಸಲಗೆಯನ್ನು ನಿಧಾನವಾಗಿ ಗಮನಿಸಹತ್ತಿದರು. 'ಈ ರಮೇಶನಿಗೆ ಮಂಡೆ ಸಮ ಉಂಟಾ? ಈ ಹುಡುಗಿಯ ತಲೆ ಕೆಡಿಸುತ್ತಿದ್ದಾನ್ನಲ್ಲ?' ಎಂದು ಅವರಿಗೆ ಅನಿಸಿತು. ಅದನ್ನು ರಾಯರಲ್ಲಿ ಹೇಳಬೇಕೆಂದುಕೊಂಡರೆ, ರಾಯರು 'ಭೀ! ಹಾಗೆಲ್ಲ ತಮ್ಮ ತಿಳಿಯಬಾರದು, ಸುಮ್ಮನಿರಿ ಎಂದಾರು!' ಎಂದುಕೊಂಡು ಸುಮ್ಮನಾದರು.

ಮತ್ತೊಂದು ವರುಷ ಕಳೆಯವಷ್ಟರಲ್ಲಿ ರಮೇಶ ಒಂದರಡು ಬಾರಿ ಅವಳನ್ನು ತನ್ನ ಸೂಟಿರಿನಲ್ಲಿ ಅವಳ ಮನೆಗೆ ಬಿಟ್ಟು ಬಂದ. ಅವಳ ಜೊತೆ ಸಲುಗೆಯ ಮಾತುಗಳನ್ನು ಎಲ್ಲರ ಎದುರೇ ಆಡತೊಡಗಿದ. ಅದು ರಾಯರ ಗಮನಕ್ಕೆ ಬಂದರೂ 'ಕಾಲ ಬದಲಾಗಿದೆಯಲ್ಲ ಇರಲಿ ಬಿಡಿ' ಎಂದು ಅವರು ಸುಮ್ಮನಾದರು. ಆದರೆ ರಮೇಶ ಅವಳನ್ನು ಅತಿಯಾಗಿ ಹಜ್ಜಿಕೊಂಡದನ್ನು ಗಮನಿಸಿದ ಪ್ರಭುಗಳು ಮಾತ್ರ ಧ್ಯೇಯ ಮಾಡಿ ಒಂದು ದಿನ ರಾಯರಿಗೆ 'ನೀವು ರಮೇಶನಿಗೆ ಸ್ಪಷ್ಟ ಹೇಳುವುದು ಒಳ್ಳಯದು!' ಎಂದರು. ರಾಯರು ರಮೇಶನನ್ನು ಮನೆಗೆ ಕರೆದು 'ನೋಡಿ ಇವರೇ ನೀವು ಆ ಹುಡುಗಿಯನ್ನು ಬೆನ್ನು ಹತ್ತಿದ ಹಾಗೆ ಇದೆ ಎಂಬ ತಕರಾರು ನವ್ವು ಅಂಗಡಿಯಲ್ಲಿ ಪ್ರಾರಂಭವಾಗಿದೆ. ಇದು ಸರಿಯಲ್ಲ!' ಎಂದು ವಚ್ಚಿಸಿದರು. ಆಗ ಅಲ್ಲೇ ಇದ್ದ ರಾಯರ ಪಟ್ಟಿ 'ಇದು ಹೀಗಾಗುತ್ತದೆ ಎನ್ನುವುದು ನನಗೆ ಮೊದಲೇ ಗೊತ್ತಿತ್ತು. ನಿಮ್ಮ ಮತ್ತು ಅವಳ ಸಲುಗೆಯೂ ಈಗೇಗ ಜಾಸ್ತಿಯಾಗಿದೆ. ನನಗೆ ಅದನ್ನು ನೋಡಲಿಕ್ಕಾಗುವುದಿಲ್ಲ!' ಎಂದರು.

ರಾಯರು ಪಟ್ಟಿಯ ಮಾತಿಗೆ ಕ್ಯಾರೇ ಅನ್ನಲೀಲ್ಲ. ಎರಡು ದಿನದ ಮೇಲೆ ರಾಯರು ಬೇಳಿಗ್ಗೆ ಸ್ನೇಹಿರೋಗೆ ಹೊರಟಾಗ ಗೀತಾಳಲ್ಲಿ 'ರಮೇಶನ ಮತ್ತು ನಿನ್ನ ವ್ಯವಹಾರ ಏನದು? ಎಂದು ಮುಖಕ್ಕೆ ಮುಖ ಕೊಟ್ಟ ಪ್ರತ್ಯೇಕಿಸಿದರು. ಗೀತಾ ಮುಜಗರಪಡುತ್ತಾ 'ಇಲ್ಲ ಸರ್, ನಾನು ದೂರ ಸರಿಸಿದಷ್ಟ್ವಾ ಅವರು ಹತ್ತಿರವಾಗುತ್ತಿದ್ದಾರೆ. ಬೇಡದ್ದನ್ನೆಲ್ಲ ನನ್ನ ಮುಂದೆ ಪಿಸುಗುಡುತ್ತಾರೆ. ಸೂಟಿರಿನಲ್ಲಿ ಬರುವುದಿಲ್ಲ ಅಂದರೆ, ನನ್ನ ಜೊತೆ ನೀನು ಒಮ್ಮೆ ಬಂದಿದ್ದಾಗ ನೀನು ನನಗೆ ಕಿಸ್ ಕೊಟ್ಟಿ' ಎಂದೂ ಹೇಳುತ್ತಾರೆ ಎಂದು ತನ್ನನ್ನು ಆತ ಬಳ್ಕೂಮ್ಮೆಲ್ ಮಾಡುತ್ತಿದ್ದ ರೀತಿಯನ್ನು ಹೇಳಿ ಕಣ್ಣೀರು ಹಾಕಿದಳು. ರಾಯರಿಗೆ

‘ಹುಡುಗಿಯದ್ದು ಏನೂ ತಪ್ಪಿಲ್ಲ’ ಅನಿಸಿತು. ರಮೇಶನಿಗೆ ಮರುದಿನದಿಂದ ‘ನಿನಗೆ ಇಲ್ಲಿ ಕೆಲಸ ಇಲ್ಲ’ ಎಂದು ಅವನನ್ನು ಮನಗೆ ಕಳುಹಿಸಿದರು.

ಇದೆಲ್ಲ ನಡೆದು ಆರು ತಿಂಗಳಾಗುವವ್ಯವರಲ್ಲಿ ರಾಯರಿಗೆ ಇದ್ದಕ್ಕಿದ್ದ ಹಾಗೆ ಒಂದು ದಿನ ‘ಈ ಹುಡುಗಿಗೆ ತನ್ನ ಮೇಲೆ ಎಂಥ ಅಭಿಪ್ರಾಯ ಇದೆ?’ ಎಂದು ಕೇಳಬೇಕೆನ್ನುವ ಮನಸ್ಸಾಯಿತು. ಯಾಕೆ ಎನ್ನುವುದು ಅವರಿಗೇ ಗೊತ್ತಿರಲಿಲ್ಲ. ಅದನ್ನೇ ಅವಳಲ್ಲಿ ಅವರು ಕೇಳಿದಾಗ ‘ನಾನು ನಿಮ್ಮನ್ನು ಜೀವಮಾನದಲ್ಲಿ ಮರೆಯಲಿಕ್ಕೆ ಇಲ್ಲ ಸರ್ ಅಷ್ಟು ಗಾಢವಾಗಿ ನೀವು ನನ್ನ ಮೇಲೆ ಪ್ರಭಾವ ಬೀರಿದ್ದೀರ್’ ಎಂದಳು. ಆಕೆ ಮುಖಿ ಅರಳಿಸಿ ಆ ರೀತಿಯಲ್ಲಿ ಆಡಿದಾಗ ಸುಂದರಿ ಅಲ್ಲದ ಆಕೆ ರಾಯರಿಗೆ ಆಗ ವಿಶ್ವ ಸುಂದರಿಯ ಹಾಗೆ ಕಂಡಳು. ಅವಳ ಕ್ಯಾಯನ್ನು ಮೆತ್ತಗೆ ಅಮುಕಿ ತಾನು ತನ್ನ ಪ್ರೀತಿಯನ್ನು ಆಕೆಗೆ ತೋರಿಸಬೇಕೆಂದುಕೊಂಡ ಅವರು ಅದು ಶಿಷ್ಟಾಚಾರ ಅಲ್ಲ ಎಂದು ಸುಮ್ಮನಾದರು.

ಅಂದಿನಿಂದ ರಾಯರು ಗೀತಾಳ ನಡೆನುಡಿಗಳನ್ನು ಕಣ್ಣಲ್ಲಿ ಕಣ್ಣಿಟ್ಟಿ ನೋಡತೊಡಿದರು. ಅಲ್ಲೆಲ್ಲ ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ ಎನ್ನುವುದು ಅವರಿಗೆ ಶಿಾತ್ತಿಯಾದಂತಾಯಿತು. ಅವರು ಶಾಂತಿನಾಥ ದೇಸಾಯಿಯವರ ‘ರಾಕ್ಷಸ’ ಕಠಾಸಂಗ್ರಹವನ್ನು ಮತ್ತೆ ಕ್ಯೆಗೆತ್ತಿಕೊಂಡು ಓದತೊಡಿದರು. ಅವರು ಮತ್ತೆ ಮತ್ತೆ ಅದನ್ನು ಓದುತ್ತಿದ್ದುದನ್ನು ಗಮನಿಸಿದ ಅವರ ಪತ್ತಿ ‘ಈ ಪ್ರಾಯದಲ್ಲಿ ಎಂಥ ಹಚ್ಚು ನಿಮಗೆ? ನೀವು ಈಗ ಓದುವ ಕರೆಗಳಾ ಅವು?’ ಎಂದಾಗ ‘ಸುಮ್ಮನೇ ಓದುತ್ತಿದ್ದೇನೆ ಕರೆ’ ನೀನು ಗೀತಾಳನ್ನು ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದು ನಿನಗೆ ಇಷ್ಟವಾಗಲಿಲ್ಲ. ಅದಕ್ಕಾಗಿ ಇದನ್ನು ಮತ್ತೆ ಓದಲು ಹತ್ತಿದ್ದೇನೆ’ ಎಂದು ನಕ್ಕು ‘ನಾನು ಈಗ ಅವಳನ್ನು ಬಯಸಿದೆ ಎಂದು ಇಟ್ಟಿಕೊಂಡಿದ್ದೇನೆ ಅಥವಾ ಅವಳು ನನ್ನನ್ನು ಬಯಸಿದಳು ಅಂತಲೂ ಇಟ್ಟಿಕೊಂಡಿ, ನಾನೀಗ ದೃಷ್ಟಿಕವಾಗಿ ಅಸಮರ್ಥ ಎನ್ನುವುದು ನಿನಗೇ ಗೊತ್ತು. ಮತ್ತೆ ಯಾಕೆ ನಿನಗೆ ಇಂಥ ಮತ್ತರಿ?’ ಎಂದರು ಪತ್ತಿಗೆ.

ರಾಯರ ಪತ್ತಿ ‘ಕೆಲವರಿಗೆ ಹೆಣ್ಣನ್ನು ನೋಡುವುದರಲ್ಲಿ ಇಷ್ಟ. ಕೆಲವರಿಗೆ ಹೆಣ್ಣಿನ ಸಾಮೀಪ್ಯ ಇರುವುದು ಇಷ್ಟ. ಇನ್ನು ಕೆಲವರಿಗೆ ಹೆಣ್ಣನ್ನು ಕೊಡುವುದರಲ್ಲಿ ಇಷ್ಟ ಎನ್ನುವುದು ನಿನಗೆ ಗೊತ್ತು. ಅಲ್ಲಮ ಹೇಳಿದ್ದಾನೆ “ಹೆಣ್ಣ ಮಾಯೆಯಲ್ಲ ಹೊನ್ನು ಮಾಯೆಯಲ್ಲ ಮಣ್ಣ ಮಾಯೆಯಲ್ಲ, ಮನದ ಮುಂದಿನ ಮಾಯೆಯೇ ಇವೆಲ್ಲ” ಎಂದು ನೀವೇ ಒಂದು ಕತೆ ಬರೆದಿದ್ದೀರಿ. ಮತ್ತೆ ಇದನ್ನು ಸಮರ್ಥಿಸುವ ಹಾಗೆ ನೀವು ಈಗ ವರ್ತಿಸುತ್ತಿದ್ದೀರಿ. ಆದರೆ ಅದು ನಿಮಗೆ ತಿಳಿಯತ್ತಿಲ್ಲ. ನಿನಗೆ ತಿಳಿಯತ್ತಿದೆ’ ಎಂದರು.

ರಾಯರಿಗೆ ಅದು ಸರಿಯೋ ಹೌದೋ ಅಲ್ಲವೋ ಎನ್ನುವುದನ್ನು ನಿಷ್ಪರ್ಧಿಸಲಾಗಲಿಲ್ಲ. ಅದೋಂದು ದಿನ ರಾಯರು ಪತ್ತಿ ಇಲ್ಲದ ಹೊತ್ತಿನಲ್ಲಿ ಮನಗೆ ಬಂದ ಗೀತಾಳಲ್ಲಿ ‘ಗೀತಾ ನಿನಗೆ ನಿನ್ನನ್ನೊಮ್ಮೆ ಅಪ್ಪಿ ಮುದ್ದಿಸಬೇಕು ಎಂದು ಬಹಳ ದಿನಗಳಿಂದ ಅನಿಸಹತ್ತಿದೆ. ಅವಕಾಶ ಕೊಡುವೆಯಾ?’ ಎಂದು ವಿನಂತಿಸಿದರು. ತರ್ಕ್ಷಣ ಬೆದರಿಚಿಗರೆಯಂತಾದ ಗೀತಾ ‘ಸರ್, ನೀವು ಏನು ಮಾತನಾಡುತ್ತಿದ್ದೀರಿ ಎಂದು ನಿನಗೆ ಅಥ ಆಗುತ್ತಿಲ್ಲ. ನಾನು ಅಂಥವಳಲ್ಲ ನೀವು ಇಂಥ ಬೇಡಿಕೆಯನ್ನು ಇನ್ನು ಮುಂದೆ ನನ್ನ ಎದುರು ಇಟ್ಟರೆ ನಾನು ನನ್ನ ಕೆಲಸಕ್ಕೆ ಖಂಡಿತ ರಾಜಿನಾಮೆ ನೋಡುತ್ತೇನೆ’ ಎಂದಳು. ರಾಯರು ಪೆಚ್ಚಾದರು.

ಮರುದಿನ ಗೀತಾ ಖಂಡಿತ ಕೆಲಸಕ್ಕೆ ಬರುವುದಿಲ್ಲ ಎಂದುಕೊಂಡಿದ್ದ ರಾಯರಿಗೆ ಎಂದಿನ ಹಾಗೆ ಆಕೆ ಕೆಲಸಕ್ಕೆ ಒಂದು ಅದೇ ನಗುಮುಖಿದಿಂದ ನಡೆದುಕೊಳ್ಳುತ್ತಿರುವುದು ನೋಡಿ ಸಮಾಧಾನವಾಯಿತು. ಆದರೆ ಅವರ ಅಂತರಂಗದಲ್ಲಿ ತಾನೆಂಥ ತಪ್ಪ ಮಾಡಿದೆ. ತನ್ನ ಮೊಮ್ಮೆಗಳ ಪ್ರಾಯದ ಇವಳ ಮೇಲೆ ಯಾಕೆ ಮೋಹಗೊಂಡೆ ಎನ್ನುವುದನ್ನು ಅಧ್ಯೇಸಲು ಹೊರಟರೂ ಅದು ಅವರಿಗೆ ಅರ್ಥವೇ ಆಗಲಿಲ್ಲ. ಉತ್ತರ ಸಿಗದಿದ್ದಾಗ ಆ ಯೋಚನೆ ಮತ್ತು ಭಾವನೆಗಳು ಒಂದು ಹೊಸರೂಪ ಪಡೆದು ‘ಮನದ ಪರಿಣಾಮ ಎಂಬುದೇ ಪರಿಣಾಮ’ ಎಂದು ಅಲ್ಲಮ ಆದಿದ ಮಾತಿನ ಹಿನ್ನೆಲೆಯಲ್ಲಿ ಅವರು ‘ಪರಿಣಾಮ’ ಎನ್ನುವ ಕರೆಬರೆದು ನಿಟ್ಟಿಸಿರುಬಿಟ್ಟರು.

ಆ ಕರೆ ‘ದಪ್ರಣ’ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಯಿತು. ರಾಯರು ಆ ಕರೆಯನ್ನು ಮತ್ತೆ ಮತ್ತೆ ಓದಿ ತಾನು ಇದನ್ನು ಬರೆದನೇ ಎಂದು ಅವರಿಗೆ ಹೆಮ್ಮೆ ಪಟ್ಟಿಕೊಂಡರು. ಗೀತಾಳಿಗೆ ಆದರೂ ಅದನ್ನು ತೋರಿಸಬೇಕು ಎಂದಕೊಂಡರು. ಆಕೆ ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬಹುದು? ಎಂದು ಒಂದು ವಾರ ಸುಮ್ಮನಾದರು. ‘ಸರ್, ನೀವು ಇಂಥ ಕರೆಯನ್ನು ಬರೆಯುವುದಾ?’ ಎಂದು ಆಕೆ ಕೇಳಿದರೆ ಎಂದು ಮುಜುಗರಪಟ್ಟಿಕೊಂಡರೂ ‘ದಿಗ್ಗಜ’ ಎನ್ನುವ ಹೆಸರಿನಲ್ಲಿರುವ ಈ

ಕರೆಯನ್ನ ತಾನು ಬರೆದದ್ದೆಂದು ಆಕೆ ಅರ್ಥ ಮಾಡಿಕೊಳ್ಳಲಾರಜು ಎಂದುಕೊಂಡ ಅವರು ‘ಒಂದು ಅದ್ಭುತ ಕರೆ ಇದೆ ಓದು’ ಎಂದು ‘ದರ್ಶಣ’ವನ್ನು ಅವಳ ಕೈಗಿತ್ತರು.

ಆ ಕರೆಯಲ್ಲಿ ಕರ್ತಾನಾಯಕ ರಾಯರ ಹಾಗೆ ಎಳೆಪ್ರಾಯದ ತನ್ನ ಆಪ್ತಸಹಾಯಕಿಯನ್ನು ‘ಒಮ್ಮೆ ನನಗೆ ನಿನ್ನನ್ನು ಅಪ್ಪಿ ಮುದ್ದಾಡಬೇಕು ಎಂದು ಅನಿಸಹತ್ತಿದೆ. ಅವಕಾಶ ಕೊಡುವೆಯಾ?’ ಎಂದು ಕೇಳುತ್ತಾನೆ. ಅದಕ್ಕೆ ಆಕೆ ‘ಇಲ್ಲ’ ಎನ್ನುತ್ತಾಳೆ. ಆದರೆ ಕರ್ತಾನಾಯಕ ‘ನೀನು ನೀತಿಗೆಟ್ಟವರು ಎಂದು ನಾನು ಭೂಮಿಸಬಹುದೆಂದು ನೀನು ಒಬ್ಬಿಗೆ ಕೊಡುತ್ತಿಲ್ಲ ಎಂದು ನನಗೆ ಅರ್ಥ ಆಗಿದೆ. ನೀನು ನೀತಿ ಗೆಟ್ಟವರು ಅಲ್ಲ ಎಂದೇ ನಾನು ನಿನ್ನನ್ನು ತೀರ್ಣಿಸುತ್ತಿದ್ದೇನೆ. ನನ್ನ ತೀರ್ಣಿಯ ಹಿಂದೆ ಇರುವುದು ಕೇವಲ ಕಾಮ ಅಲ್ಲ ಫಾರಥಿಭಾರ ಅದಕ್ಕಾಗಿ ನಿನ್ನನ್ನು ಅಪ್ಪಿ ಮುದ್ದಿದುತ್ತೇನೆ ಅಂದದ್ದು. ಆದರೆ ಮುತ್ತಿಡಲು ಬಯಸಿದ್ದು ನೀನು ಕಲ್ಲಿಸಿಕೊಂಡ ಹಾಗೆ ತುಟಿಗಲ್ಲ, ಹಣಕೆಗೆ !’ ಎನ್ನುತ್ತಾನೆ.

ಆ ಮಾತಿಗೆ ಆಕೆ ಏನೂ ಆಡದೆ ಸುಮೃನಾಗುತ್ತಾಳೆ. ಎರಡು ದಿನದ ಮೇಲೆ ಆಕೆ ಖುಶಿಯಲ್ಲಿ ‘ಸಾರಿ ಸರ’ ನಾನು ನಿಮ್ಮನ್ನು ತಪ್ಪಾಗಿ ಅಧ್ಯೋಸಿಕೊಂಡೆ. ನೀವು ನಿಷ್ಳಾಮದಿಂದ ನನ್ನನ್ನು ಮುದ್ದಿದುವುದಾದರೆ ನಾನು ಅದನ್ನು ಸಾಗತಿಸುತ್ತೇನೆ. ನಿಮಗೆ ಗೊತ್ತಿದೆಯೋ ಇಲ್ಲವೋ ಸತ್ಯಕಾಮ ಎನ್ನುವ ಲೇಖಕರೊಬ್ಬರನ್ನು ಲೇಖಕಿಯೊಬ್ಬರು ಆತನೇ ತನ್ನ ತಂದೆ, ಆತನೇ ತನ್ನ ಗಂಡ ಎಂಬಂತೆ ಪರಭಾವಿಸಿದ್ದನ್ನು ನಾನು ಒದಿದ್ದೇನೆ. ನಮ್ಮೊಂದೂ ಹಾಗೆ ಆಗಲಿ ಎಂದು ಒಬ್ಬಿಗೆ ನೀಡುತ್ತಿದ್ದೇನೆ’ ಎಂದು ಕರ್ತಾನಾಯಕನ ಮೊಬ್ಬೆಲಿಗೆ ಎಸ್. ಎಂ.ಎಸ್. ಮಾಡುತ್ತಾಳೆ.

ಆ ಎಸ್.ಎಂ.ಎಸ್. ತಲುಪುವ ಮೊದಲೇ ಆ ಕಥಾನಾಯಕ ಹೃದಯಾಫಾತಕ್ಕೆ ಒಳಗಾಗಿ ವಿಧಿವಶನಾಗುತ್ತಾನೆ. ಆಕೆಗೆ ‘ಅಯ್ಯೋ’ ಅನಿಸುತ್ತದೆ. ಅವಳ ತುಟಿಗಳು ಕಥಾನಾಯಕನನ್ನು ಸದಾ ನೆನಪಿಸಿಕೊಂಡು ಸ್ಥಾಪಿಸುತ್ತಲೇ ಇದೆ’ ಎನ್ನುವಲ್ಲಿಗೆ ರಾಯರ ಕರೆ ಮುಕ್ತಾಯಗೊಳ್ಳುತ್ತದೆ.

**ಕರೆಗಾರರ ಪರಿಚಯ:** ಡಾ. ನಾ. ಮೋಗಸಾಲೆ (ರಂಜಿಲ್) ಕಾಸರಗೋಡಿನ ಕೊಳ್ಳೂರಿನಲ್ಲಿ ಜನನ. ಕವಿ, ಕಥಗಾರ, ಕಾದಂಬರಿಕಾರ. ವರ್ತಮಾನದ ಮುಖಿಗಳು, ಪಲ್ಲವಿ, ಪ್ರಭವ, ನೆಲದ ನೆರಳು, ನನ್ನದಲ್ಲಿದ್ದು, ಪಲ್ಲಟ, ಹದ್ದು, ಪ್ರಕೃತಿ, ತೊಟ್ಟಿ, ಪಂಥ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

### ಪ್ರಶ್ನೆಗಳು:

೧. ಸದಾನಂದರಾಯರು ಇಪಾಟ್‌ಮೆಂಟ್ ಸ್ವೇರ್ ಬೆಳೆಸಿದ್ದು ಹೇಗೆ?
೨. ಸದಾನಂದರಾಯರು ಸಾಹಿತಿ ಆಗಿ ಗುರುತಿಸಿಕೊಂಡಿದ್ದು ಹೇಗೆ?
೩. ಸದಾನಂದರಾಯರ ಮಗ ವ್ಯಾಪಾರವನ್ನು ಹೇಗೆ ಬೆಳೆಸಿದ?

## ೨. ಸಂಶೋಧನೆಯಲ್ಲಿ ‘ಸತ್ಯದ’ ಅಭಿವೃತ್ತಿ

–ರಹಮತ್ ತರೀಕರೆ

**ಅಶಯ:** ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವ್ಯಕ್ತಿ ಪರಮ ದಾರ್ಶನಿಕ, ಬಿಕಿಂಗ್, ಸಾರ್ವಕಾಲಿಕ ಮತ್ತು ಆತ್ಮಂತಿಕ ಸತ್ಯದ ಮುದುಕಾಟದಲ್ಲಿ ತೊಡಗಿಕೊಂಡು ಧೈರ್ಯವಾಗಿ ಉಗ್ರ ನಿಷ್ಠೆಯಿಂದ ವಸ್ತುನಿಷ್ಟ ಸತ್ಯವನ್ನು ಪ್ರಕಟಿಸಬೇಕು.

ಸಂಶೋಧನೆಯ ಕೆಲಸ ಎಂದರೆ, ಸಾಮಾನ್ಯರಿಗೆ ಅರಿವಾಗದೆ ಅಡಗಿರುವ ಪರಮಸತ್ಯವನ್ನು ದಾರ್ಶನಿಕನೊಬ್ಬ ಶೋಧಿಸುವುದು ಎಂಬ ಒಂದು ಗ್ರಹಿಕೆ ಸಾಮಾನ್ಯವಾಗಿದೆ. ಸಮಸ್ಯೆಯೆಂದರೆ ಸಂಶೋಧನೆಯಲ್ಲಿ ಸಾರ್ವಕಾಲಿಕವಾದ ಆತ್ಮಂತಿಕವಾದ ಒಂದು ಸತ್ಯ ಎಂಬುದು ಇರುತ್ತದೆ, ಅದು ಸರ್ವಜನ ಸಮೃತವಾಗಿರುತ್ತದೆ. ನಗ್ನವಾಗಿಯೂ ಕಹಿಯಾಗಿಯೂ ಇರುತ್ತದೆ, ಅದಕ್ಕೆ ಒಂದೇ ಮುಖವಿರುತ್ತದೆ ಇತ್ಯಾದಿಯಾದ ನಂಬಿಕೆಗಳು ಪ್ರಜಲಿತವಾಗಿರುವುದು. ಅಧಿಕಾರಸ್ಥರೂ ಅಧಿಕಾರರಹಿತರೂ, ಬಡವರೂ, ಅನೇಕ ಹಕ್ಕು ನಿರಾಕರಿಸಲಬ್ಬಿ ಸ್ತೀಯರೂ ಇರುವ ಸಮಾಜವೊಂದರಲ್ಲಿ, ಹಾಗೆ ಸರ್ವಜನ ಸವ್ಯತವಾದ ಸತ್ಯವೋಂದು ಇರಲು ಸಾಧ್ಯ ವಿಲ್ಲ. ಹೀಗಾಗಿ ಸತ್ಯ ಎನ್ನುವ ಶಬ್ದವನ್ನು ಸಮಾಜಶಾಸ್ತೀಯ ಹಾಗೂ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಉದ್ದರಣ ಚಿಹ್ನೆಯಲ್ಲಿಟ್ಟೇ ಬಳಸಬೇಕಾಗಿದೆ. ಅದು ಯಾವಾಗಲೂ ನಿರಪೇಕ್ಷವಾದ ಹಾಗೂ ಬಹುಮುಖಿಯಾದ ಪರಿಕಲ್ಪನೆಯೇ ಆಗಿದೆ. ಸಂಶೋಧನೆಯಲ್ಲಿ ವಸ್ತುನಿಷ್ಟವಾದ ಸತ್ಯವೆಂಬುದೊಂದು ಇರಲು ಸಾಧ್ಯವೇ? ಇದು ದೊಡ್ಡ ಜಿಜ್ಞಾಸೆಯನ್ನು ಬೇಡುವ ದಾರ್ಶನಿಕ ಪ್ರಶ್ನೆ. ಸದ್ಯಕ್ಕೆ ಅದನ್ನು ಪಕ್ಷಕ್ಕಿಟ್ಟ, ಇದರ ಒಂದು ಸಣ್ಣ ಆಯಾಮವನ್ನು ಮಾತ್ರ ಇಲ್ಲಿ ಚಚ್ರೆಗೆ ಎತ್ತಿಕೊಳ್ಳಬಹುದು. ಅದು ಸಂಶೋಧನಕಾರರು ತಾವು ಕೆಂಡ ‘ಸತ್ಯವನ್ನು ಪ್ರಕಟಿಸುವ ವಿಧಾನವನ್ನು ಕುರಿತದ್ದು. ಸಂಶೋಧಕರ ಕೆಲಸವೆಂದರೆ, ತಾವು ಕೆಂಡುಹಿಡಿದ ಸತ್ಯವನ್ನು ನೇರವಾಗಿ ಧೀರವಾಗಿ ನುಡಿಯುವುದು ಎಂಬ ಸರಳ ನಂಬಿಕೆ ಅಕಾಡಮಿಕ್ ವಲಯದಲ್ಲಿ ಇದ್ದಂತಿದೆ. ಹಾಗೆ ನುಡಿಯುವುದರಿಂದ ಆಗುವ ಸಾಮಾಜಿಕ ರಾಜಕೀಯ ಪರಿಣಾಮಗಳನ್ನು ಲೆಕ್ಕಿಸಬಾರದು ಎಂಬ ಉಗ್ರನಿಷ್ಟ ಕೂಡ ಇಲ್ಲಿ ಕೆಲಸ ಮಾಡುತ್ತಿರುತ್ತದೆ. ಈ ಧೀರತನ ಮತ್ತು ಉಗ್ರ ನಿಷ್ಟಗಳಲ್ಲಿ ರಾಜಕೀಯ ಪ್ರಜ್ಞೆಯಲ್ಲಿದ್ದ ಭೋಳೆತನ ಇರುವಂತೆ, ಉಪಾಯವಾಗಿ ಮುದುಗಿಸಿಟ್ಟ ರಾಜಕೀಯ ನಿಲ್ವಪುಗಳೂ ಕೆಲಸ ಮಾಡುತ್ತಿರಬಹುದು.

ಸಂಶೋಧನೆ ಎಂಬುದು ಜ್ಞಾನವನ್ನು ಪಡೆಯಲು ಮಾಡುವ ಒಂದು ಶೈಕ್ಷಣಿಕ ಚಟುವಟಿಕೆ ಮಾತ್ರವಾಗಿದ್ದರೆ ಅಥವಾ ಆದೊಂದು ರಾಜಕೀಯ ಆಶಯಗಳಿಲ್ಲದ ಶುದ್ಧಜ್ಞಾನ ಸಾಧನೆ ಮಾಡುವ ಕೆಲಸ ಮಾತ್ರವಾಗಿದ್ದರೆ, ‘ಸತ್ಯ’ ಪ್ರಕಟನೆಯ ವಿಷಯದಲ್ಲಿ ಇಷ್ಟು ಸಮಸ್ಯೆ ಎದುರಾಗುತ್ತಿರಲಿಲ್ಲ. ಯಾವುದೇ ಸಮಾಜದಲ್ಲಿ ‘ಸತ್ಯಶೋಧನೆ’ ಎಂಬುದು ಭಿನ್ನಭಿನ್ನ ರಾಜಕೀಯ ಸಾಮಾಜಿಕ ಧಾರ್ಮಿಕ ಸಿದ್ಧಾಂತಗಳು ಸಮಾಜವನ್ನು ತಮ್ಮ ಆಶಯಕ್ಕೆ ಅನುಸಾರವಾಗಿ ಬದಲಿಸಲು ನಡೆಸುವ ಪ್ರಯತ್ನದ ಭಾಗವಾಗಿಯೆ ಇರುತ್ತದೆ. ಇದನ್ನೇ ಸೂಕ್ಷ್ಮದರ್ಶಕದಲ್ಲಿ ಮತ್ತು ವಿಶಾಲ ನೆಲೆಯಲ್ಲಿ ರಾಜಕಾರಣ ಎಂದು ಕರೆಯಬಹುದು. ಈ ರಾಜಕಾರಣದ ಪಸೆಯಿಲ್ಲದ ಸಂಶೋಧನ ಚಟುವಟಿಕೆಯೊಂದು ಇರಲು ಸಾಧ್ಯವೇ ಇಲ್ಲ. ಯಾವುದೇ ರಾಜಕೀಯ ಆಶಯಗಳು ಇಲ್ಲ ಎಂಬ ಮುಗ್ಧನಂಬಿಕೆ ಕೂಡ, ಮತ್ತೊಂದು ರಾಜಕೀಯ ನಿಲ್ವವೇ ಆಗಿರುತ್ತದೆ. ಅಧ್ಯಯನಕಾರರು ತಾವು ನಿರ್ದಿಷ್ಟ ಸಮುದಾಯದ ಜೀವನ ಪದ್ಧತಿಯನ್ನು ನಿರ್ವಹಿಸುವ ದಾಖಲಿಸುತ್ತಿದ್ದೇವೆ ಎಂದು ಹೇಳಿಕೊಂಡಾಗಲೂ, ಆ ವಿಧಾನವು ಯಾವುದಾದರೊಂದು ರಾಜಕೀಯ ಆಶಯಕ್ಕೆ ಒಳಗಾಗಿರುತ್ತದೆ. ಇದನ್ನು ಕೇಳಿದ ಕೆಲವರು ಸಂಶೋಧನೆಯ ಶುದ್ಧಜ್ಞಾನವನ್ನು ಮಲಿನಗೊಳಿಸುವ ಕ್ರಿಯೆ ಎಂದು ಕಳವಳ ಪಡೆಬಹುದು. ಶುದ್ಧ ಸಂಶೋಧನೆ ಎಂದು ನಾವು ಮಾಡುತ್ತಿರುವ ಬಹಳಪ್ಪು ಕೆಲಸಗಳು, ವಸಾಹತುಶಾಹಿಯು ಈ ನಾಡನ್ನು ರಾಜಕೀಯವಾಗಿ ಆಕ್ರಮಿಸಿಕೊಳ್ಳುವಾಗ ಮಟ್ಟಿಹಾಕಿದ ಅಧ್ಯಯನ ವಿಧಾನಗಳ ಭಾಗವೆ ಆಗಿವೆ ಎಂಬ ಅರಿವುಳ್ಳವರಿಗೆ ಇದರಲ್ಲಿ ಸೋಚಿಗ ಪಡುವಂತದ್ದು ಏನೂ ಇಲ್ಲ.

ಇಷ್ಟನ್ನು ಒಪ್ಪಿಕೊಂಡರೆ ಸಂಶೋಧನೆಯಲ್ಲಿ ‘ಸತ್ಯ’ವನ್ನು ಪ್ರಕಟಿಸುವ ವಿಧಾನಗಳಲ್ಲಿ ಇರುವ ರಾಜಕಾರಣವನ್ನು ಅರಿಯುವುದಕ್ಕೆ ಸುಲಭವಾಗುತ್ತದೆ. ಇಲ್ಲಿನ ಮುಖ್ಯ ಸಂಗತಿ ಎಂದರೆ, ಸಂಶೋಧಕರು ತಾವು ಶೋಧಿಸಿದ ‘ಸತ್ಯ’ವನ್ನು ಹೇಳಬೇಕಾದಾಗ ಅದನ್ನು ಸಮಾಜದ ವಿವಿಧ ಶಕ್ತಿಗಳು ಹೇಗೆ ಉಪಯೋಗಿಸಿಕೊಳ್ಳುತ್ತವೆ ಎಂಬ ವಿಜ್ಞರವನ್ನು ಬಹಳ ಸಲ ತೋರಿದಿರುವುದು. ತಾನು ಮಧಿಸಿ ಪಡೆದ ‘ಸತ್ಯ’ದ ಪರಿಣಾಮಗಳ ಬಗೆಗೆ ಜವಾಬ್ದಾರಿ ಹೊರದೆ, ‘ಸತ್ಯ’ವನ್ನು ಫೋಷಿಸುವುದು ಎಷ್ಟೇ ಪ್ರಾಮಾಣಿಕವಾಗಿದ್ದರೂ, ಅದನ್ನು ರಾಜಕೀಯ ಪ್ರಜ್ಞೆಯಲ್ಲಿದ್ದ ಭೋಳೆತನ ಎನ್ನಬೇಕಾಗುವುದು. ಹೇಳುವ ‘ಸತ್ಯ’ವು

ಪರಿಸ್ಥಿತಿ ಯನ್ನು ಬಿಗಡಾಯಿಸುವಂತಿದ್ದರೆ, ಅಧಿಕಾರಸ್ಥ ಶಕ್ತಿಗಳಿಗೆ ಮತ್ತೆಷ್ಟು ಬಲ ಕೊಡುವಂತಿದ್ದರೆ, ಅಂತ ಸಂದರ್ಭದಲ್ಲಿ 'ಸತ್ಯ' ಹೇಳುವುದೇ ಒಂದು ಸಾಧನೆಯಲ್ಲ. ಅದರ ಪರಿಣಾಮವನ್ನು ಪರಿಭಾವಿಸುವ ಹೋಣೆಗಾರಿಕೆ ಕೊಡ ಮುಖ್ಯವಾದ ಸಂಗತಿಯಾಗಿರುತ್ತದೆ. ಇದನ್ನು ಸಂಶೋಧನೆಯ ಸಾಮಾಜಿಕ ಹೋಣೆಗಾರಿಕೆ ಎಂದು ಕರೆಯಬಹುದು. ಸಾಮಾಜಿಕ 'ಜವಾಬ್ದಾರಿ' ಎಂದರೆ ಆರೋಗ್ಯಕರವಾದ ಸಮಾಜ ಕಟ್ಟಲು ಬೇಕಾದ ಆಶಯಗಳನ್ನು ಮುಟ್ಟುಪುದು ಮಾತ್ರವಲ್ಲ. ಇದಕ್ಕೆ ವಿರುದ್ಧವಾಗಿ ಕ್ರಿಯಾಶೀಲವಾಗಿರುವ ಶಕ್ತಿಗಳಿಗೆ ಬಲವೇದಿಗಿಸದಂತೆ ನೋಡಿಕೊಳ್ಳುವ ಉಪಾಯವೂ ಆಗಿರುತ್ತದೆ. ಭಾರತದಂತೆ ದೇಶದಲ್ಲಿ ಸಂಶೋಧನೆ ಅನೇಕ ಸಲ ಇಂತ ಸಾಮಾಜಿಕ ಜವಾಬ್ದಾರಿಗಳನ್ನು ನಿಖಾಯಿಸಬೇಕಾಗುತ್ತದೆ. ಮಸ್ತಕಗಳು ಹಾಗೂ ಲೇಖಿಕರು ಮೂಲಭೂತವಾದಿಗಳಿಂದ ಮತ್ತು ಸರಕಾರಗಳಿಂದ ನಿಷೇಧಕ್ಕೆ ಒಳಗಾದಾಗ ಉಂಟಾಗುವ ವಿಚಿತ್ರ ಇಕ್ಕಟ್ಟುಗಳ ಸನ್ನಿಹಿತವನ್ನು ನೆನೆಯಬೇಕು. ಆಗ ಸಂಬಂಧಪಟ್ಟ ಲೇಖಿಕ ಅಥವಾ ಕೃತಿಯ ದುರ್ಭಾಲತೆಯನ್ನು ವಿಮರ್ಶಿಸುವ ಕೆಲಸವನ್ನು ಕೆಲವರು ಪ್ರಾಮಾಣಿಕವಾಗಿಯೆ ಮಾಡಲಾಗುತ್ತಾರೆ. 'ಸತ್ಯವನ್ನು ಹೇಳುವ ಈ ವಿಧಾನವು ಮುಗ್ದವಾಗಿರಲಿ ಅಥವಾ ಉದ್ದೇಶಮಾರ್ವತ ಆಗಿರಲಿ, ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಇದರಿಂದ ಕಡಡಿದ ಪ್ರಕ್ಷಣತೆಯಲ್ಲಿ ಪರಿಸ್ಥಿತಿಯನ್ನು ಹಿಡಿತದಲ್ಲಿ ಇಟ್ಟುಕೊಂಡ ಬಲಷ್ಟಿಗೆ ಅನುಕೂಲವಾಗಿರುವುದೇ ಹೆಚ್ಚು.

ಬಲಶಾಲಿ ವ್ಯವಸ್ಥೆಯಿಂದ ಆಕ್ರಮಣಕ್ಕೆ ಒಳಗಾಗಿರುವ 'ದುರ್ಭಾಲ' ವ್ಯಕ್ತಿಗಳು ಯಾವಾಗಲೂ ನಿಷ್ಕಳಂಕವಾಗಿರುತ್ತಾರೆ, ವಿಮರ್ಶಾ ತೀರ್ಣರಾಗಿರುತ್ತಾರೆ ಎಂದಲ್ಲ. ಯಾಕೆಂದರೆ ಕೆಲವೊಮ್ಮೆ ಈ ಸಂಶೋಧಕರು-ಲೇಖಿಕರು ಅನಿಸಿಕೊಂಡವರು ತಮ್ಮ ಹೋಣೆಡಿನದಿನ ಅಪಕ್ಷತೆಯಿಂದ ಜನಪ್ರಿಯವಾಗುವ ಜಪಲಗಳಿಂದ ಕೂಡ ವ್ಯವಸ್ಥೆಯ ಅಧಿಕಾರಸ್ಥರನ್ನು ಅನಗತ್ಯವಾಗಿ ಕೆಣಿಕೆ ಎದುರು ಹಾಕಿಕೊಂಡಿರುವುದುಂಟು; ಸತ್ಯಂತಿರುವ ಅವರನ್ನು ಬಡಿದೆಚ್ಚಿಸಿ ಅವರ ಶಕ್ತಿಸಂಚಯಕ್ಕೆ ಕಾರಣರಾಗಿರುವುದೂ ಉಂಟು; ಈ ಲೇಖಿಕರನ್ನು ಬಳಸಿಕೊಂಡು ಮತ್ತೊಂದು ಅಧಿಕಾರಸ್ಥ ವರ್ಗ ಅಥವಾ ದೇಶ ತನ್ನ ಸಾಂಪ್ರದಾಯಕ ಎದುರಾಳಿಗಳ ಮೇಲಣ ಹಳೆಯ ಸೇಡನ್ನು ತೀರಿಸಿಕೊಳ್ಳಲು ಯತ್ನಿಸುವುದುಂಟು. ಹೀಗಾಗೆ ನಿಷೇಧಕ್ಕೆ ಒಳಗಾಗುವ ಲೇಖಿಕರನ್ನೆಲ್ಲ ಅಭಿವೃತ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಪಿಸುವುದು ಕಷ್ಟದ ಕೆಲಸ. ಆದರೂ ಈ ಅಪ್ರಿಯ ಕೆಲಸ ಅನಿವಾಯ.

ಕನ್ನಡದಲ್ಲಿ ಯಾವ್ಯಾವುದೋ ಕಾರಣಕ್ಕೆ ಮಸ್ತಕಗಳ ಮೇಲೆ ನಿಷೇಧ ಹೇರಲ್ಪಣಾಗ ಅವುಗಳ ದುರ್ಭಾಲತೆಯ ಮೇಲೆ ಕಟುವಾದ ಟೀಕೆಗಳನ್ನು ಕೆಲವರು ಪ್ರಾಮಾಣಿಕವಾಗಿಯೆ ಮತ್ತು ಸಕಾರಣವಾಗಿಯೆ ಮಾಡುವುದುಂಟು. ಅಮೇರಿಕದಂತೆ ಬಲಷ್ಟ ದೇಶಗಳು ಫೋಷಿಸುವ 'ಕಾನೂನುಬದ್ಧ' ಯುದ್ಧಗಳಲ್ಲಿ, ಯುದ್ಧಕ್ಕೊಳ್ಳಗಾಗುವ ದೇಶಗಳ ತಪ್ಪಗಳನ್ನು ಸಕಾರಣವಾಗಿಯೇ ವಿಮರ್ಶೆ ಮಾಡುವವರು, ಅಮೆರಿಕೆಯ ಮಾಲಿಟರಿ ಕಾರ್ಯಾಚರಣೆಗಳನ್ನು ನ್ಯಾಯಸಮೃತ ಮಾಡಬಿಡುವಂತೆ, 'ಸುಳ್ಳ' (ಇದು ಕೂಡ ಸಾರ್ಕೆವಾದ ಕಲ್ಪನೆ ತಾನೇ?) ಹೇಳಬೇಕು. ವಿಮರ್ಶೆ ಮಾಡಬಾರದು ಎಂಬುದು ಇದರಭ್ರವಲ್ಲ. ಮಾಡುವ ಟೀಕೆ ಸಾಧಾರ ಮತ್ತು ಸರಿ ಕೂಡ ಆಗಿರಬಹುದು. ಆದರೆ ಟೀಕೆಸುತ್ತಿರುವ ಗಳಿಗೆ ಮತ್ತು ಟೀಕೆ ಪ್ರಕಟಿಸುತ್ತಿರುವ ವಿಧಾನ ತಪ್ಪಾಗಿದ್ದರೆ, ಆಶಯ ಉದಾತ್ವವಾಗಿದ್ದರೂ ಪ್ರಾಮಾಣಿಕವಾಗಿದ್ದರೂ ಪರಿಣಾಮದಲ್ಲಿ ಮಾತ್ರ ಭೀಕರವಾಗಿರುತ್ತದೆ. ಮೊಲ ಮಾಡುವ ತಪ್ಪಗಳ ವಿಮರ್ಶೆ ನಡೆಯಬೇಕು, ಆದರೆ ಅದು ಸಿಂಹದ ಪಂಜದ ಕೆಳಗೆ ಸಿಕ್ಕಿಹಾಕಿಕೊಂಡಾಗ ಮಾತ್ರ ಅಲ್ಲ. ಹೀಗಾಗೆ ನಮ್ಮ ತತ್ವದಲ್ಲಿ ಆಶಯದಲ್ಲಿ ನ್ಯಾಯಪರತೆ ಇದ್ದರೆ ಸಾಲದು, ಅದು ಸಂಕೀರ್ಣವಾದ ವಾಸ್ತವಗಳಲ್ಲಿ ಗೆಲ್ಲುವಂತೆ ಮಾಡಲು ತಂತ್ರಗಾರಿಕೆಯೂ ಬೇಕು. ಇದಿಲ್ಲದೆ ಮಾಡುವ ಮುಗ್ದ ಪ್ರತಿಭಟನೆ, 'ಸತ್ಯ' ಹೇಳುವ ಧೀರತ್ತ, ಸಾಮಾಜಿಕ ಜವಾಬ್ದಾರಿಯನ್ನು ಕೆಟ್ಟಿದ್ದಾಗಿ ನಿಖಾಯಿಸಿದಂತೆ.

**ಲೇಖಿಕರ ಪರಿಚಯ :** ರಹಮತ್ ತರೀಕರೆಯವರು ಇಂಡಿಯಾರಲ್ಲಿ ಬಿಕ್ಕಮಾರ್ಗೂರಿನ ತರೀಕರೆಯಲ್ಲಿ ಜನಿಸಿದ್ದಾರೆ. ಇವರು ಪ್ರತಿ ಸಂಸ್ಕೃತಿ, ಸಾಂಸ್ಕೃತಿಕ ಅಧ್ಯಯನ, ಕಲ್ತಿಯಂಚಿನ ದಾರಿ, ಸೂಳಿ ಕವಿಗಳು, ಧರ್ಮ ಪರೀಕ್ಷೆ, ನಾಥಪಂಥ, ಬಿಂತನೆಯ ಪಾಡು, ಕನ್ನಡ ಸಾಹಿತ್ಯ ಮೀಮಾಂಸೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

### ಪ್ರಶ್ನೆಗಳು:

೧. ಸತ್ಯದ ಮಾಡುಕಾಟ ಹೇಗಿರಬೇಕು?
೨. ಶೋಧಕನಿಗಿರಬೇಕಾದ ಗುಣಗಳಾವುವು?
೩. ಸತ್ಯದ ಶೋಧನೆಯಲ್ಲಿ ಎದುರಾಗುವ ಸಮಸ್ಯೆಗಳೇನು?
೪. ಸಂಶೋಧನೆಯಲ್ಲಿ ಪ್ರಾಮಾಣಿಕತೆ ಮತ್ತು ತಂತ್ರಗಾರಿಕೆ ಹೇಗೆ ಯಶಸ್ವನ್ನು ತಂದುಕೊಡುತ್ತದೆ?

## ಫೋಟೋ : ೨

### ಇ. ವಚನಗಳು

—ಜೀಡರ ದಾಸಿಮಯ್ಯ

**ಆಶಯ:** ವಚನವೆಂದರೆ ಮಾತು, ಪ್ರಮಾಣ, ಹಾಡಿದರೆ ಹಾಡಾಗುವ ಓದಿದರೆ ಗಡ್ಯಾಗುವ ಕನ್ನಡದ ವಿಶ್ಲೇಷಣೆ ಕಾವ್ಯ ಪ್ರಕಾರ ಇದು. ವಚನ ಸಾಹಿತ್ಯ ಚೆಳುವಳಿ ಬದುಕಿನಲ್ಲಿ ಸಾಹಿತ್ಯದಲ್ಲಿ ಹಾಗೂ ಅಧ್ಯಾತ್ಮದಲ್ಲಿ ಅಪೊರ್ವವಾದ ಸಾಧನೆಗಳಿಗೆ, ಎಡೆಮಾಡಿಕೊಟ್ಟತು. ಕಾರ್ಯಕ-ದಾಸೋಹಗಳ ಪರಿಕಲ್ಪನೆಯಲ್ಲಿ ಬದುಕು ಮತ್ತು ಧರ್ಮವನ್ನು ಸಂಲಗ್ಂಗೊಳಿಸಿಕೊಂಡ ಕಾಲಮಾನವದು.ಅಭಿ-ಅರಸ, ಉಚ್ಚ-ನೀಚ ಎಂಬ ಭೇದಗಳನ್ನು ಕಳಚಿ ಮಾನವತೆಯ ಶ್ರೀತಿಯನ್ನು ಬಿತ್ತಿದ ಕಾಲವದು.

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ  
ನೋರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ  
ಶರೀರದೊಳಾಗಾತ್ಮನಾರು ಕಾಣದಂತಿರಿಸಿದೆ  
ನೀ ಬೆರೆಸುವ ಭೇದಕ್ಕೆ ಬೆರಗಾದನಯ್ಯ ರಾಮನಾಥ.

ಕುಲಜಲವ ಬಿಟ್ಟ ನಿಮ್ಮನೊಲಿಸಿದ ಶರಣರಿಗೆ  
ತಲೆಬಾಗುವೆ ನಾನು ಕುಲಜರೆಂದು  
ಬೆಬ್ಬನೆ ಬೆರತು ನಿಮ್ಮನೊಲಿಸಿದ ಶರಣರಿಗೆ  
ತಲೆಬಾಗದವನ ತಲೆ ಶೂಲದ ಮೇಲಣ ತಲೆ ಕಾಣ ರಾಮನಾಥ

ಅನುಭಾವವಿಲ್ಲದವನ ಭಕ್ತಿ  
ತಲೆಳಿಗಾದುದಯ್ಯ  
ಅನುಭಾವವೇ ಭಕ್ತಿಗಾಧಾರ  
ಅನುಭಾವವೇ ಭಕ್ತಿಗೆ ನೆಲೆವನೆ  
ಅನುಭಾವವ್ಯಾಪರ ಕಂಡು ತೋಯ್  
ಸಂಭಾಷಣೆಯ ಬೆಸೆಗೊಳ್ಳಿದ್ದರೆ  
ನರಕದಲ್ಲಿಕ್ಕಯ್ಯ ರಾಮನಾಥ

ಹರ ತನ್ನ ಭಕ್ತರ ತಿರುವಂತೆ ಮಾಡುವ  
ಒರೆದು ನೋಡುವ ಮಿಸುನಿಯ ಚಿನ್ನದಂತೆ  
ಅರೆದು ನೋಡುವ ಚಂದನದಂತೆ  
ಅರಿದು ನೋಡುವ ಕಬ್ಬಿನ ಕೋಲನಂತೆ  
ಬೆದರದೆ ಬೆಚ್ಚದೆ ಇದ್ದಂತೆ  
ಕರವಿಡಿದ್ದಿಕೊಂಬ ನಮ್ಮ ರಾಮನಾಥನು.

ವಚನಕಾರರ ಪರಿಚಯ: ಜೇಡರದಾಸಿಮಯ್ಯ (೧೦೨೦) ಕಲಬುಗಿರ್ ಜಿಲ್ಲೆಯ ಮುದಿನೂರುನವರಾಗಿದ್ದು, ಆದ್ದರಿಂದ ವಚನಕಾರ ಎನಿಸಿಕೊಂಡಿದ್ದಾರೆ, ವೃತ್ತಿಯಿಂದ ನೇಯೆಯವನಾದ ಈತನ ಅಂಕಿತ ನಾಮ ರಾಮನಾಥ, ಹೆಂಡತಿ ದುಗ್ಗಳೆಯು ಸಹ ವಚನಗಾರೀಯಾಗಿದ್ದಾರೆ, ಸಣ್ಣ ಸಣ್ಣ ರಚನೆ ಸಾಹಿತಿಕ ಗುಣ ಉನ್ನತ ಸಾಮಾಜಿಕ ಮೌಲ್ಯಗಳಿಂದಾಗಿ ಶ್ರೇಷ್ಠ ವಚನಕಾರನೆನಿಸಿದ್ದಾನೆ. ಪ್ರಸ್ತುತ ವಚನಗಳು ಹುಸಿ, ಅಡಂಬರಭಕ್ತಿಯನ್ನು ಕುರಿತು ಚರ್ಚಿಸುತ್ತದೆ.

#### ಪ್ರಶ್ನೆಗಳು:

೧. ಕುಲಜರೆಂದರೆ ಯಾರು? ಅವರ ಬಗ್ಗೆ ದಾಸಿಮಯ್ಯನ ನಿಲುವೇನು?
೨. ಜೇಡರ ದಾಸಿಮಯ್ಯನ ವಚನಗಳ ಆಶಯ ನಿರೂಪಿಸಿ.

## ೨. ಹುಲಗೂರ ಸಂತೆ

-ಡಾ. ಪ್ರಕಾಶ ಅಗಸನಕಟ್ಟೆ

**ಆಶಯ:** ಜಿದ್ದು, ಫಲ, ಹತ ಮನುಷ್ಯರ ಮೂಲ ಗುಣಗಳು. ಇವು ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಜನ ಇವನ್ನು ಬಿಡುವುದಿಲ್ಲ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಪ್ರಯತ್ನ ಇದ್ದೇ ಇರುತ್ತದೆ. ಸೋಲು-ಗೆಲುವನ್ನು ಮೀರಿ ಬದುಕಬೇಕು. ಹಾಗಾಗಿಯೇ ಬಾಳು ಒಂದು ಕುಸಿಕಣ ಎನ್ನವ ಅಂಶವನ್ನು ಕಥೆಯು ತುಂಬಾ ಸೂಕ್ಷ್ಮವಾಗಿ ಹುಲಗೂರು ಸಂತೆಯ ಕುಸಿಕಣದ ಮುಖಾಂತರ ದ್ವಿನಿಸುತ್ತದೆ.

ಪರ್ವತಗೌಡರ ಮಣಿಗೆ ಬಂದ ಮಂದಿ ಹುಲಗೂರ ಸಂತೆ ಬಯಲ ಚೌಕದಲ್ಲಿ ಮಟ ಮಟ ಮಧ್ಯಾಹ್ನ ಕರ್ಜಗಿಯ ದಾವಲಸಾಬ ನಡೆಸುತ್ತಿದ್ದ ಕರಡಿ ಕಾಟಾ ಜಂಗಿ ಕುಸಿಯಲ್ಲಿ ಕಣ್ಣ ಹಾಕಿ ತಾವು ಶವ ಸಂಸ್ಕಾರಕ್ಕೆ ಬಂದಿರುವೆಂಬುದನ್ನು ಮರೆತುಬಿಟ್ಟರು. ಆ ಕಪ್ಪನೆ ಕರಡಿಯೋ ದಾವಲಸಾಬನ ಕದೆಯ ಮಗ ಇಬ್ಬಾಹಿಂ ಬಾರಿಸುತ್ತಿದ್ದ ಡುಮುಕ ಡುಮುಕ ಜೋಲಿಗೆ ಮನುಷ್ಯರಂಗೆ ಕುಣಿಯತ್ತ, ಅಖಾಡದಲ್ಲಿ ಸಾಮು, ಭಸ್ಸಿಗಳ ಹಾಕುತ್ತ ಸುಳ್ಳ ಸುಳ್ಳ ಮೀಸೆ ತಿರುವಿದಂತೆ ಮಾಡುತ್ತ ಬಿರು ಬಿಸಿಲಿಗೆ ಭುಸುಗುಡುತ್ತಿತ್ತು. ಆಗಾಗ ಮುಖಿ ಕೆಳ ಹಾಕಿ ಸೋರ್ನೆ ಗಾಳಿ ಸೇದಿ ಬುರುಗು ನೋರೆ ಕಾರುತ್ತಿತ್ತು.

ಪರ್ವತದಂತ ದೇಹದ ಪರ್ವತಗೌಡರು ನಿನ್ನ ಸಂಜೀ ಹೊತ್ತು ಮುಳುಗುವ ಹೊತ್ತಲ್ಲಿ ಹೃದಯಾಫಾತದಿಂದ ತೀರಿಕೊಂಡಿದ್ದರು. ಬೆಳೆಗಾಗುವ ಹೊತ್ತಿಗೆ ಈ ಸುದ್ದಿ ಕಾಲ್ಜಿಷನಿಂತೆ ಸುತ್ತೆಂಟು ಹೆಳ್ಳಿಗಳಿಗೆ ಹರಡಿ ಮಂದಿ ಸಿಕ್ಕು ಸಿಕ್ಕು ಬಸ್ಸು, ಟೆಂಪೋ, ಟ್ರ್ಯಾಕ್‌ರೋ, ಬೃಂಗಾರ ಏರಿ ಹುಲಗೂರ ಕಡೆ ಮುಖಿ ಹಾಕಿ ಬರುತ್ತಲಿದ್ದರು. ಗೌಡರ ಶಿಗ್ಗಾಂವ ತಾಲ್ಲೂಕಿನ ಪ್ರಸಿದ್ಧ ಧರೀಜರೂ, ಒಮ್ಮೆ ಆ ತಾಲ್ಲೂಕಿನ ಪಂಚಾಯತಿ ಅಧ್ಯಕ್ಷರಾದವರೂ, ಜನಾನುರಾಗಿಗಳೂ, ಪರೋಪಕಾರಿಗಳು ಆಗಿದ್ದವರು. ಯಾವುದೇ ಉಳಿಲ್ಲಿ ನಡೆಯುವ ಯಾವುದೇ ಜಗತ್, ಮದುವೆ – ಮುರುಗಡೆ, ಕೋಟ್ಯು – ಕಬ್ಬೆರಿ, ಕಾರ್ಯ – ವಿಳ್ಳೆ ಎಲ್ಲ ಗೌಡರ ಕಣ್ಣಾವಲಲ್ಲಿ ಜರುಗುತ್ತಿದ್ದವು.

ಇಷ್ಟೊಂದು ಲೋಕ ಪ್ರಸಿದ್ಧರಾಗಿದ್ದರೂ, ಗೌಡರಿಗೆ ಗಂಡು ಸಂತಾನವಿರದೆ, ಇದ್ದ ಮೂರು ಹೆಣ್ಣ ಮಕ್ಕಳನ್ನು ತಮ್ಮ ಉರಿನ ಆಸುಪಾಸು ಇರುವ ಮತ್ತಿಗೆಟ್ಟಿ, ಕೂಬಿಹಾಳ, ಇಂಗಳಗಿಯ ಗೌಡರ ಮನೆತನಗಳಿಗೆ ಕೊಟ್ಟಿದ್ದರೂ ಆ ಹೆಣ್ಣಮಕ್ಕಳ ಬಾಳೀನು ಸುಖಿಕರವಾಗಿರಲಿಲ್ಲ. ಮದ್ದೆಯಾದ ಹೊಸತರಲ್ಲಿ ಉತ್ತಾಹದಿಂದ ಉಯ್ಯಾಲೆಯಾಡುತ್ತಿದ್ದ ಅಳಿಯಂದಿರು ಕಾಲಕ್ರಮೇಣ ಕೈಮಟ್ಟಿ ದುಡಿಯದೆ, ಕೈಗೆ ಬಂದ ಆಸ್ತಿಯ ಕರಗಿಸುತ್ತಾ ದಿನ ದಿನಕ್ಕೂ ದರಿದ್ರರಾಗಿ ಮಾವನ ಆಸ್ತಿಗೆ ಜೋಲಿಬಿಡ್ದರು.

ತಮ್ಮ ಹೆಂಡಂದಿರನ್ನು ವಿನಾಕಾರಣ ಬೈದ್ಯ ಒದ್ದು, ತವರು ಮನೆಗೆ ಅಟ್ಟಿ ರೋಕ್ಕೆ ವಸೂಲಿ ಮಾಡಿಕೊಂಡು ಬರಲು ಓಡಿಸುತ್ತಿದ್ದರು. ಇದು ಹೀಗೆ ಆಗಿ ಆಗಿ ಈ ಹೆಣ್ಣಮಕ್ಕಳು ಗಂಡನ ಮನೆಗಿಂತ ತವರು ಮನೆಯಲ್ಲಿಯೇ ಕಾಯಂ ಆಗಿ ಇರುವ ಹೊತ್ತು ಬಂತು. ಹೆಣ್ಣಮಕ್ಕಳ ಮುಖಿ ನೋಡಿ ಕರುಣು ತಡೆಯದೆ ಗೌಡರು ಅವರುಗಳಿಗೆ ಕೂಡುತ್ತಿದ್ದ ರೋಕ್ಕೆ ಕ್ಷಣಿಮಾತ್ರದಲ್ಲಿ ಅಳಿಯಂದಿರ ಕಿಸೆ ಸೇರಿ ಅದನ್ನು ಅವರು ನಾಲ್ಕೇ ದಿನಗಳಲ್ಲಿ ಹುಬ್ಬಿಳಿಯ ಕಮರಿಪೇಟೆಯ ಕೊಳಕು ಲಾಡ್ಜಗಳಲ್ಲಿ ಕರಗಿಸುತ್ತಿದ್ದರು. ಇಂಗಳಗಿಯ ಕೊನೆಯ ಅಳಿಯ ನಿಂಗನಗೌಡನ ಚಟಗಳಂತೂ ಲೋಕ ವಿಶ್ವಾತವಾಗಿ ಅವನ ಹೆಸರು ಎತ್ತಿದರೆ ಪರ್ವತಗೌಡರಿಗೆ ಕೆಂಡಮಂಡಲ ಸಿಟ್ಟು ಉಕ್ಕಿತ್ತಿತ್ತು.

ಪರ್ವತಗೌಡರ ಶವದ ಮುಂದೆ ಆ ಮೂರು ಹೆಣ್ಣಮಕ್ಕಳು ಕುಂತು ಆ ಶವದೊಟ್ಟಿಗೆ ತಾವು ಹೋಗುವ ಹಾಗೆ ‘ಯಪ್ಪಾ ನಡು ನೀರಾಗ ನಮ್ಮನ್ನ ಕೈ ಬಿಟ್ಟು ಹೋದೆಲ್ಲೋ, ಹೊರಗ ಬಂದ್ರ ನನ ಹೆಣಮಕ್ಕಳು ಅಂತಿದ್ದೆ, ಒಳಗ ಬಂದ್ರ ನನ ಹೆಣಮಕ್ಕಳು ಅಂತಿದ್ದೆ.....ನಮ್ಮ ಚಿಂತಾಗ ನೀ ಸತಿಯಲ್ಲೋ ಯಪ್ಪಾ.....ಕುಂತ ಕುಂತಾಗ ಮನಿ ಬರಿದು ಮಾಡಿ ಹ್ವಾದಲ್ಲೋ.....ಮನಿ ಕಳಸ ಮುರಿದು ಬಿತ್ತಲ್ಲೋ..... ನಮ್ಮ ಇನ್ನಾರು ದಿಕ್ಕಪ್ಪಾ..... ಎಂದು ಪ್ರಲಾಪಿಸುತ್ತಿದ್ದರು’.

ಪರ್ವತಗೌಡರ ಶವವನ್ನು ಪಡಸಾಲೆಯ ಸಾಗುವಾನಿ ಮಂಚದ ಮೇಲೆ ಮೈತೋಳಿದು ಗೋಡೆಗಾನಿಸಿ ಕೂರಿಸಿದ್ದರು. ಬಿಳಿ ಅಂಗಿ, ಬಿಳಿ ಧೋತರ, ಬಿಳಿ ಹೇಟಿ, ಕಟ್ಟಿಗೆ ಚಾಳೀಸು, ಹಣೆಯಲ್ಲಿ ಎದ್ದು ಕಾಣುವ ಮೂರು ವಿಭೂತಿ ಪಟ್ಟಿ ನೋಡಿದರೆ ಗೌಡರು ಯಾವುದೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಾರೋ ಅನ್ನವಂತೆ ಕಾಣುತ್ತಿದ್ದರು. ಗೌಡರ ಅಂತಿಮ ದರ್ಶನಕ್ಕೆ ಬಂದ ಮಂದಿ ತಂದು ರಾಶಿ ಹಾಕಿದ್ದ ಮಾಲಿ, ತೆಗಿನಕಾಯಿ, ವಿಭೂತಿ, ಉದಿನಕಟ್ಟಿ, ಕರ್ಮಾರ, ಬಿಲ್ಲಪತ್ರೆ, ಗಂಧ, ಪರಿಮಳ, ಅತ್ಯರು ಎಲ್ಲಾ ಪಡಸಾಲೆಯ ತುಂಬಕೊಂಡು, ಅಲ್ಲಿ ನೇರೆದ ಮಂದಿಯ ಬಿಸಿ ಉಸಿರು, ಉಮ್ಮೆಳಿಕೆ, ಅಳು, ಆಲಾಪ ಇತ್ಯಾದಿಗಳೂ ಅಲ್ಲಿ ಸೇರಿಕೊಂಡು, ವಿಚಿತ್ರವಾದ ಸಂಕಟವು ತನ್ನಿಂದ ತಾನೆ ಅಲ್ಲಿಂದ ಎದ್ದು ಅಂಗಳಕ್ಕೆ ಬರುತ್ತಿತ್ತು.

‘ವಯ್ಯ, ಈಟು ಗಡಾನ ಎಲ್ಲಿ ಎತ್ತಾರಪ್ಪ ಹೇಳಿನಾ..... ಇನ್ನೂ ಬರೋ ಮಂದಿ ರಗಡ ಏತಿ, ಏನ್ ಗೌಡರ ಗಡ್ಡಿ ಸಣಾದಾ.....’ ಎಂದು ಲೊಚಗುಟ್ಟಿತ್ತಾ ಶವ ಸಂಸ್ಕಾರಕ್ಕೆ ಬಂದ ಮಂದಿ ಹಂಗೆ ಒಂದೀಟು ಉಂಟಾದಿ ಬಂದರಾಯಿತೆಂದು ಮಲಗೂರ ಬೀದಿಗಳಿಗೆ ನುಸುಳ್ಳತ್ತಿದ್ದರು. ಮಲಗೂರಲ್ಲಿ ಬ್ರೇಸ್ತವಾರವೇ ಸಂತೆ. ಶಿಗ್ಗಾಂವ, ಸವಣಾರು, ಬ್ಯಾಡಗಿ, ಹುಬ್ಬಳಿಯಿಂದ ಬಂದು ಸಂತೆಯಲ್ಲಿ ಡೇರೆ ಹೊಡೆಯುವ ಚಕ್ಕೆಲಗಾರರು, ಭಾಗವಾನರು, ಸಾಬಿಗಳು, ಆಗಲೇ ಸಂತೆ ಮೈದಾನಗಳಲ್ಲಿ ಗುಡಾರಗಳ ಹಾಕಿ ತಮ್ಮ ಮಾಲುಗಳ ಹರವಿಕೊಂಡು ಗಿರಾಕಿಗಳ ಕಾಯುತ್ತಾ ಬಿಸಿಲಿಗೆ ಹೂತ್ ಅನ್ನತ್ತಿದ್ದರು.

ಇಂತ ಸಂತೆಗಳಿಗೆ ತನ್ನ ಕರಡಿಯನ್ನು ಎಳಿದೊಯ್ದು ಕುಶಾಲಿನ ಕುಸ್ತಿ ಆಡಿಸಿ ನಾಲ್ಕು ಕಾಸು ಸಂಪಾದಿಸುವ ದಾವಲಸಾಬ ಇಂದೂ ಎಂದಿನಂತೆ ತನ್ನ ಕರಡಿಯನ್ನು ಮಲಗೂರ ಸಂತೆಗೆ ಎಳತಂದಿದ್ದ. ಹಂಗೆ ತರುವಾಗ ಅದರ ಉಗುರುಗಳನ್ನು ನುಣ್ಣಿಗೆ ಕತ್ತರಿಸಿ, ಅರಳೆಣ್ಣಿ ಹಚ್ಚಿ ಮಾಲೀಶ್ ಮಾಡಿ, ನುಚ್ಚಿ ಉಣಿಸಿಕೊಂಡು, ಮುಖಕ್ಕೆ ಮುಖಿವಾಡ ಸಿಕ್ಕಿಸಿಕೊಂಡು ಬಂದಿದ್ದ. ಬಂದವ ತನ್ನ ಕಾಯಂ ಜಾಗೆಯಲ್ಲಿ ನಿಂತು ಕರಡಿಯ ಕುಣಿಸುತ್ತಾ ಪಲ್ಲಿ ಹೊಡೆಸುತ್ತಾ ನಿಂತಿದ್ದು.

ಗೌಡರ ಮಣಿಗೆ ಬಂದ ಮಂದಿ ಸಂತೆ ಮೈದಾನದಲ್ಲಿ ಕರಡಿ ಹಿಡಕೊಂಡು ನಿಂತಿದ್ದ ದಾವಲಸಾಬನನ್ನು ನೋಡಿ –

‘ಬರ್ತಲಾ ಹೇಳ ಎತ್ತತಂಕ ಇ ಕಲ್ಲಿ ಕುಣಿತನಾರ ನೋಡಾಂ’ ಎಂದು ಅಲ್ಲಿ ನಿಂತುಕೊಂಡರು.

‘ವಯ್ಯ, ಅಲ್ಲಿ ಮದಾತ್, ಕರ್ಜಗಿಯ ದಾವಲಸಾಬನ ಖಾಸಾ ಶಿಷ್ಯ ಈ ಕರಡಿ ಹನುಮಾನ ಜಂಗಿ ಕುಸ್ತಿ ಶುರುವಾಗತ್ಯೇತಿ..... ಇವ್ವ ಕೂಡ ಕುಸ್ತಿ ಹಿಡಿಯೋ ಪೈಲ್ಪಾನ ಈ ನೆಲದ ಮಂದ್ಯಾಗ ಯಾರಾದರೂ ಇದ್ದರೆ ಮುಂದಕ ಬನ್ನಿ..... ಗೆದ್ದವರಿಗೆ ಬಂದು ಕೈಗಡೆಗ, ಇಪ್ಪತ್ತು ರೂಪಾಯಿ ಇನಾಮು..... ತೋಳಿನಾಗ ಸಕ್ತಿ ಇದ್ದೋರು, ತೊಡೆಯಾಗ ಕನು ಇದ್ದೋರು..... ಇದ್ದರೆ ಮುಂದಕ್ಕೆ ಬರ್ತಿಣ್ಣ..... ಕರಡಿ ಅಂತ ಹೆದ್ದುಕಬ್ಬಾಡಿ..... ಅದು ಮನುಷ್ಯರಂಗ, ಜಗಜಟ್ಟಿಯಾಂಗ ಪಟ್ಟ ಹಾಕ್ಕದ..... ಜಿತ್ತೆ ಮಾಡುದ.... ಅನ್ಯಾಯ ಆಡಲ್ಲ..... ಮೋಸ ಗೀನ ಇಲ್ಲ.....’ ದಾವಲಸಾಬ ಒಂದೇ ಸಮನೆ ಕೂಗುತ್ತಾ ನಿಂತ ಮಂದಿಯನ್ನು ಕುಸ್ತಿಗೆ ಆಹ್ವಾನಿಸುತ್ತಿದ್ದು. ಅವನ ಪ್ರತಿ ಮಾತಿಗೂ ಇಬ್ರಾಹಿಂ ಡೋಲು ಬಾರಿಸುತ್ತಿದ್ದು.

ಕೈಗೆ ಕಡಗ, ಹೆಗಲ ಮೇಲೋಂದು ಕರಿ ಕಂಬಳಿ, ಕೈಯಲ್ಲಿಂದು ಕೋಲು, ಬಗಲಲ್ಲಿ ಒಂದು ಜೀಲ, ಮುಂಗೈನಲ್ಲಿಂದು ಸಿಲವಾರದ ಟಿಫನ್ ಕ್ಯಾರಿಯರ್, ದೊಗಲು ಪೈಜಾಮ, ನೀಳ ಹಸಿರು ಅಂಗಿ, ಉದ್ದನೆಯ ಗಡ್ಡದ ದಾವಲಸಾಬ ಪಕ್ಕನೆ ನೋಡಿದರೆ ನಾ-ನೀ ಎಂಬ ಮನುಷ್ಯರ ಅಹಂಕಾರವನ್ನು ಒಂದು ಮಲು ಪ್ರಾಣಿಯಿಂದ ವಿದ್ಧಿಂಸ ಮಾಡಲು ಬಂದ ಸೂಫಿ ಸಂತನಂತೆ ಕಾಣುತ್ತಿದ್ದು.

ಗೌಡರ ದರ್ಶನಕ್ಕೆ ಮಂದಿ ಬರುವುದು ಇನ್ನೂ ನಿಂತಿರಲ್ಲಿ. ಸಂತೆಗೆ ಬಂದವರು ಗೌಡರ ದರ್ಶನಕ್ಕೆ ಬರುತ್ತಿದ್ದಾರೋ, ಗೌಡರ ದರ್ಶನಕ್ಕೆ ಬಂದವರು ಸಂತೆಗೆ ನುಗ್ಗತ್ತಿದ್ದಾರೋ ಅಥವಾ ಎರಡನ್ನೂ ಒಟ್ಟಿಗೆ ಮಾಡಿದರಾಯಿತು ಎಂದು ಮಂದಿ ಬರುತ್ತಿದ್ದಾರೋ..... ಮಲಗೂರಿನ ತುಂಬ ಜನ ಕಿಕ್ಕಿರಿದು ತುಂಬಿದರು. ಗುಡಿಯ ಪೋಳಿ, ಮಂದಿ ಮನೆಯ ಹಜಾರ, ಉಂಟಾದಿನ ಬೇವಿನಕಟ್ಟಿ, ಪಂಚಾಯತಿ ಕಚೇರಿಯಿಂದ ಆವರಣ - ಜನ ಎಲ್ಲೆಂದರಲ್ಲಿ ಹಂಗೆ ಅಡ್ಡಾಗಿ, ಮಾತಿಗೆ ಗೌಡರ ಬದುಕನ್ನೇ ತಕ್ಕಳಿಂದು :

‘ಗೌಡರದು ಸುಖಿದ ಸಾವಪ್ಪ, ಒಬ್ಬರತಾಗ ತೋಳಿಗಳಲ್ಲಿ, ಒಬ್ಬರತಾಗ ಬೋಳಿಗಳಲ್ಲಿ. ನಿನ್ನ ಜಂಜಿ ಮುಂದ ಡಾಕ್ತರ್ ಪಾಟೀಲರನ್ನು ಭೇಟಿಯಾಗಿದ್ದಂತ..... ಅವರು ಗೌಡರನ್ನ ತಪಾಸ ಮಾಡಿ..... ನಿಂಗ ಏನೂ ಆಗಿಲ್ಲ..... ಗುಂಡಕಲ್ಲು ಇದ್ದಂಗ ಇಡ್ಡ ಅಂದ್ರಂತ..... ಆದ್ದ ಹಿಂಗ ಅಕ್ಕಾತಿ ಅಂತ ಯಾವಂಗ ಗೊತ್ತಿತ್ತು.....’

‘ಎನ್ನ ಹೇಳು..... ಈಗಿಗೆ ಗೌಡರಿಗೆ ಹೆಣ್ಣುಮಕ್ಕಳ ಚೆಂತಿ ಭಾಜಾತು..... ಏನ ಅಳಿಯಂದ್ರೂಪಾ ಅವು.... ಜಗತ್ತಾನ್ನಾಗು ಅಂತವು ಇಲ್ಲ ಬಿಡು..... ಗೌಡರಿಗೆ ಹೇಳಿ ಹೇಳಿ ಸಾಕಾಗಿ ಬೇಸರಿಕೆ ಬಂದು ಬಿಟ್ಟಬಿಟ್ಟಪಾ..... ಗೌಡಾ ಚಲೋ ಮನುಷ್ಯ - ಒಬ್ಬರಿಗೆ ಅಂದವ ಅಲ್ಲ ಆಡಿದವ ಅಲ್ಲ..... ಅವು ನಸೀಬಿಗೆ ಎಂಥ ಅಳಿಯಂದ್ರ ಗಂಟುಬಿದ್ರೂಪಾ..... ಇನ್ನೇನು ಅವು ಗೌಡರ ವಿನೋ ಉಳಿಸಾಕಿಲ್ಲ ಬಿಡು.....’

ಹಿಂಗೆ ಮಂದಿ ಗೌಡರ ಅಳಿಯಂದಿರ ಆಟಾಟೋಪ ಕುರಿತು ಮಾತಾಡುತ್ತಿರುವ ಹೊತ್ತಿಗೆ ಹೊನೆಯ ಅಳಿಯ ನಿಂಗನಗೌಡ ತೂರಾಡುತ್ತಾ ಟೆಂಮೋದಿಂದ ಉರ ಮುಂದೆ ಇಳಿದ. ಇಳಿದವನೆ ಒಮ್ಮೆಗೆ ‘ಹೋದೇನೋ ಮಾವಾ..... ಒಬ್ಬರಿಗೆ ಹೋಗ್ನಿನೀಂತಾ ಹೇಳಲಿಲ್ಲಯ್ಲೋ.....’ ಎಂದು ವಿಚಿತ್ರ ರಾಗ ತೆಗೆದು ನಡು ರಸ್ತೆಯಲ್ಲಿ ಕಸೆ ಕೂತು ಬೋಗಸೆಯಲ್ಲಿ ಮಣ್ಣ ತುಂಬಿಕೊಂಡು ತನ್ನ ತಲೆಯ ಮೇಲೆ ಸುರುವಿಕೊಂಡ ಉರ ಮುಂದೆ ನೆರೆದ ಜನವೆಲ್ಲ ನಿಂಗನಗೌಡನ ಈ ಅವಸ್ಥೆಯನ್ನು ನೋಡಿ ‘ನೋಡ್ದಾರ ನೋಡ್ಪ್ಪಾ, ಬಹದ್ದೂರ ಅಳಿಯನ ಸಂಕಟನಾ..... ದುಃಖ ಹಂಗೆ ಹಂಗೆ ಉಕ್ಕಿ ಹುಲಗೂರ ಹಳ್ಳ ಹರಿದಾಂಗ ಹರಿತ್ಯೆತಿ..... ಗೌಡರು ಇದ್ದಾಗಾರ ಅವರ ಕಣ್ಣೀರನ ಕಪಾಳಕೆ ತರಿಸಿದ..... ಈಗ ನೋಡು ಹಂಗ ಸೋಗು ತಗೀತವನೆ.....’ ಅಂದು ಖೊಖ್ವಾಡಿಸಿ ನಕ್ಕರು.

\* \* \* \* \*

ಸಂತೆಗಂದು ಬಂದ ಅತ್ತಿಗೇರಿಯ ಹುಡುಗ ಮೂಲಿಮನಿಯ ರಾಮಣ್ಣ ಕರಡಿ ಕುಸ್ತಿ ನೋಡುವ ಕುಶಾಹಲ ತಡೆಯಲಾರದೆ ಅಲ್ಲಿ ನೆರೆದ ಗುಂಪು ಸೇರಿಕೊಂಡ. ಅವನೂ ತನ್ನಾರಿನ ಗರಡಿ ಮನೆಯಲ್ಲಿ ಬಂದಿಷ್ಟು ತಾಲೀಮು ಮಾಡಿದವ. ಡಾವು, ಪೇಚು, ಕುಸ್ತಿಯ ಕೆಲ ತಂತ್ರಗಳನ್ನ ಅಭ್ಯಾಸ ಮಾಡಿದವ. ದಾವಲಸಾಬನ ಆಹ್ವಾನ ಕೇಳಿ ಯಾರು ಮುಂದೆ ಬರದೆ ಹೋದದ್ದನ್ನ ನೋಡಿ ಅವನ ಕುಸ್ತಿಯ ಮನಸ್ಸಿಗೆ ತಡೆಯಲಾಗಲಿಲ್ಲ. ಅಖಾಡಕ್ಕಿಳಿದೆಬಿಟ್ಟ..... ಜನವೆಲ್ಲಾ ಉಫೇ..... ಉಫೇ..... ಎಂದು ಕೇಕೆ ಹಾಕಿತು.

ರಾಮಣ್ಣ ಅಖಾಡಕ್ಕೆ ಬಂದು ತೊಡೆ ತಟ್ಟಿ ನಿಲ್ಲಿತ್ತಿದ್ದಂತೆ, ದಾವಲಸಾಬ ತನ್ನ ಕರಡಿಯ ತಲೆ ಸವರಿ, ಬೆನ್ನು ಚಪ್ಪರಿಸಿ, ಯಾವುದೋ ಭಾಷೆಯಲ್ಲಿ ಏನೋ ಉಜ್ಜರಿಸಿ ಅದನ್ನು ಅಖಾಡಕ್ಕೆ ತಂದು ಅದರ ಸರಪಳಿ ಕಳಬಿ ದೂರ ನಿಂತ. ಗುರು ಗುರು ಅನ್ನತ್ವಾ ಆ ಕಪ್ಪನೆಯ ಕರಡಿ, ತನ್ನ ಪಂಜದಿಂದ ಹಿಡಿ ಮಣಿ ಎತ್ತಿ ರಾಮಣ್ಣನ ಕಡೆ ಚಾಚಿತು. ರಾಮಣ್ಣನು ಹಿಡಿ ಮಣಿನ್ನು ಎತ್ತಿ ಅದರ ಪಂಜಕ್ಕಿಳಿ ಸೆಡ್ಡು ಹೊಡೆದ. ಕರಡಿ ಈಗ ತನ್ನ ಎರಡು ಹಿಂಗಾಲುಗಳ ಮೇಲೆ ಎದ್ದು ನಿಂತಿತು. ಹಾಗೆ ಅದು ನಿಂತ ಕೂಡಲೆ ಇದುವರ್ಗೂ ಅದು ಗೌಪ್ಯವಾಗಿ ಅಡಗಿಸಿಟ್ಟು ಹೊಂಡಂತಿದ್ದ ಅದರ ಭಾರಿ ಗಾತ್ರ, ಎತ್ತರ ನಿಲುವು, ಈಗ ಪ್ರಕಟಗೊಂಡಂತಾಗಿ ಜನವೆಂಬ ಜನವೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಅದರ ಕಣ್ಣ ಉರಿಯುತ್ತಿದ್ದವು. ಮುಖವಾಡದ ಒಳಗೆ ಹಲ್ಲು ಕರಕರಗುಟ್ಟಿದ್ದವು. ದಟ್ಟ ಕರಿಗೂದಲು ಉದ್ದಕ್ಕೂ ಇಂಳಿ ಬಿದ್ದು ಸಣ್ಣ ಕರಿಗುಡ್ಡದ ಹಾಗೆ ಅದು ಕಾಳಿತೊಡಗಿ ರಾಮಣ್ಣನ ಏದೆ ಬಡಿದುಕೊಳ್ಳಬೇಕಿತು.

ಆದರೂ ಅವ ಹೆಂಗಾದರೂ ಮಾಡಿ ಕರಡಿಗೆ ಕತ್ತಿಕಾಲ್ ಪಟ್ಟ ಹಾಕಿ ಚಿತ್ರ ಮಾಡಿದರಾಯಿತು ಎಂದು ಒಮ್ಮೆ ಸೂಕ್ತವಾಗಿ ಕರಿಡಿಯ ಕಾಲುಗಳ ನೋಡಿದ. ಹಾಗೇ ನೋಡಿದವನೆ ಒಮ್ಮೆಗೆ ಜಿಗಿದು ತನ್ನ ಎರಡೂ ಕ್ಯೆಗಳಿಂದ ಅದರ ಕಾಲುಗಳನ್ನು ಅವುಚಿಕೊಂಡು ರಭಸದಿಂದ ಸೇಳಿದ. ಆದರೆ ಕರಡಿ ತನ್ನ ಹಿಂಗಾಲುಗಳನ್ನು ಬಲವಾಗಿ ನೆಲಕ್ಕೂರಿ ತನ್ನ ಕಾಲುಗಳನ್ನು ಹಿಡಕೊಂಡಿದ್ದ ರಾಮುವಿನ ಸೊಂಟ ಹಿಡಿದು ಮೇಲೆತ್ತಿ ಅತ್ತಿತ್ತ ಸುತ್ತಿಸಿ ಕಡೆಗೆ ರಭಸದಿಂದ ಅವನನ್ನು ದೂರಕ್ಕೆ ಒಗೆಯಿತು. ರಾಮು ಸತ್ತನೇನೋ ಎಂಬಂತೆ ಜನ ಜೀತಾಕಾರ ಮಾಡಿದರು. ರಾಮಣ್ಣ ಸೊಂಟದ ಮೇಲೆ ಕ್ಯೆಯೂರಿ ಮೆಲ್ಲಗೆ ಮೇಲೆದ್ದು ತಾನು ನೋತೆ ತಪ್ಪಿಗೆ ಇಪ್ಪತ್ತು ರೂಪಾಯಿ ತೆತ್ತು ಅಖಾಡದಿಂದ ಹೊರಬಂದ. ಹೀಗೆ ನಾಲ್ಕಾರು ಮಂದಿ ಕರಡಿಯ ಕ್ಯೆ ಹಿಡಿದು, ಕುಸ್ತಿಗೆ ಬಿದ್ದು, ಪೆಟ್ಟು ತಿಂದು ಹೈರಾಣಾಗಿ ಹೊರಬಂದರು.

ಕರಡಿಯೋಂದಿಗೆ ಕುಸ್ತಿ ಈ ಸ್ಥಿತಿಗೆ ಬರುವುದಕ್ಕೂ, ಗೌಡರ ಮೂರನೆ ಅಳಿಯ ನಿಂಗನಗೌಡ ತನ್ನ ಪಟಾಲಂ ಜೊತೆ ತೂರಾಡುತ್ತಾ ಅಲ್ಲಿಗೆ ಬರುವುದಕ್ಕೂ ಸರಿಯಾಗಿ, ಕರಡಿಯ ಕುಸ್ತಿಗೆ ವಿಚಿತ್ರ ರಂಗು ಬಂದು ಸೇರಿಕೊಂಡಿತು. ಮುಂಜಾನೆಯಿಂದ ಆಗಲೇ ನಿಂಗನಗೌಡನ ಹೊಟ್ಟೆಯೋಳಗೊಂದು ಕರಡಿ ಕುಸ್ತಿಗಳಿದು ಸಿಕ್ಕಾಪಟ್ಟೆ ಸಾಮು ಮಾಡುತ್ತಾ ಹೊರಕ್ಕೆ ಜಿಗಿಯಲು ಸರಿಯಾದ ಸಂದರ್ಭ ಕಾಯುತ್ತಿತ್ತು.

ದಾವಲಸಾಬನ ಕರಡಿಯ ನೋಡುತ್ತಿದ್ದಂತೆ ನಿಂಗನಗೌಡ ಗುರ್ತ ಎಂದು ‘ಪ ಸಾಬಿ, ಇದೇನು ಕರೇ ವಿಶ್ವಿನೋ, ಕಡ್ಡಿ ವೇಸದಾಗ ಯಾವನಾರ ಒಳಗ ಕುಂತು ಕುಸ್ತಿ ಆಡ್ತಾವನೋ..... ಖರೀವ ಹೇಳ ಮತ್ತ..... ನಿನ ಲಂಗಟ ಕಿತ್ತಾಕೇನು.....’ ಎಂದು ಒದರಾಡಿದ.

ಉರ ನಡುವಿನಿಂದ ಪಟಾಕಿಗಳ ಸದ್ಗೃಹ, ಹಲಗೆ ಬಡಿತ, ಕಾಗೆಗಳ ವಿಕಾರ ಕೂಗು, ಹೆಂಗಸರ ಆಕ್ರಂದನ ಒಮ್ಮೆಗೆ ಎದ್ದು ಇಡೀ ಸಂತೆಯೆಂಬ ಸಂತೆಯನ್ನೆ ಕವಚೊಂಡವು. ಕುಸ್ತಿ ನೋಡಲು ನಿಂತ ಜನ ‘ಗೌಡರ ಹೇಳ ಎತ್ತಿದಂಗ ಕಾಣಿದ್ದ’ ಅಂದರು. ‘ಇದೆಲ್ಲಾ ಏಟಿ ದಿನದ ದುಃಖ, ಮಣಿ ಮರೆ, ಕಣ್ಣ ಮರೆ’ ಅಂದರು. ಇಡೀ ಸಂತೆಯೆಂಬ ಸಂತೆಯೇ ಈ ಸಾಮಿನ ಸೂತಕದಿಂದ ಕಿಂಚಿತ್ ಕೂಡ ತನ್ನ ಉನ್ನಾದವನ್ನು ಕಡಿಮೆ ಮಾಡಿಕೊಳ್ಳಬ ಹಾಗೆ ಕಲಕಲ ಅನ್ನುತ್ತಿತ್ತು. ಜನ ಬರುತ್ತಿದ್ದರು..... ಹೋಗುತ್ತಿದ್ದರು..... ಆಗಮನ, ನಿರ್ಗಮನಗಳ ಸೂಚಿಸುವ ಯಾವ ಬಾಗಿಲುಗಳೂ ಇರದ ಈ ಸಂತೆಯೆಂಬ ಮಾಯಾಲೋಕಕ್ಕೆ ಬಂದವರು ಯಾರ ಜೊತೆಗೋ ಒಂದು ಕ್ಷಣಿ ತ್ರೀತಿಯಿಂದ ಮಾತಾಡಿ ನಗುತ್ತಿದ್ದರೆ, ಮರುಕ್ಷಣ ಮತ್ತಾರ ಜೊತೆಗೋ ಕಾಲು ಕೆದರಿ ಜಗಳ ತೆಗೆಯುತ್ತಿದ್ದರು. ಕೆಲವರು ಲಾಭ ಅನ್ನುತ್ತಿದ್ದರೆ, ಕೆಲವರು ಲುಕ್ಕಾನು ಅನ್ನುತ್ತಿದ್ದರು. ಅರ್ಥ ಕಾಣಿ ಸೋಲದ ಅರ್ಥ ಕಾಣಿ ಗೆಲದ ಈ ವ್ಯವಹಾರವನ್ನು ಯಾವುದೋ ಅದ್ವೃತ್ಯ ತಕ್ಷಣ ಎಲ್ಲೋ ಕುಂತು ಎಲ್ಲವನ್ನೂ ತೂಗಿ ತೂಗಿ ಒಗೆಯುತ್ತಿತ್ತು.

‘ಕರಡಿ ಕುಸ್ತಿ, ಗೆದ್ದವರಿಗೆ ಏವತ್ತು ರೂಪಾಯಿ ಇನಾಮು, ಒಂದು ಬೆಳ್ಳಿ ಕಡಗ..... ಕುಸ್ತಿ ಆಡೋವಂತ ಸೂರರು ಇಡ್ಡರೆ..... ಮುಂದೆ ಬರ್ತಣಾಲ್ಲ..... ಕರಡೀ ಕುಸ್ತಿ.....’ ದಾವಲಸಾಬ ಸೋತು ಸುಣಾಗಿ ಬುರುಬುರು ನೋರೆ ಕಾರುತ್ತಿದ್ದ ಕರಡಿಯನ್ನು ಕೋಲಿನಿಂದ ತಿವಿಯತ್ತು ಲಗಾಟ ಬಡೆಸುತ್ತು ನಾಲ್ಕಾರು ರೌಂಡು ಹೊಡೆದ.... ಯಾರೂ ಮುಂದೆ ಬರಲಿಲ್ಲ. ನಿಂಗನಗೌಡನಿಗೆ ತಡೆಯಲಾಗಲಿಲ್ಲ. ನಿಂತಲ್ಲಿ ನಿಂತವನೆ ಬಡಬಡಾ ಅಂಗಿ ಕಳೆದ, ಧೋತರ ಕಳೆದ, ಜೋತಾಡುವ ಪಟಪಟ್ಟೆಯ ನಿಕ್ಕರಿನಲ್ಲಿಯೇ ತೂರಾಡುತ್ತಾ, ಕೇಕೇ ಹಾಕುತ್ತಾ ಅಖಾಡಕ್ಕೆ ಧುಮುಕಿ ತನ್ನ ಹೀಜಲು ತೋಡಗಳ ತಟ್ಟಿಕೊಂಡ, ಹಾಗೆ ತಟ್ಟಿಕೊಂಡ ಹೊಡೆತಕ್ಕ ತಾನೇ ಅದರುತ್ತಾ.....

‘ಪ ಸಾಬಿ ಕಳೆಲ್ಲ ನಿನ್ನ ಕಲ್ಲಿನಾ..... ನಿಂಗನಗೌಡಾಂದ್ರ ಏನ ತಿಳ್ಳಿ ಮತ್ತ..... ನಾ ಪರ್ವತಗೌಡರ ಅಳಿಯ ಅದೀನಿ..... ಖಿಬರ್ಯೇತೋ ಇಲೆಲ್ಲೋ ಬುದ್ದಿಗೇಡಿ..... ಒಂದೇ ಹೊಡ್ತು..... ಖಿಲಾಸ್... ಏಕ ಮಾರ್ ದೋ ತುಕಡಾ.....’ ಎಂದು ರಟ್ಟೆಯ ಮಾಂಸ ಖಂಡಗಳ ಉಸಿರು ಬಿಗಿ ಹಿಡಿದು ಉಬ್ಜಿಸಿದ. ಅವು ಪಂಚೇರು ಆದ ಬಲೂನಿನಂತೆ ಒಂದೀಟು ಉಬ್ಜಿ ಹಂಗ ಮುದುರಿಕೊಂಡವು. ಮೀಸೆ ತಿರುವಲು ಹೋಗಿ ತುಟಿಗಳ ಹಿಂಡಿಕೊಂಡ.

ಒಂದಿಬ್ಬರು ಗೌಡರ ಅಸದ್ಯಶ ಶಾರ್ಯ ಪ್ರದರ್ಶನ ನೋಡಿ, ಹೆದರಿ ಅಖಾಡಕ್ಕೆ ನುಗ್ಗಿ ಅವರನ್ನು ಹಿಡಿಕೊಂಡು..... ‘ಬ್ಯಾಡಿ ಗೌಡರೇ, ನಿಮ್ಮ ಮಾತ ಕೇಲ್ಲಿ..... ಇವತ್ತು ವ್ಯಾಳಿ ಸರಿ ಇಲ್ಲಿ..... ನಿಮ್ಮ ಮಾವನವರ್ದು ಹೊತಗಂಡು ಹೊಂಟಾರಾ..... ಹೋಗಾಳ ನಡ್ಡಿ..... ಹೊಳೆತಾವ ಅವರ ಮೊಜಿ ನಡದಾದ....’ ಎಂದು ಎಳೆಯಹೊಡಗಿದರು. ಅವರು ಹಾಗೆ ಎಳೆದಹ್ವಾ ನಿಂಗನಗೌಡರ ಹರ ಹೆಚ್ಚಾಗಿ..... ‘ಮಾವ ಸತ್ತರೇನು..... ಅವರಪ್ಪ ಸತ್ತರೇನು ಇವತ್ತು ಇದ್ದನಾ ಸುಮ್ಮ ಬಿಡಾಕಿಲ್ಲ..... ಇಲ್ಲ ಅದಾರ ಇರಬೇಕು.....ಇಲ್ಲಾ ನಾ ಇರಬೇಕು..... ಇದ ಮನುಷ್ಯರ ಮರಾದಿ ಪ್ರಶ್ನೆ ಏತಿ, ಮಾನದ ಪ್ರಶ್ನೆ ಏತಿ.....’ ಎಂದವರೆ – ಸುಮ್ಮನೆ ಒಂದು ಕಡೆ ಕುಕ್ಕರಗಾಲಲ್ಲಿ ತಲೆತಗ್ಗಿಸಿಕೊಂಡು ಗುರ್ತ ಗುರ್ತ ಅನ್ನುತ್ತಿದ್ದ ಕರಡಿಯ ಮೈ ಮೇಲೆ ಜಿಗಿದು ಅದರ ಎರಡೂ ಕಿವಿಗಳನ್ನು ಹಿಡಿದು ಜಗ್ಗತೊಡಗಿದರು. ದಾವಲಸಾಬ ಅಡ್ಡ ಒಂದು, ಗೌಡರ ಕೈನಿಂದ ಕರಡಿಯ ಬಿಡಿಸುತ್ತಾ..... ‘ಬ್ಯಾಡಿ ಗೌಡರೇ ಬ್ಯಾಡಿ..... ನಿಮ್ಮ ಮಾವನವರೂ ನಂಗ ಗೊತ್ತಪ್ಪಾ..... ದೇವರಂತಹ ಮನುಷ್ಯ..... ಅವರು ಸತ್ತಾರೆ ಅಂತಾರೆ.... ನಡ್ಡಿ ನಾನೂ ನಿಮ್ಮ ಕೂಡ ಬರ್ತಿನಿ, ಮಣಿಗೆ ಹೋಗೋಣು’ ಎಂದು ಕೈ ಮುಗಿದ. ಜನ ಮಾತ್ ಯಾರ ಸತ್ತರೇನು, ಕರಡಿಯ ಜೋತಿನಿ ನಿಂಗನಗೌಡರ ಕಸ್ತಿ ನೋಡಿಯೇ ಜಾಗ ಖಾಲಿ ಮಾಡಲು ಪೊ ತೋಟಪರಂತೆ –

‘ಹೇ, ಮಂದಿ ಏನ ದಿನಾ ಸಾಯ್ಯಾರಾ..... ಅದ್ದು ತಗೊಂಡು ನಾವೇನು ಮಾಡೋದ್ದೇತಿ..... ಸತ್ತರ ಕೂಡ ಸಾಯಕತೇನು..... ಬಿಡ ಬಿಡ್ಡಿ ಗೌಡನ್ನು, ಆಡಲಿ ಕುಸ್ತಿನಾ..... ಗೌಡರ ನೋಡಲಿಕಾ ಸಣಕಿಲನಾಂಗ ಕಾಣಿಮುದು..... ಅವರು ಚಾಲ್ಫ ಪೈಲ್ವಾನ ಇದ್ದಾಂಗ..... ಒಂದು ಪಟ್ಟ ಸಾಕು..... ಜಿದ್ದ ಅಂದರ ಜಿದ್ದರಾಪ.....’ ಎಂದು ನಿಂಗನಗೌಡರನ್ನ ಹುರಿದುಂಬಿಸಿದರು. ಯಾವನೋ ಒಬ್ಬ ಸೇವಂತಿಗೆಯ ಒಂದು ಹೂವಿನ ಹರ ತಂದು ಗೌಡರ ಹೊರಳಿಗೆ ಹಾಕಿದ. ಜನ

ಮತ್ತಪ್ಪ ಹುಣ್ಣೆದ್ದು ಕುಣಿಯತೊಡಗಿದರು. ಜನರ ಕೇಕೆ, ತಿಳ್ಳು, ಜಯಕಾರ ಕೇಳಿ ಕೇಳಿ ನಿಂಗನಗೌಡ ತಾನು ಕರಡಿಯನ್ನು ಸೋಲಿಸಿ ಗೆದ್ದಿರಬಟ್ಟಿರಬಹುದೆಂಬ ಭೂಮೆಗೆ ಸಿಕ್ಕಿ ತೊಡೆ ತಟ್ಟಿಕೊಳ್ಳುತ್ತ ಅವಾಡದಲ್ಲಿ ಕುಣಿಯತೊಡಗಿದ.

ದಾವಲಸಾಬ ಜನರ ಉದ್ದಿಕೆ ಒತ್ತಾಯವನ್ನು ಎದುರು ಹಾಕಕೊಳ್ಳಲಾಗದೆ ತನ್ನ ಕರಡಿಯನ್ನು ಅವಾಡಕ್ಕೆ ದೂಡಿ ಹಿಂದೆ ಸರಿದ. ಆ ಕರಡಿಯೋ ಕೆಟ್ಟಿ ಬಿಸಿಲು, ಕೆಂಧೂಳು, ಜನರ ಕಣ ಕರೋರ ಕೇಕೆ, ಮುಂಜಾನೆಯಿಂದ ಆಡಿದ ಕುಸ್ತಿಯ ದಣವಿನಿಂದ ರೋಸಿ ಹೋಗಿ ಗುಸು ಗುಸು ಅನ್ನುತ್ತಿತ್ತು. ಕಡೆಯ ಕುಸ್ತಿಯನ್ನು ಒಂದೇ ಹೊಡೆತಕ್ಕೆ ಮುಗಿಸಿ ಇಲ್ಲಿಂದ ಪಾರಾಗಿಬಿಡಬೇಕೆಂಬ ತ್ವರೆಯಲ್ಲಿರುವಂತೆ ಆ ಕರಡಿ ತನ್ನ ಮುಖಕ್ಕೆ ಹಾಕಿದ್ದ ಮುಖಿವಾಡವನ್ನು ಕಿತ್ತಿಸೆಯುವಂತೆ ನೆಲಕ್ಕೆ ತಿಂದು – ನೆಲವ ಮೀಟಿ – ಆ ನೆಲವನ್ನೆ ಇಡಿಯಾಗಿ ಆಮೋಶನಗೈಯುವಂತೆ ಸೋರಗಟ್ಟಿ ಉಸಿರೆಳ್ಳಿಯಿತು.

ಪರ್ವತಗೌಡರ ಶೆವದ ಮೆರವಣಿಗೆ ಉಂಟಾರ ಕಿಲ್ಲೆ ದಾಟಿ ಅವರ ಎರ್ಮೋಲದ ಹಾದಿ ಹಿಡಿಯಿತು. ಇದ್ದಕ್ಕಿದ್ದಂತೆ ಹಲಗೆಯ ಸದ್ದು, ಪಟಾಕಿಗಳ ಗದ್ದಲ ನಿಂತು ಮಧ್ಯಾಹ್ನವನ್ನು ನೀರವ ಮೌನ ತಬ್ಬಿಕೊಂಡಿತು. ನೆಲ ಕಾದ ಕಾವಲಿ ಹಂಚಂತೆ ಸುಡುತ್ತಿತ್ತು. ಇಲ್ಲದ ಗಾಳಿ ಯಾವಾಗಾದರೂ ಸಣ್ಣಗೆ ನುಸುಳಿದರೆ ಮುಖಕ್ಕೆ ಬಿಸಿ ಹೋಗೆ ರಾಚಿದಂತೆ ಕಪಾಳಗಳು ಚುರು ಚುರು ಗುಟ್ಟಿದವು. ಕಳೆದ ಮೂರು ವರ್ಷಗಳ ಬರಗಾಲ ಗಿಡ ಮರಗಳ ಹಸಿರನ್ನೆ ಹರಿದು ತಿಂದು ಎಲ್ಲಿ ನೋಡಿದಲ್ಲಿ ಬೋಳು, ಬೋಳು, ಜನ ತಲೆಯ ಮೇಲೆ ಕರವಸ್ತಿಗಳ ಗುಬಾರಿಕೊಂಡು ಬಾಗಿ, ಬಗ್ಗಿ ಭಾರ ನಡಿಗೆಯಲ್ಲಿ ನಡೆಯುತ್ತಿದ್ದರು. ಸಂತೆ, ಉಂಟಾರು, ಕುಸ್ತಿ ಕರಾಮತ್ತು ಎಲ್ಲಾ ದೂರ ದೂರವಾಗಿ ಯಾವುದೋ ಅಥವಿರದ ಒಂದು ಶಬ್ದ ಗಾಳಿಯಲ್ಲಿ ತೇಲಿ ಬಂದು ಅವರ ಎದೆಗಳಲ್ಲಿ ಏನೋ ಉಲಿಯುತ್ತಿತ್ತು.

‘ಹಿಡಿ ಗೌಡೆ..... ಹಾಕಿ.... ಸಿಗಿರಿ....’ ಎಂದು ಜನ ಗೌಡರನ್ನು ಕರಡಿಯ ಮುಂದಕ್ಕೆ ನೂಕಿದರು. ಕರಡಿ ‘ಓಹೋ..... ಇವಾ ಪೈಲಾನ..... ಕಡ್ಡಿ ಪೈಲಾನ.....’ ಎಂದು ಗೌಡರನ್ನು ಮಾತಾಡಿಸುವಂತೆ ಹತ್ತಿರ ಬಂದು ಅವರನ್ನು ಮೂಸಿ ನೋಡಿತು. ಅದರ ನಾಸಿಕಕ್ಕೆ ಯಾವ ವಾಸನೆ ಬಡಿಯಿತೋ ಗುಡುರ್..... ಎನ್ನುತ್ತಾ ಒಮ್ಮೆಗೆ ಅದು ತನ್ನ ಹಿಂಗಾಲುಗಳ ಮೇಲೆ ನಿಂತು..... ಮನವುಷರಂಗ ನಾಲ್ಕು ಹೆಚ್ಚೆ ಅತ್ತಿತ್ತ ನಡೆದು, ಮರುಕ್ಕಣ ತನ್ನ ಮುಂಗಾಲುಗಳಿಂದ ನಿಂಗನಗೌಡನ ಕುತ್ತಿಗೆ ಅವುಕುತ್ತಾ ಅಡರುಗಾಲಲ್ಲಿ ಅವನ ಹೆಗಲ ಮೇಲೆ ಅವುಗಳನ್ನು ಇಕ್ಕೆ ಒತ್ತಿತು. ನಿಂಗನಗೌಡ ಪ್ರತಿರೋಧಿಸಲಾಗದೆ ಹಂಗೆ ನೆಲಕ್ಕೆ ಕುಸಿದ. ಕುಡಿತದ ನಿಶೇಯಲ್ಲಾ ಜರುನೆ ಇಳಿದು ಅವನ ಕಣ್ಣಿಗೆ ಕತ್ತಲೆ ಕವಿಯಿತು. ಕಣ್ಣ ಬಿಟ್ಟರೆ ಎದುರಿಗೆ ಎದೆಯ ಮೇಲೆ ಕೂತ ಕರಡಿ..... ಅದರಾಚೆ ನೀಲಿ ಆಕಾಶ..... ಆಕಾಶದಿಂದ ಕಿತ್ತು ತನ್ನ ಕಣ್ಣನ್ನು ಕರಡಿಯ ಕಣ್ಣಿಳಿಕ್ಕೆ ನೆಟ್ಟಿ ಅವೇನು ಕರಡಿಯ ಕಣ್ಣಿಗಳೋ ಅಥವಾ ಈಗ ಸತ್ತ ಮಾವ ಪರ್ವತಗೌಡನ ಕಣ್ಣಿಗಳೋ..... ಕಂಗಾಲಾಗಿ ಬೆದರಿ ಮತ್ತೆ ನೋಡಿದ..... ಅವೇ ಮಾವನ ಕೆಂಗಣ್ಣಿಗಳು.

ನಿಂಗನಗೌಡನ ಎದೆಯ ಮೇಲೆ ಅಡರಿ ಕೂತ ಕರಡಿಯ ಮುಖಿವಾಡ ಯಾವಾಗಲೋ ಕಳಚಿ, ಅದು ತನ್ನ ಭೀಕರ ಬಾಯಿ ತೆಗೆದು ಹೂಂಕರಿಸುವುದನ್ನು ಕಂಡ ಮಂದಿಯಲ್ಲಾ..... ‘ಹೇ ಸಾಬಣ್ಣ, ಅದ್ದ ಹಿಡಕೊಳ್ಳೋ..... ಹಿಡಿಯೋ..... ಬಡಿರೋ..... ಅಗಾ ಗೌಡ ಸತ್ತಾ.....’ ಎಂದು ಹಾಹಾಕಾರದ ದನಿ ತೆಗೆದು ದಿಕ್ಕಾಪಾಲು ಕಾಲು ಕಿತ್ತರು. ನಿಂಗನಗೌಡ ಹುಣ್ಣಿ ಹಿಡಿದವನಂತೆ ‘ಬ್ಯಾಡೋ ಮಾವ ಬ್ಯಾಡೋ.... ನಿನ ಕೂಡ ನನ್ನ ಕರ್ಕ ಬ್ಯಾಡೋ.....’ ಎಂದು ಅರಚತೊಡಗಿದ. ಎತ್ತತೆಲೋ ಓಡುತ್ತಿದ್ದ ಮಂದಿ ಕ್ಕಣಕ್ಕೂಮೈ ಹಿಂದೆ ಹೊಳ್ಳಿ ಹೊಳ್ಳಿ ಮತ್ತೂ ಅರೆಗ್ಗಾಲಲ್ಲಿ ಓಡುತ್ತಿದ್ದರು. ಅವರು ಹಾಗೆ ಹೊರಳಿ ನೋಡಿದಾಗಲೆಲ್ಲಾ ಅವರುಗಳ ಬೆನ್ನ ಹಿಂದೆಯೂ ಒಂದೊಂದು ಕರಡಿ ಕುಸ್ತಿಗೆ ಕ್ಕೆ ಮಾಡಿ ತಮ್ಮನ್ನು ಕರೆಯುತ್ತಿದೆ ಎನಿಸಿ ವಿಚಿತ್ರ ಭೂಮೆಗೆ ಬಿದ್ದು – ಸಂತೆಯೋಳಕ್ಕೆ ನುಗ್ಗಿದರು.

ಅಂತಹ ಸಂತೆಯಲ್ಲಿ ಒಬ್ಬ ತಿರುಪೆ ಎತ್ತುವ ಭಿಕ್ಕುಕ ನಿರಮೃಳವಾಗಿ ತನ್ನದೇ ಗ್ಯಾನದಲ್ಲಿ.... ‘ಸದ್ಯಕಿದು ಹುಲಗೂರ ಸಂತಿ/ ಗದ್ದಲದೋಳಗ ಯಾಕ ನಿಂತಿ/ ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲ/ ಬುದ್ದಿಗೇಡಿ ಮುದುಕಿ/ ಬಿದ್ದಿಯಬ್ಬೇ ಮುದುಕಿ’ – ಎಂದು ಎದ್ದು ಬಿದ್ದು ಓಡುತ್ತಿದ್ದವರ ಎದುರು ಹಾಡುತ್ತಾ ಬಂದ.

**ಷಾದೇಶಿಕ ಪದಗಳ ಅರ್ಥ:** ಮುರುಗಡೆ=ವಿವಾಹ ವಿಚ್ಛೇದನ, ಮಾಲೀ=ಮಾಲೆ, ಗಡಾನ=ಬೇಗ, ಬ್ರೀಷ್ತವಾರ=ಗುರುವಾರ, ಚಕ್ಕೆಲಗಾರ=ಸಾಂಭಾರ ಪದಾರ್ಥಗಳನ್ನು ಮಾರುವವ(ಬುಕ್ಕಿಟ್ಟಿನವರು), ಭಾಗವಾನರು=ಸಂತೆಗಳಲ್ಲಿ ಡೇರೆಹಾಕಿ ತರಕಾರಿ ಇತ್ಯಾದಿಗಳನ್ನು ಮಾರುವ ಮುಸ್ಸಿಂ ವ್ಯಾಪಾರಿಗಳು, ಸಕ್ತಿ=ಶಕ್ತಿ, ಪಟ್ಟ=ಪಟ್ಟು, ಚಿತ್ರೋ=ಸೋಲಿಸು, ಚಂಜಿ=ಸಂಜೆ, ತಪಾಸ=ಪರೀಕ್ಷೆ, ಅಕ್ಷಾತ್=ಆಗುತ್ತದೆ, ಕಸೆಕೊತು=ಕುಸಿಯ ಕೂತುಕೋ, ಶೋಖಾಡಿಸಿ=ಗಾಹಗಿಸಿ ನಗು. ದಾವು, ಹೇಜು=ಕುಸ್ತಿಯ ಪಟ್ಟಗಳು (ವರಸೆಗಳು), ಲಂಗಟೆ=ಲಂಗೋಟಿ, ಲಗಾಟ=ಪಲ್ಲಿ, ಕುಣಿ=ಗುಂಡಿ, ಜಿದ್ದು=ಹತ, ಹೊಳ್ಳಿ=ತಿರುಗಿ.

**ಕರೆಗಾರರ ಪರಿಚಯ:** ಪ್ರಹ್ಲಾದ ಅಗಸನಕಟ್ಟೆ (ರಂಜಿತ-ಚಿತ್ರೆದುಗರ್) ಕರೆಗಾರ, ಕವಿ, ಕಾದಂಬರಿಕಾರ. ಇದು ಕವನ ಸಂಕಲನಗಳು, ನಾಲ್ಕು ಕಥಾ ಸಂಕಲನಗಳು, ನಾಲ್ಕು ವಿಮರ್ಶಾ ಕೃತಿಗಳು, ಒಂದು ಕಾದಂಬರಿ ರಚನಿಸಿರುವ ಇವರು ಹಳ್ಳಿಸೋಗಡಿನ ಚಿತ್ರೆಣಕ್ಕೆ ಹೆಸರಾಗಿದ್ದಾರೆ. ಪ್ರಹ್ಲಾದ ಅಲೆಗಳು, ಸಾಬಿನೋಳಗಿನ ಸಾವು, ಕಾಲ, ದೇವರ ಸವಾಲ್ ಇವರ ಪ್ರಮುಖ ಕಥಾ ಸಂಕಲನಗಳು.

### ಪ್ರಶ್ನೆಗಳು:

೧. ಹಳ್ಳಿ ಸಂತೆಯ ಸ್ವರೂಪ ಏವರಿಸಿ.
೨. ಕುಸ್ತಿಗಳು ಹೇಗೆ ನಡೆಯುತ್ತಿದ್ದವು?
೩. ಕರಡಿ ಜೊತೆಗಿನ ಕುಸ್ತಿ ಚಿತ್ರೆಣವನ್ನು ಬರೆಯಿರಿ.
೪. ಗೌಡರ ಪಾತ್ರ ಚಿತ್ರೆಣ ನೀಡಿ.

## ೨. ಕನ್ನಡದ ಕೆಲಸ ಏನೇನು ಆಗಬೇಕು

-ಡಾ.ಎಚ್.ಎಸ್.ಶಿವಪ್ರಕಾಶ್

**ಅಶಯ:** ಕನ್ನಡದ ನಾಳೆಗಳನ್ನು ಬಲಪಡಿಸಲಿಕ್ಕಾಗಿ ವಸ್ತುನಿಷ್ಟವಾಗಿ ಕಾರ್ಯನಿರ್ವಹಿಸುವ ಇಚ್ಛಾತ್ಮಕಿಯನ್ನು ಸರ್ಕಾರಗಳು ಪ್ರದರ್ಶಿಸಬೇಕಾಗಿದೆ ಆಡಳಿತ ಭಾಷೆಯನ್ನಾಗಿ ಜಾಸ್ತಿಸಿ ಭಾಷೆಯನ್ನಾಗಿ ಹಾಗೂ ಉದ್ದೋಗದ ಭಾಷೆಯನ್ನಾಗಿ ಕನ್ನಡವನ್ನು ಸಬಲಗೊಳಿಸುವ ದಿಶೆಯಲ್ಲಿ ಸರ್ಕಾರ ಸ್ವಷ್ಟವಾದ ಶ್ರೀಯಾ ಯೋಜನೆ ರೂಪಿಸಿಕೊಂಡು ಮುನ್ನಡೆಯಬೇಕಾಗಿದೆ. ಕನ್ನಡದ ಕನ್ನಡದ ಸಾಂಸ್ಕೃತಿಕ ಲೋಕವನ್ನು ಶ್ರೀಯಾಶೀಲಗೊಳಿಸುವ ಉದ್ದೇಶದಿಂದ ರೂಪಿಸಲಾಗಿರುವ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವುದು ಆಶಾದಾಯಕ ಬೆಳವಣಿಗೆಯಲ್ಲ. ಸರ್ಕಾರಗಳು ಜಡ ಮನೋಭಾವದಿಂದ ಹೊರಬರಬೇಕು ಹೊಸ ಕಾಲ ಹಾಗೂ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಸಜ್ಜಗೊಳಿಸಬೇಕಾಗಿದೆ.

ಸನ್ನಾನ್ಯ ಮುಖ್ಯಮಂತ್ರಿಯವರೇ,

ಬಹುದೊಡ್ಡ ಸಾಹಿತ್ಯ ಪರಂಪರೆಯಿರುವ ಕನ್ನಡದ ಒಬ್ಬ ಕನಿಷ್ಠ ಬರಹಗಾರನಾಗಿ ಕನಾರ್ಟಿಕ ರಾಜ್ಯದ ಮುಖ್ಯಮಂತ್ರಿಯವರಾದ ತಮಗೆ 'ಪ್ರಜಾವಾಣಿ' ಓದುಗರ ಸಮಕ್ಕಮು ಈ ಸಾರ್ವಜನಿಕ ಓಲೆಯನ್ನು ಬರೆಯುವ ಧ್ಯೇಯ ಮಾಡುತ್ತಿದ್ದೇನೆ.

ಕನ್ನಡಾಂಬೆಯ ಕೋಟಿ ದೀಪೋಳ್ವದಲ್ಲಿ ತುಸುತುಸು ಮಿನುಗುತ್ತಿರುವ ಒಬ್ಬನಾಗಿ ನಾನು ಕನಾರ್ಟಿಕದ ಪರಿಸ್ಥಿತಿ ಅಧೋಗತಿಗಳಿದ್ದೆ ದಿನಗಳಲ್ಲಿ ನಿಮ್ಮಂಥ ಸಮರ್ಪ ಮುಖ್ಯಮಂತ್ರಿ ಬರಲೆಂದು ಹಾರ್ಡ್‌ಸಿದ್ದೆ. ಕನ್ನಡ ಜನತೆಯ ಸಾಮೂಹಿಕ ತೀವ್ರಾನ ನನ್ನ ಹಾರ್ಡ್‌ಕೆಯನ್ನು ನಿಜ ಮಾಡಿದೆ. ಈ ಕಾರಣಕ್ಕಾಗಿ ತುಂಬಾ ತಡವಾಗಿ ತಮ್ಮನ್ನು ಅಭಿನಂದಿಸುತ್ತಿದ್ದೇನೆ. ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಕನ್ನಡದ ಹಿರಿಯ ಸಾಹಿತ್ಯಗಳನ್ನು ತಾವು ಖುದ್ದಾಗಿ ಅವರ ನಿವಾಸಗಳಿಗೆ ಹೋಗಿ ಬೇಟಿ ಮಾಡಿ ನಿಮ್ಮ ಭಾಷಾಭಿಮಾನ ಮತ್ತು ಸಾಹಿತ್ಯಾಭಿಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ನಿಮ್ಮ ಮೇಲಿನ ಗೌರವ ಇನ್ನೂ ಹೆಚ್ಚಿತು. ನಾನು ತಮಗೆ ಬರೆಯುತ್ತಿರುವುದು ಒಂದು ಅಹವಾಲು ಪತ್ರ. ಇದು ನನಗೋಸ್ಕರ ಅಲ್ಲ, ಕನ್ನಡದ ಬರಹ, ನುಡಿಗಳಿಂದ ನಡೆಗುಣಿಸುತ್ತಿರುತ್ತದೆ.

ಸಮಾರು ಹದಿನೇಳು ವರ್ಷಗಳಿಂದ ಕನ್ನಡದ ವಾತಾವರಣದ ಹೊರಗಿದ್ದರೂ ಬರಹಗಾರನಾಗಿ ಕನ್ನಡದ ಸೇವೆಯನ್ನು ಮಾಡುತ್ತಿರುವುದಲ್ಲದೇ ಕನ್ನಡ ಜನತೆ ಜೋತೆ ಸದಾ ನಿಕಟ ಸಂಪರ್ಕ ಹೊಂದಿರುವ ನಾನು ಕನಾರ್ಟಿಕದಲ್ಲಿ ಕನ್ನಡಕ್ಕಾಗುತ್ತಿರುವುದರ ಬಗ್ಗೆ ಚಿಂತಿಸಿದ್ದೇನೆ. ಕನ್ನಡಾಭಿಮಾನಿಗಳಾದ ಹಲವಾರು ಗಣರೂ, ಘನತೆವೆತ್ತ ಬರಹಗಾರರು, ಸೂಕ್ತ ಚಿಂತಕರು, ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಮೂಲಕ ಕನ್ನಡ ಅರವಳಿಗೆ, ನುಡಿವಳಿಕೆ, ನಡೆವಳಿಕೆಗಳ ಏಳಿಗೋಸ್ಕರ ಹಲವಾರು ಸ್ತುತ್ಯ ಪ್ರಯತ್ನಗಳು ನಡೆಯುತ್ತಿವೆ, ನಿಜ. ಆದರೆ ಬಹುತೇಕ ಪ್ರಯತ್ನಗಳು ಗತದ ಆದರ್ಶ ಮತ್ತು ಅಗತ್ಯಗಳಿಂದ ಸೂಕ್ತಿಗೊಂಡಿದ್ದು ಇಂದು ಆಗಬೇಕಾದುದು ಆಗುತ್ತಿಲ್ಲವೆಂಬ ಸಂದೇಹ ಮೂಡುತ್ತದೆ.

ಹಿರಿಯ ಚಿಂತಕ, ದಿವಂಗತ ಕೆ.ವಿ. ಸುಭಜ್ಣನವರು ಒಂದು ಕಡೆ ನಮಗೆ ನಿಮ್ಮ ಪರಿಸರದೊಂದಿಗಿರುವ ಸಂಬಂಧವನ್ನು ವಿವರಿಸಲು ನಮೆಗೆಲ್ಲಾಗೂ ಗೊತ್ತಿರುವ ಪೌರಾಣಿಕ ಕರ್ತೆಯನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದರು. ಶಿವ-ಪಾರ್ವತಿಯ ಬಳಿ ಇದ್ದ ಒಂದೇ ಒಂದು ಮಾನವ ಹಣ್ಣಿಗಾಗಿ ಮುಕ್ಕಳಾದ ಗಣೇಶ ಮತ್ತು ಷಣ್ಣಿಖಿರ ನಡುವೆ ಜಗತ್ಕಿಷ್ಟಪ್ಪಕೊಂಡಿತು. ಒಂದೇ ಹಣ್ಣಿನ್ನು ಹಂಚಿಕೊಳ್ಳಲು ಇಬ್ಬರೂ ಒಳೆವೆಂದಾಗ ಶಿವ-ಪಾರ್ವತಿಯರು ಒಂದು ಪರೀಕ್ಷೆಯನ್ನೇ ಪರಿಸಿದರು: ಅವರಿಬುರಲ್ಲಿ ಯಾರು ಜಗತ್ತನ್ನೇ ಸುತ್ತಿಕೊಂಡು ಮೊದಲು ಹಿಂತಿರುಗುತ್ತಾನೋ ಅವನಿಗೆ ಮಾವಿನ ಹಣ್ಣು, ಇನ್ನೊಬ್ಬನಿಗೆ ಇಲ್ಲ ಎಂದು. ಹೀಗೆಂದ ಕೂಡಲೇ ಷಣ್ಣಿ ತನ್ನ ವಾಹನ ನವಿಲನ್ನೇರಿ ಹೊರಟ. ಆದರೆ ನೆಲವನ್ನು ಬಿಟ್ಟೇಳದ ಇಲಿ ವಾಹನನಾದ ಗಣೇಶನಿಗೆ ಹಾಗೆ ಮಾಡುವುದು ಸಾಧ್ಯವಿರಲಿಲ್ಲ. ತಂದೆ-ತಾಯಿಯರಾದ ಶಿವ-ಪಾರ್ವತಿಯರನ್ನೇ ಪ್ರಪಂಚವೆಂದು ಭಾವಿಸಿ,

ಅವರನ್ನೊಂದು ಸುತ್ತು ಸುತ್ತಿ ತಾನೇ ಮಾನಿನ ಹಣ್ಣಿನ್ನು ಪಡೆದುಕೊಂಡ. ಜಗತ್ತೆಲ್ಲ ಅಲೆಯಲು ಹೋದ ಷಣ್ಣಿಬಿನಿಗೆ ಏನೂ ಸಿಗಲಿಲ್ಲ. ಸುಭ್ರಾಣಿನವರ ಪ್ರಕಾರ ಗಣೇಶ ತನ್ನ ಸಂಸ್ಕೃತಿ ಮತ್ತು ಪರಿಸರದಲ್ಲೇ ಇದ್ದುಕೊಂಡು ಅದರಲ್ಲಿ ಇಡೀ ಜಗತ್ತನ್ನು ಕಂಡುಕೊಳ್ಳುವ ಪ್ರಶ್ನೆಯಿಯ ಕುರುಹು. ಇದು ಸರಿಯೇ. ಹೊಸಗನ್ನುದದ ಹಿರಿಯ ಜೀವನಗಳಾದ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಶಂಬಾ ಜೋಷಿ, ಅಡಿಗ, ಜಿ.ಎಸ್. ಶಿವರುದ್ರಪ್ಪ, ಲಂಕೇಶ್, ತೇಜಸ್ಸಿ ಅನಂತಮೂರ್ತಿ, ಕಂಬಾರ, ದೇವನೂರ ಮಹಾದೇವ ಮತ್ತು ಸ್ಥಾತ್ವಾ ಸುಭ್ರಾಣಿನವರು ತಮ್ಮ ಪರಿಸರದ ನೆಲೆಗಟ್ಟಿನಲ್ಲಿ ಇದ್ದುಕೊಂಡು ತಮ್ಮ ಕಲ್ಪನೆ-ಚಿಂತನೆ-ಕೃತಿಗಳ ಮೂಲಕ ಇಡೀ ವಿಶ್ವವನ್ನೇ ರೂಪಿಸಿದ್ದಾರೆ, ರೇಖಿಸಿದ್ದಾರೆ. ಇದಕಾಗಿ ಈ ಎಲ್ಲ ಮಹನೀಯರೂ ಅಭಿನಂದನೀಯರು. ತನ್ನ ತಂದೆತಾಯಿಯರನ್ನೇ ಪ್ರದಾಕ್ಷಿಕೆ ಮಾಡಿ ಆ ಮೂಲಕ ಜಗತ್ತಿನಲ್ಲೇ ಶ್ರೇಷ್ಠವಾದದ್ದನ್ನು ಗಳಿಸಿಕೊಂಡ ಜನಪದ ದೇವತೆ ಗಣೇಶನ ಮೇಲ್ವಿಂತಿಯನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ಜೀವಿಸಿದ್ದಾರೆ. ಇದನ್ನು ನಾಡು-ನುಡಿಗಳನ್ನು ಬೆಳೆಸುವ ಒಳಮುಖೀ ಮಾರ್ಗವೇನ್ನೋಣ.

ಆದರೆ ಷಣ್ಣಿಬಿನ ಹೋರಮುಖಿ ಮಾರ್ಗವೂ ಇಂದು ಮುಖ್ಯ ಕನ್ನಡದ ಭಾಗೋಳಿಕ ಸೀಮೆಯಿಂದ ಕಾರಣಾಂತರಗಳಿಂದ ದೂರವಾಗಿ ಹೇಳರಾಜ್ಯ ಮತ್ತು ಹೇಳರದೇಶಗಳಲ್ಲಿ ನೆಲೆಸಿದವರು ಕನ್ನಡಕ್ಕೆ ಕೊಟ್ಟ ಯೋಗದಾನವನ್ನು ಮರೆಯುವಂತಿಲ್ಲ. ಗಂಗಾಧರ ಜಿತ್ತಾಲ, ಯಶವಂತ ಜಿತ್ತಾಲ, ಕುರುಕೋಟಿ ಮುಂತಾದ ಹಿರಿಯರು ಹೇರರಾಜ್ಯಗಳಲ್ಲಿ ನೆಲೆಸಿದವರು. ಎ.ಕೆ. ರಾಮಾನುಜನ್, ಪೇಜಾವರ ಸದಾಶಿವರಾಯ, ಎಂ.ಜಿ. ಕೃಷ್ಣಮೂರ್ತಿ ಮುಂತಾದವರು ಹೋರದೇಶಗಳಲ್ಲಿ ನೆಲೆಸಿದವರು. ಕಾರಂತ, ಅನಂತಮೂರ್ತಿ, ಭ್ರಾಹ್ಮಪ್ಪ, ಕಾನಾಡ್, ಕಂಬಾರ ಅವರಂಧವರು ಹಲವು ಬಾರಿ ವಿದೇಶ ಯಾತ್ರೆ ಮಾಡಿ ಆ ಮೂಲಕ ತಮ್ಮ ಸಂಪನ್ಮೂಲಗಳನ್ನು ಹಿಗ್ಗಿಸಿಕೊಂಡವರು. ಹೋರನಾಡು, ರಾಜ್ಯಗಳಲ್ಲಿ ನೆಲೆಸಿದವರು, ಓಡಾಡಿ ಬಂದವರು. ಕನ್ನಡ ನಾಡು-ನುಡಿ-ಬರಹಗಳಿಗೆ ಕೊಟ್ಟ ಕೊಡುಗರೂ ಗಣನೀಯವಾದುದೇ. ಗಣಪತಿ, ಷಣ್ಣಿಬಿ ಇಬ್ಬರ ಪ್ರಯತ್ನಗಳೂ ವಿಫಲವಲ್ಲ. ಗಣಪತಿ ತನ್ನ ಭಾಷಿಕ ಗಣಕೇಂದ್ರಿತನಾಗಿಯೇ ಜಗತ್ತನ್ನು ಗ್ರಹಿಸಿದವರ ಮಾದರಿ, ಷಣ್ಣಿಬಿ ತನ್ನ ಪರಿಸರದಿಂದ ದೂರ ದೂರ ಹೋಗಿ ಆ ದೂರದ ಜಗತ್ತಿನಲ್ಲಿ ತನ್ನ ನಾಡಿನ ಪರಿಸರದ ಪರಿಮಳವನ್ನು ಹಬ್ಬಿಸಿದ ಹೋರಮಾರ್ಗಗಳ ಮಾದರಿ, ತಮಿಳನಲ್ಲಿ ಪ್ರಚಲಿತವಿರುವ ಕರೆಯ ಪ್ರಕಾರ ಷಣ್ಣಿಬಿ ಕೈಲಾಸಕ್ಕೆ ಮರಳಲ್ಲಿ, ಪಳನಿಯಲ್ಲಿ ನೆಲೆಗೊಂಡ. ತಮಿಳನಲ್ಲಿ ಪಳನಿಯ ಅರ್ಥ ಪಳಂ ನೀ (=ನೀನೇ ಹಣ್ಣು), ನೀ ಮೆಟ್ಟಿದ ನೆಲ ಅದೆ ಕನಾಟಕ ಎಂದರು ಕುವೆಂಪು. ಷಣ್ಣಿಬಿ ತಾ ಮೆಟ್ಟಿ ನಿಂತ ಪಳನಿಯನ್ನೇ ಕೈಲಾಸವಾಗಿಸಿದ. ದೂರದ ಷಿಕಾಗೋನಲ್ಲಿದ್ದ ಅಲ್ಲಿ ಕನ್ನಡತ್ವವನ್ನು ಇಂಗ್ಲಿಷನಲ್ಲಿ ಅರಳಿಸಿದ ರಾಮಾನುಜನ್ ಕೊನೆಯುಸಿರೆಳಿದಿದ್ದ ಕಡಲಾಚೆಯ ಆ ಉರಿನಲ್ಲೇ.

ಅಹವಾಲು ಪತ್ರದ ಹೋದಲಿನ ಈ ಶಿವಕರೆಯನ್ನು ತೀರಾ ಲಂಬಿಸಿದಕ್ಕೆ ಕ್ಷಮೆಯಿರಲಿ. ಈ ಕರೆ ಮತ್ತು ವಿವರಣೆಯ ಮೂಲಕ ನಾನು ಹೇಳಹೋರಣದ್ದನ್ನು ಅಡಕವಾಗಿ ಹೇಳಬೇಕೆಂದರೆ, ಹೇಗೆ ಕನ್ನಡದ ಸಿಧ್ಧ-ಪ್ರಸಿದ್ಧರು ಒಳಮುಖಿ ಮತ್ತು ಹೋರಮುಖಿ ಹಾದಿಗಳನ್ನು ತ್ರೈಮಿಸಿ ಕನ್ನಡದ ಸಾರಸ್ವತ ಲೋಕವನ್ನು ಹುಲುವಾಗಿ ಬೆಳೆಸಿದ್ದಾರೋ ಅದೇ ಪ್ರಕಾರವಾಗಿ ಕನ್ನಡದ ಹಿತ್ಯಾಂತಿಗಳಲ್ಲರೂ ಇಂದು ಈ ಎರಡೂ ಹಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನೆ ಮತ್ತು ಮಾರುಗಳರಡನ್ನೂ ಗೆಲ್ಲಬೇಕಾಗಿದೆ. ಗೋಳಿಕರಣದ ಸಂದರ್ಭದಲ್ಲಿ ನಮ್ಮ ವಿಶ್ವಾತ್ಮಕವಾದರೂ ವಿಶಿಷ್ಟವಾಗಿರುವ ನಮ್ಮ ನುಡಿಗಟ್ಟಿ-ಹಿಡಿಗಟ್ಟಿಗಳನ್ನು ಬರವಣಿಗೆ-ಇರುವಣಿಗೆಗಳನ್ನು ವಿಶಾಲ ಕನಾಟಕದೊಳಗೂ ವಿಶಾಲ ವಿಶ್ವದೊಳಗೂ ಎತ್ತಿ ಹಿಡಿಯಬೇಕಾಗಿದೆ. ನಮ್ಮ ಕನ್ನಡತನ ಕೊಟ್ಟಿಕೊಂಡು ಹೋಗದ ಹಾಗೆ ನಾವೂ ವಿಶ್ವ ಯಜ್ಞದಲ್ಲಿ ಪಾಲ್ಯಾಳ್ಯಬೇಕಿದೆ.

ಸಾವಿರ ಸಂವಶ್ವರಗಳ ಹಿಂದೆ ಕನ್ನಡದ ಸೀಮೆ ಕಾವೇರಿ-ಗೋದಾವರಿಗಳ ನಡುವಿನದಾಗಿತ್ತು. ಈಗ ನಮ್ಮ ಭೂಗೋಳ ಹಿಗ್ಗಿದೆ. ನಮ್ಮ ಮನೋಲೋಕವು ಆಯಾಕಾಲದ ಭೂಗೋಳದ ಮಿತಿಗೆ ಎಂದೂ ಒಳಪಡಲಿಲ್ಲ. ಬನವಾಸಿಯ ನಿವಾಸಿಯಾಗಿದ್ದ ಆದಿಕವಿ ಪಂಪನ ಕಲ್ಪನಾಪ್ರತಿಭೇ ಜ್ಯೇಂದ್ರ ಕಾಲ್ಪನಿಕ ಭೂಗೋಳದ ತುತ್ತತುದಿಯ ತನಕ ವ್ಯಾಪಿಸಿತ್ತು. ಆದರೆ ಮೂರ್ವಸೂರಿಗಳ ವಿಸ್ತಾರ ಮಾನಸಿಕವಾದುದು. ಇಂದು ಕನ್ನಡಿಗರನ್ನು ಕಾಲಪ್ರಮಾಹವು ಕನಾಟಕದ ಗಡಿಯಾಚಿಗಿನ ರಾಜ್ಯಗಳಿಗೆ ದೇಶಗಳಿಗೆ ಸೆಳೆದುಕೊಂಡು ಹೋಗಿದೆ. ಅವರೊಂದಿಗೆ ಕನ್ನಡವೂ ಅಲ್ಲಿ ಹೋಗಿದೆ. ಇಂಥವರ ಒಬ್ಬರ ಪ್ರಯತ್ನದಿಂದ ಇಂಗ್ಲಿಷನಲ್ಲಿ ಈಚೆಗೆ ಬಸವಣ್ಣನವರ ಮತ್ತಳೆ ನಿಮಾಣವಾದುದು ಶಾಫನೀಯ.

ಕನ್ನಡಿಗರ ಹಬ್ಬಗಳನ್ನು ಸಾಂಕೇತಿಕವಾಗಿ ಆಚರಿಸುವ ಪರದೇಶ ನಿವಾಸಿಗಳಲ್ಲಿ ಬಹುತೇಕರು ಕನ್ನಡದಿಂದ ಮಾನಸಿಕವಾಗಿ ದೂರವಾಗುತ್ತಿದ್ದಾರೆ. ವಿಶೇಷವಾಗಿ ಇಗ್ನೆಂಡ್, ಉತ್ತರ ಅಮರಿಕ, ದುಬ್ಯ ಮತ್ತು ಆಸ್ಟ್ರೇಲಿಯಾಗಳಿಗೆ

ಡಾಕ್ಟರುಗಳಾಗಿ, ಎಂಜಿನಿಯರುಗಳಾಗಿ, ಅಧ್ಯಾಪಕರಾಗಿ, ಗಣಕಂಯಂತೆ ತಜ್ಞರಾಗಿ, ವಿಜ್ಞಾನಿಗಳಾಗಿ ಹೋಗಿ ನೆಲೆಸಿರುವ ಅವರ ಮುಂದಿನ ತಲೆಮಾರಿನವರು ಆಯಾ ದೇಶಗಳ ಸಂಸ್ಕೃತಿಗಳಲ್ಲಿ ವಿಲೀನವಾಗಿ ಹೋಗುತ್ತಿದ್ದಾರೆ. ಅವರಲ್ಲಿ ಎಲ್ಲೋ ಕೆಲವರನ್ನು ಬಿಟ್ಟರೆ ಮಿಕ್ಕವರು ತಮ್ಮ ಮೂಲಸಂಸ್ಕೃತಿಯಿಂದ ಪರಕೀಯರಾಗುತ್ತಿದ್ದಾರೆ. ನಾವು ಈ ಪ್ರವೃತ್ತಿಯನ್ನು ತಡೆಯಲು ಕನ್ನಡಿಗರು ಹೆಚ್ಚಾಗಿ ನೆಲೆಸಿರುವ ಕಡೆಗಳಲ್ಲಿ ಕನ್ನಡದ ನೆಲೆ ಬೆಲೆಗಳನ್ನು ಹೆಚ್ಚಿಸುವ ಜರಾರು ಇದೆ. ಯಾಕೆಂದರೆ ದೂರದ ನಾಡುಗಳಲ್ಲಿ ತಮ್ಮ ಪ್ರತಿಭೆಯಿಂದ ಪ್ರತಿಷ್ಠಿತ ಜಾಗಗಳನ್ನು ಪಡೆದುಕೊಂಡಿರುವ ಅವರು ಆಯಾ ನಾಡುಗಳಲ್ಲಿ ಕನ್ನಡದ ದೀಪ ಹಚ್ಚುವ ಮತ್ತು ಕನಾರ್ಟಕಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ನೀಡುವ ಅಪಾರ ಸಾಧ್ಯತೆಗಳನ್ನು ಹೊಂದಿದ್ದಾರೆ. ಹೊರನಾಡ ಕನ್ನಡಿಗರ ಸಮ್ಮೇಳನಗಳನ್ನು ವ್ಯವಸ್ಥಿತವಾಗಿ ಮಾಡುವುದು ಇದಕ್ಕೂಂದು ಪರಿಹಾರ. ಆದರೆ ಅದಷ್ಟೇ ಸಾಲದು. ಸಮ್ಮೇಳನಗಳು ಬರೀ ಪರಿಷೇಯಾಗದಂತೆ ಎಚ್ಚರ ವಹಿಸಬೇಕು. ಎರಡನೇ ಮೂರನೇ ತಲೆಮಾರಿನ ವಿದೇಶಿ ಕನ್ನಡಿಗರಿಗಾಗಿ ಆಯಾ ದೇಶಗಳಿಗ ಹೋಗಿ ವಿಕಸನಶೀಲವಾದ ಕನ್ನಡ ಭಾಷೆ ಮತ್ತು ಸಾಹಿತ್ಯ-ಸಂಸ್ಕೃತಿಗಳ ಪ್ರಸ್ತುತ ಅಂಶಗಳನ್ನು ಹೊರನಾಡ ಯುವಕನ್ನಡಿಗರಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಪರಿಚಯಿಸಿ ಪ್ರಚಾರ ಮಾಡುವ ತರಬೇತಿ ಶಿಬಿರಗಳನ್ನೂ ಪರೀಕ್ಷೆಗಳನ್ನೂ ಕನ್ನಡ ವಿಶ್ವವಿದ್ಯಾಲಯ ಏರ್ಪಡಿಸಬೇಕು. ತಜ್ಞರ ಸಹಾಯದಿಂದ ಇದಕ್ಕೆ ಸಂಬಂಧಿಸಿದ ಉಪಯುಕ್ತ ಪರ್ಯಾಕ್ರಮವನ್ನು ಎಚ್ಚರದಿಂದ ತಯಾರಿಸಬೇಕು. ಇಂಥ ತರಬೇತಿ ಶಿಬಿರಗಳನ್ನು ಕನಾರ್ಟಕದೊಳಗೂ ನಡೆಸಬೇಕು. ಹೊರನಾಡ ಕನ್ನಡಿಗರ ಇನ್ನೂ ಅನೇಕ ಸಮಸ್ಯೆಗಳಿಗ ಪರಿಹಾರ ನೀಡಲು ಕೇಂದ್ರ ಸರ್ಕಾರದಲ್ಲಿರುವಂತೆ ಒಂದು ಕನಾರ್ಟಕ ಓವರ್‌ಸೀಸ್ ಮಂತ್ರಿಮಂಡಲವನ್ನೂ ರೂಪಿಸಿದರೆ ಈ ಕಾರ್ಯಕ್ರಮ ಆನೆಬಲ ಬರುತ್ತದೆ. ಕನ್ನಡ ಈಗ ಕ್ಲಾಸಿಕಲ್ ಭಾಷೆಯ ಸ್ಥಾನವನ್ನು ಪಡೆದಿರುವ ಸಂದರ್ಭದಲಾಭ ಪಡೆದು ಹೊರರಾಜ್ಯ ಮತ್ತು ರಾಷ್ಟ್ರಗಳಲ್ಲಿ ಕನ್ನಡ ಅಧ್ಯಯನವನ್ನು ಹೋಷಿಸುವ ಪ್ರಯತ್ನ ಮಾಡಬೇಕಾಗಿದೆ. ಕನ್ನಡ ವೀರಗಳು ಹೊರರಾಜ್ಯ ಮತ್ತು ಹೊರರಾಷ್ಟ್ರಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿತವಾಗಿವೆ. ನಮ್ಮ ಅಕ್ಷಪಕ್ಷದ ತಮಿಳರು, ತೆಲುಗರು ಮತ್ತು ಹಿಂದಿ ಭಾಷಿಕರು ನಮಗೆ ನಾಚಿಕೆಯಾಗುವ ಬಗೆಗಳಲ್ಲಿ ಈ ಕೆಲಸ ಮಾಡಿದ್ದಾರೆ; ಮಾಡುತ್ತಿದ್ದಾರೆ. ಅಮೆರಿಕದ ತಮಿಳು ಭಾಷಿಕರ ಹಣದಿಂದ ಬಳ್ಳಿ-ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ತಮಿಳು ಹೀರ ಸ್ಥಾಪಿತವಾಗಿದೆ. ಕನಡಾದ ಶ್ರೀಲಂಕಾ ತಮಿಳರು ಟೊರಾಂಟೋ ವಿಶ್ವವಿದ್ಯಾಲಯದಲ್ಲಿ ಪ್ರತಿವರ್ಷ ಅತ್ಯಂತ ಪ್ರಭಾವಿಯಾದ ಅಂತರರಾಷ್ಟ್ರೀಯ ತಮಿಳು ಸಮ್ಮೇಳನಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಹಾರ್ವರ್ಡ್‌ಲ್ಯಾನ್ ಹಿಂದಿ ಹೀರ ಬಹಳ ಹಿಂದೆಯೇ ಸ್ಥಾಪಿತವಾಗಿದೆ. ದೊಡ್ಡ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳವನ್ನು ಸೇಳಿಯುತ್ತಿರುವ ದೇಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ತಮಿಳು, ಬಂಗಾಳಿ ವೀರಗಳು ಸಂಬಂಧಪಟ್ಟ ಸರ್ಕಾರಗಳ ಪ್ರಯತ್ನದಿಂದ ಸ್ಥಾಪಿತವಾಗಿವೆ. ನಾವೂ ಇದನ್ನು ಎಂದೋ ಮಾಡಬೇಕಾಗಿತ್ತು.

ಈ ಬಗ್ಗೆ ಹಿಂದಿನ ಮುಖ್ಯಮಂತ್ರಿಯವರಿಗೆ ಮತ್ತು ಅವರ ಆಗಿನ ಪ್ರಥಾನ ಕಾರ್ಯದರ್ಶಿಯವರಿಗೆ ನಾನು ಬರೆದ ಪತ್ರಕ್ಕೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ನನ್ನ ಮಾತುಗಳು ಅವರ ಘನತೆವೆತ್ತ ಕಿವಿಗಳನ್ನು ಮುಟ್ಟಿಲೇ ಇಲ್ಲ. ಅಷ್ಟೇ ಅಲ್ಲದೆ ಹಿಂದಿನ ಸರ್ಕಾರ ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ ಕನ್ನಡ ಹೀರ ಸ್ಥಾಪನೆಗೆ ಕ್ರೀಡಾಳಿಕೆ ಎಡಬಿಡಂಗಿ ಕೆಲಸ ಮಾಡಿದೆ. ಜರ್ಮನಿ ವಿಶ್ವವಿದ್ಯಾಲಯದಲ್ಲಿ ಸ್ಥಾಯಿಯಾಗಿ ಒಂದು ಕನ್ನಡ ಹೀರ ಸ್ಥಾಪಿಸಲು ಕನಿಷ್ಠ ಎರಡು ಹೋಟಿ ರೂಪಾಯಿ ಅಗತ್ಯವೆಂದು ಹೈಡ್ರಾಬಾದ್ ಮತ್ತು ಮ್ಯಾನಿಕ್ ವಿಶ್ವವಿದ್ಯಾಲಯಗಳ ದಕ್ಷಿಣ ಏಷಿಯಾ ವಿಭಾಗದವರು ನನಗೆ ತಿಳಿಸಿದ್ದಾರೆ. ಈ ವಿಷಯವನ್ನು ಕನ್ನಡ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಿಗೆ ನಾನು ತಿಳಿಸಿದ್ದೆ. ಅದನ್ನವರು ಕಿವಿಗೆ ಹಾಕಿಕೊಳ್ಳಿದೆ ಬರೀ ಐವತ್ತು ಲಕ್ಷ ರೂಪಾಯಿಗಳ ಮೊತ್ತವನ್ನು ಮಂಜೂರು ಮಾಡಿರುವ ಪತ್ರವನ್ನು ಆಯಾ ವಿಶ್ವವಿದ್ಯಾಲಯಗಳಿಗೆ ಕಿಳಿಸಿದ್ದಾರೆ. ಇನ್ನೊಂದು ತಮಾಷೆಯೆಂದರೆ ಸದರಿ ಪತ್ರಗಳನ್ನು ಕನ್ನಡ ಭಾರದ ಅವರಿಗೆ ಕನ್ನಡದಲ್ಲಿ ಕಿಳಿಸಿದ್ದಾರೆ. ಇಂಥ ವಿಷಯಗಳನ್ನು ಜರ್ಮನಿಯ ಭಾರತೀಯ ದೂತಾಷಾಧ ಮೂಲಕ ಮಾಡಿದರೆ ಸುಲಭವಾಗುತ್ತದೆಂಬ ಸಾಮಾನ್ಯ ತಿಳಿವಳಿಕೆಯೂ ಅವರಿಗರಲಿಲ್ಲ. ಹೈಡ್ರಾಬಾದ್ ವಿಶ್ವವಿದ್ಯಾಲಯದ ಭಾರತೀಯ ತಜ್ಞರೂ ನನ್ನ ಸಮೀಕ್ಷೆರೂ ಆದ ಹನ್ನೆ ಹಡರ್ ಆವರು ಆ ಪತ್ರವನ್ನು ನನಗೆ ಕಿಳಿಸಿ ಇದರ ಅರ್ಥವೇನು ಎಂದು ಕೇಳಿದರು. ಅವರೊಂದಿಗೆ ಎಷ್ಟು ಹಣ ಬೇಕೆಂಬುದನ್ನು ಚರ್ಚಿಸದರೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ತಮಗರ್ಥವಾಗದ ಭಾಷೆಯಲ್ಲಿ ಪತ್ರ ಕಿಳಿಸಿದ್ದು ಅವರ ಸಿಟ್ಟುಮತ್ತು ನಗೆಗಳಿಗೆ ಕಾರಣವಾಯಿತು. ಜರ್ಮನಿಯ ಭಾರತೀಯ ದೂತಾಷಾಧಲ್ಲಿ ಕೆಲಸ ಮಾಡುತ್ತಿರುವ ನನ್ನಂಥ ಕನ್ನಡಿಗನ ನೆರವನ್ನು ಕೇಳಿದ ನನ್ನ ಸಲಹೆಯನ್ನೂ ಕಿವಿಗೆ ಹಾಕಿಕೊಳ್ಳಿದ ಕನಾರ್ಟಕ ಸರ್ಕಾರದ ಆ ಪ್ರತಿನಿಧಿಗಳ ಬಗ್ಗೆ ನನಗೆ ಅತೀವ ಬೇಸರವಾಗಿದೆ. ಅದು ಹಾಗಿರಲಿ, ಈಗಾಗಬೇಕಾದ ಕೆಲಸವೆಂದರೆ ಹಿಂದಿನ ಸರ್ಕಾರದವರು ಯಾವುದೇ ವಸ್ತುನಿಷ್ಟ ಆಲೋಚನೆಯಿಲ್ಲದೆ

ಮಾಡಲೆಕ್ಕಿಸಿದಂತೆ, ಜರ್ಮನಿಯ ಮೂರು ವಿಶ್ವವಿದ್ಯಾಲಯಗಳಲ್ಲಿ ಮತ್ತು ಆಸ್ಟ್ರಿಯಾದ ಒಂದು ವಿಶ್ವವಿದ್ಯಾಲಯದಲ್ಲಿ ಒಟ್ಟು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಒಂದಡಿಯ ನಾಲ್ಕು ಬಾವಿಗಳನ್ನು ತೋಡದೆ ಈಗಾಗಲೇ ಗಣನೀಯ ಸಂಖ್ಯೆಯಲ್ಲಿ ಕನ್ನಡದ ಬೋಧನೆ ನಡೆಯುತ್ತಿರುವ ಅತ್ಯಂತ ಪ್ರಮೀತವಾದ ಮ್ಯಾನಿಕ್ ವಿಶ್ವವಿದ್ಯಾಲಯದಲ್ಲಿ ಮತ್ತು ಜಗತ್ತಿನ ಅತ್ಯಂತ ಶ್ರೇಷ್ಠ ದಕ್ಷಿಣ ಭಾರತ ಅಧ್ಯಯನ ವಿಭಾಗವಿರುವ ಹೈಡ್ರೋಬರ್ಗ್ ವಿಶ್ವವಿದ್ಯಾಲಯದಲ್ಲಿ ನಾಲ್ಕುಡಿಯ ಒಂದು ಬಾವಿಯನ್ನು ತೋಡಿದರೆ ಇಂದು ಯೂರೋಪಿನ ಕೇಂದ್ರವಾಗಿರುವ ಜರ್ಮನಿಯಲ್ಲಿ ಕನ್ನಡ ಅಧ್ಯಯನಕ್ಕೆ ಭದ್ರವಾದ ಬುನಾದಿ ಹಾಕಿದಂತಾಗುತ್ತದೆ. ಭಾರತದ ಬಗ್ಗೆ ಆಸಕ್ತಿ ತಾಳಿರುವ ಪಟ್ಟಿಮದ ಯುವಕ ಯುವತಿಯರು ಈ ಮೂಲಕ ಕನ್ನಡದ ಬಗ್ಗೆ ಅಧ್ಯಯನ ಕೈಗೊಂಡು ಕನ್ನಡ ವಿದ್ಯುತ್ತಿಗೆ ವಿಶ್ವಮಟ್ಟದಲ್ಲಿ ಹೆಚ್ಚಿನ ಸಾಫ್ ನೀಡಬಲ್ಲರು. ಇದೇ ರೀತಿ ಹೇಳಿ, ಅನಂತಮೂರ್ತಿಯವರ ಸ್ಥಾತ್ಮಿಯಿಂದ ಅಮೇರಿಕದ ವಿಶ್ವ ಪ್ರಸಿದ್ಧ ವಿಶ್ವವಿದ್ಯಾಲಯವಾದ ಅರ್ಮೊವಾದಲ್ಲಿ ಕನ್ನಡ ಪೀರ ಸಾಫ್ಪನೆಗಾಗಿ ಬಹಳ ಹಿಂದೆ ನಡೆದ ಪ್ರಯತ್ನವೂ ಕನಾರ್ಟಕ ಸರ್ಕಾರದ ಉದಾಸೀನದಿಂದ ಅಪೊಣವಾಗಿ ಉಳಿದಿದೆ. ನಮ್ಮ ಯುಗದಲ್ಲಿ ಜಗತ್ತಿನ ಹಲ ಸಂಸ್ಕೃತಿ-ಭಾಷೆಗಳ ಮುಖಿಯಾದುದು ಭಿತ್ತಿಯಾಗಿರುವ, ಅತ್ಯಂತ ಸಂಖ್ಯೆಯಲ್ಲಿ ಕನ್ನಡಿಗರು ನೇಲಿಸಿರುವ ಅಮೇರಿಕದಲ್ಲಿ ಕನ್ನಡ ಪೀರ ಸಾಫ್ಪನೆಯಾಗುವುದೂ ನಮ್ಮ ಕನ್ನಡಪರ ಆಧ್ಯಾತ್ಮಿಕ ಮುಖ್ಯವಾಗಬೇಕು.

ಕನ್ನಡದ ಹಿಂದಿನ ಮತ್ತು ಇಂದಿನ ಸಾಹಿತ್ಯ, ಸಂಗೀತ, ಲಲಿತಕಲೆಗಳು ಮತ್ತು ಚಿಂತನೆಗಳ ಹಿರಿಮೆಯನ್ನು ಹೊರನಾಡುಗಳಲ್ಲಿ ಹರಡಿಸುವ ಪ್ರಚಾರ ಇನ್ನೂ ಪ್ರಭಾವಿಯಾಗಿ ಆಗಬೇಕಾಗಿದೆ. ಕನ್ನಡದ ಅತಿ ಶ್ರೇಷ್ಠ ಬರಹಗಾರರಿಗೆ ಈವರೆಗೆ ನೋಬೆಲ್ ಮರಸ್ಕಾರ ಸಿಗರಿರಲು ಕಾರಣ ಇಂಗ್ಲಿಷನ್ನೂ ಒಳಗೊಂಡ ವಿಶ್ವಮಾನ ಭಾಷೆಗಳಲ್ಲಿ ಕನ್ನಡದ ಮೇರು ಕೃತಿಗಳ ಸಮರ್ಥ ತರ್ಕಾರ್ಮೆಗಳ ಗೈರುಹಾಜರಿ. ಈ ಕೊರತೆಯನ್ನು ತುಂಬಿಕೊಳ್ಳುವ ಹಾಗೆ ನಮ್ಮ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮಾಡಿರುವುದು ಅಂಗ್ಯಾಯಗಲ, ಮಾಡಬೇಕಾದುದು ಕಡಲಗಲ ಈ ಓಲೆ ನಾನಂದು ಕೊಂಡಿದ್ದಕ್ಕಿಂತಾ ದೀರ್ಘವಾಗುತ್ತಿರುವುದರಿಂದ ಕನ್ನಡ ಬರವಣಿಗೆ ಇರುವಣಿಗೆಗಳ ಕುರಿತು ಕನಾರ್ಟಕದೊಳಗೆ ಏನು ಮಾಡಬಹುದೆಂಬುದನ್ನು ನನ್ನ ಮುಂದಿನ ಅಂಕಣದಲ್ಲಿ ಬರೆಯುತ್ತೇನೆ.

**ಶೈಲಿಕರ ಪರಿಚಯ:** ಎಚ್.ಎಸ್. ಶಿವಪ್ರಕಾಶ್ (ಹುಲ್ಲುಂತಮರ ಶಿವಮೂರ್ತಿ ಶಾಸ್ತ್ರಿ ಶಿವಪ್ರಕಾಶ್, ಜನನ :೧೯೫೫ ಬೆಂಗಳೂರಿನಲ್ಲಿ ಜನಿಸಿದರು) ಕನ್ನಡದಲ್ಲಿ ಪ್ರಮುಖ ಕವಿ ಮತ್ತು ನಾಟಕ ರಚನಕಾರರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪಡೆದ ನಂತರ, ಕನಾರ್ಟಕ ಸರ್ಕಾರಿ ಸೇವೆಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇರಿಕೊಂಡರು ಮತ್ತು ಬೆಂಗಳೂರು ಮತ್ತು ತುಮಕೂರಿನ ವಿವಿಧ ಕಾಲೇಜಗಳಲ್ಲಿ ವರದು ದಶಕಗಳ ಕಾಲ ಬೋಧಿಸಿದರು. ೧೯೯೪ರಲ್ಲಿ, ಅವರನ್ನು ನವದೆಹಲಿಯ ಸಾಹಿತ್ಯ ಅಕಾಡೆಮಿಯ ದ್ವಿಭಾಷಾ ಪತ್ರಿಕೆಯಾದ ಭಾರತೀಯ ಸಾಹಿತ್ಯದ ಸಂಪಾದಕರಾಗಿ ನೇಮಿಸಲಾಯಿತು. ೨೦೦೧ರಲ್ಲಿ ಜವಾಹರಲಾಲ್ ಸೇವರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಎಸ್ಟೇಟ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡರು, ಮೊದಲ ಕವನಗಳ ಮೀಲರೇಪವನ್ನು ತಮ್ಮ ಲಿಖಿತ ವಯಸ್ಸಿನಲ್ಲಿ ಪ್ರಕಟಿಸಿದರು. ಇವರು ಏಳು ಕವನ ಸಂಕಲನಗಳು, ಹನ್ನರದು ನಾಟಕಗಳು ಮತ್ತು ಹಲವಾರು ಇತರ ಮುಸ್ತಕಗಳನ್ನು ರಚಿಸಿದ್ದಾರೆ. ಇವರ ಕೃತಿಗಳನ್ನು ಹಲವಾರು ಭಾಷೆಗಳಿಗೆ ವ್ಯಾಪಕವಾಗಿ ಅನುವಾದಿಸಲಾಗಿದೆ.

### ಪ್ರಶ್ನೆಗಳು:

೧. ಕೆ.ವಿ. ಸುಭಜ್ನನವರು ನಮ್ಮ ಪರಿಸರದೊಂದಿಗೆ ಇರುವ ಸಂಬಂಧವನ್ನು ವಿವರಿಸಲು ಪೌರಾಣಿಕ ಕಥೆಯನ್ನು ಸಾಂಕೇತಿಕವಾಗಿ ಹೇಗೆ ಬಳಸಿಕೊಂಡಿದ್ದಾರೆ?
೨. ಕನ್ನಡದ ಸಿದ್ಧ ಪ್ರಸಿದ್ಧರು ಒಳಮುಖಿ ಮತ್ತು ಹೊರಮುಖಿ ಕ್ರಮಾಗಿ ಹೇಗೆ ಕನ್ನಡ ಸರಸ್ವತ ಲೋಕವನ್ನು ಹುಲಸಾಗಿ ಬೆಳೆಸಿದ್ದಾರೆ ವಿವರಿಸಿ.
೩. ಮೂಲ ಸಂಸ್ಕೃತಿಯಿಂದ ಪರಕಿಯರಾಗುತ್ತಿರುವ ಕನ್ನಡಿಗರ ಪ್ರವೃತ್ತಿಯನ್ನು ತಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು?
೪. ಕನ್ನಡ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸುವಂತ ಸಂದರ್ಭ ಒದಗಿ ಬಂದಿದೆಯೇ ಚಚೆಸಿ.

ಫೋಟೋ : ೩

## ೧. ಯುಗಾದಿ ಮತ್ತು ಮಗು

-ಡಾ. ಎಚ್.ಎಸ್. ವೆಂಕಟೇಶಮೂರ್ತಿ

**ಆಶಯ:** ಸುಂದರವಾಗಿರುವುದೆಲ್ಲ ತನಗೆ ಬೇಕೆಂಬ ದಾವಂತದಲ್ಲಿ ನೈತಿಕತೆಯನ್ನೇ ಮರಿಯುತ್ತಿದ್ದಾನೆ, ಮಾನವ ಅದು ವಸ್ತುವಾಗಲೀ, ವ್ಯಕ್ತಿಯಾಗಲೀ ಪಡೆಯಲೇಬೇಕೆಂಬ ಸ್ವಾಧ್ಯ ಮನಷ್ಯನಲ್ಲಿ ಆವರಿಸಿಕೊಂಡರೆ ಅವನು ಎಂತ ದೊಡ್ಡವ್ಯಕ್ತಿಯಾದರೂ ತನ್ನ ಘನತೆ ಗೌರವಗಳನ್ನು ಕಳೆದುಕೊಳ್ಳುತ್ತಾನೆ.

ಹೋದ ವರ್ಷಾಜರೇ ದಿನ  
ಸಂಜೆ ಸಮಯದಲ್ಲಿ  
ಒಬ್ಬನೇ ಅಲೆಯುತ್ತಿದ್ದೆ  
ಬನಶಂಕರಿಯಲ್ಲಿ!

ಜಿಗುರು ಶಾಗುತ್ತಿತ್ತು ಬದಿಯ ದಾರಿ  
ಗಿಡಗಳಲ್ಲಿ!  
ನಿನ್ನ ಬಿದ್ದ ನೀರ ಪಸೆ  
ಇತ್ತು ಬುಡಗಳಲ್ಲಿ.

ಎಷ್ಟೇ ಜನ ಎದುರಾದರು  
ಹೊಸ ಬಟ್ಟಿಗಳಲ್ಲಿ  
ಹಳೆಯದೂ ಹೊಳೆಯುತ್ತಿತ್ತು  
ಸಂಜೆಯ ಬೆಳಕಲ್ಲಿ.

ಬಂದಿದೆರಿಗಾಗ ಒಂದು  
ಜೋಡಿ ನಗು ನಗುತ್ತಾ  
ಇತ್ತು ಅವನ ಕ್ಯಾಯಿ ಅವಳ  
ನಡುಗುವ ನಡು ಸುತ್ತಾ.  
ಎಡಗೃಹ್ಯಲ್ಲಿತ್ತಿದ್ದಾನೆ  
ಬೊಂಬೆಯಂಥ ಮಗುವ  
ಅದೂ ಸುಮೃನೇ ನಗುತ್ತಿದೆ ನೆಪವಿಲ್ಲದ  
ನಗುವ!

ಹೆಣ್ಣು ತುಂಬ ಚೆಲುವೆ, ನೋಡು  
ವಾಸೆ ಸಹಜ ತಾನೇ?  
ಮದುವೆಯಾದ ಹೆಣ್ಣು ಜೋತೆಗೆ ಗಂಡನೂ  
ಇದ್ದಾನೆ.

ಆಗ ಪಟ್ಟಿಕಂದ ಎದುರು  
ಬಂದ ನನ್ನ ನೋಡಿ  
ಮಾಮ ಮಾಮ ಎನ್ನುತ್ತಿದೆ  
ಕೈ ಮುಂದಕೆ ಮಾಡಿ!

ನನ್ನ ನೋಡಿ ನಕ್ಖವಳ್ಳು,  
ಜತೆಗೆ ಅವಳ ಗಂಡ.  
ತೇರೆ ಸರಿಸಿದ ಕಂದ ಫೇಟ್ ಯುಗಾದಿಯಂತೆ  
ಕಂಡ.

**ಕವಿಪರಿಚಯ:** ಡಾ. ಎಚ್.ಎಸ್.ಪೆಂಕಟೇಶಮೂರ್ತಿ (ರಳಿಳಿ). ಜನಸ್ವಳಿ ಚಿತ್ರದುಗ್ರ ಜೀಲ್, ಚನ್ನಗಿರಿ ತಾಲ್ಲೂಕಿನ ಹೊದಿಗೆರೆ. ಪರಿವೃತ್ತ, ಬಾಗಿಲು ಬಡಿವ ಜನ, ಸಿಂದಾಬಾದನ ಆತ್ಮ ಕಥೆ, ಗಂಧವೃತ್ತ, ಎಷ್ಟ್ವಂದು ಮುಗಿಲು ಇವರ ಕವನ ಸಂಕಲನಗಳು, ಇವರು ನಾಟಕ, ಸಣ್ಣ ಕಥೆಗಳನ್ನು ರಚಿಸಿದ್ದಾರೆ, ಖುಮಾವಿಲಾಸ ಅನುವಾದ ಕಾವ್ಯ.

ಪ್ರತ್ಯೇಗಳು:

೧. ಯಾಗಾದ ಹಬ್ಬಕ್ಕೆ ಪ್ರಕೃತಿ ಹೇಗೆ ಸಿಂಗಾರಗೊಂಡಿತ್ತು?
  ೨. ಮನುವನ ನಗೆ ನಿಷ್ಟಲ್ಯಾಶ ಹೇಗೆ ವಿವರಿಸಿ?
  ೩. ಪರ ಶ್ರೀ ಕಂಡಾಗ ಕವಿಯ ಮನಸ್ಸಿನಲ್ಲಿಂಥಾದ ಭಾವನೆಗಳೇನು?
  ೪. ‘ಯಾಗಾದ ಮತ್ತು ಮನು’ ಕವನದ ಆಶಯವೇನು?

## ೨. ವಿಷಾದ ಯೋಗ

-ನಾ. ಡಿಸೋಡ

**ಅಶಯ:** ಮಾನವರು ತಮ್ಮ ಬದುಕಿನಲ್ಲಿ ಯಾವೆಲ್ಲ ರೀತಿಯಲ್ಲಿ ಜೀವನದ ಪರೀಕ್ಷೆಗೆ ಒಳಗಾಗುತ್ತಾರೆ? ಸಾತ್ವಿಕ ಜೀವಿಗಳು, ದೃವ ನಿಷ್ಪಯುಳ್ಳವರು, ತಮ್ಮ ಸೇವಾ ಮನೋಭಾವದಲ್ಲಿ ದೇವರನ್ನು ಕಾಣುತ್ತಾರೆ. ತನಗೆ ಮೋಸವಾದಾಗಲೂ ದೇವರನ್ನು ನನೆದು ವಿಷಾದ ವ್ಯಕ್ತಪಡಿಸುತ್ತಾರೆ.

ಸೂರ್ಯ ಅಸ್ತಮಿಸುವುದನ್ನು ನೋಡಲೆಂದು ಬಂದ ಜನ ಹಿಂತಿರುಗುತ್ತಿರುವುದು ಸದ್ಗುರುತ್ವ ಪರತು ಹೋಗುತ್ತಿರುವ ವಾಹನಗಳಿಂದ ತಿಳಿದು ಬಂದಿತು. ರುಜಾರಿಯೋ ಪ್ರವಾಸಿ ಮಂದಿರದ ಜಗಲಿಯ ಮೇಲೆ ಕಾಲು ಕೆಳಗೆ ಇಳಬಿಟ್ಟಿಕೊಂಡು ಕುಳಿತವನು ರಸ್ತೆಯ ಮೇಲೆಯೇ ಕಣ್ಣಿರಿಸಿಕೊಂಡು ನೋಡುತ್ತಿದ್ದು. ಗುಡ್ಡದ ಮೇಲೆ ಪ್ರವಾಸಿ ಮಂದಿರವೆಂದರೆ ಅಷ್ಟು ಕೆಳಗೆ ಪ್ರವಾಸಿಮಂದಿರಕ್ಕೆ ಸಮಾನಾಂತರ ರೇಖೆಯಲ್ಲಿ ಹೆದ್ದಾರಿ. ಸರಳ ರೇಖೆಯಲ್ಲಿ ಕೆಂಪು ಭದ್ರರ ಹಾಸಿದ ಹಾಗೆ ಬಲಗಡಯ ತುದಿ ಗುಡ್ಡದ ಮರೆಯಿಂದ ಎಡಗಡೆಯ ತುದಿ ಬೇರೂಂದು ಗುಡ್ಡದ ಬೆನ್ನು ಹಿಂದೆ ತಿರುಗಿಕೊಂಡಿತ್ತು. ಈ ನೇರವಾದ ರಸ್ತೆ ನಡುವೆ ಕವಲೆ ಪ್ರವಾಸಿ ಮಂದಿರದತ್ತ ಮುಖಮಾಡಿ ಮಲಗಿತ್ತು.

ಪ್ರವಾಸಿ ಮಂದಿರದಿಂದ ಮತ್ತೂ ಒಂದು ಒಂದೂವರೆ ಮೈಲಿ ದೂರದಲ್ಲಿ ಒಂದು ತಾಣ. ಸನ್‌ಸೆಟ್ ಪ್ಲಾಟ್‌ಫಾರಂ ಎಂದೇ ಕರೆಯಲ್ಪಡುವ ತಾಣ ಅದು. ಸೂರ್ಯ ಅಸ್ತಮಿಸುವುದು ಅಲ್ಲಿಂದ ಸ್ವಷ್ಟವಾಗಿ ನಿಷ್ಕೃತವಾಗಿ ಕಾಣುತ್ತದೆ. ಸೂರ್ಯ ತನ್ನಲ್ಲಿ ಪ್ರವಿರತೆಯನ್ನೂ ಕೆಳೆದುಕೊಂಡು ದಿಗಂತದ ಅಂಚಿಗೆ ಬರುತ್ತಾನೆ ಅನ್ನವಾಗ ಅವನು ಸೂರ್ಯನೇ ಅಲ್ಲ, ಬಂಗಾರದ ತಟ್ಟೆ. ತಿರುಗುವ ಬುಗುರಿ, ಅರಳಿಸಿದ ಕೆಂಪು ಭತ್ತಿ, ಓ! ಆಚಿನ ಜೆಲುವು ಸೊಬಗು ವರ್ಣನೆಗೆ ನಿಲುಕುವುದಿಲ್ಲ, ಆ ಜಾಗ ಪಶ್ಚಿಮ ಘಟ್ಟಗಳ ತುಟ್ಟತುದಿ: ಅಲ್ಲಿಂದ ಆಚಿಗೆ ನೆಲ ಕಡಿದುಕೊಂಡು ಬಿದ್ದಿದೆ. ಹೀಗೆಂದೇ ಸರಕಾರ ಆ ತಾಣವನ್ನು ಆರಿಸಿಕೊಂಡು ಅಲ್ಲಿಂದ ವೇದಿಕೆಯನ್ನು ನಿರ್ಮಿಸಿದೆ. ಸಾಲು ಮೆಟ್ಟಿಲುಗಳನ್ನು ಕಲ್ಪಿಸಿದೆ.

ಸಾಯಂಕಾಲವಾಗುತ್ತಿದೆ ಅನ್ನವಾಗ ಅಲ್ಲಿಗೆ ವಾಹನಗಳು ಧಾವಿಸಿ ಬರುತ್ತವೆ. ಇನ್ನೇನು ಸೂರ್ಯ ಮುಳುಗುತ್ತಾನೆ ಅನ್ನವಾಗ ಜನ ವೇದಿಕೆಯನ್ನೇರಿ ಸಾಲುಗಟ್ಟಿ ನಿಲ್ಲುತ್ತಾರೆ. ಕಾಲ ಕೆಳಗಿನ ಹಸಿರು ಕಣಿವೆಯನ್ನು, ಗುಪ್ಪೆ ಗುಪ್ಪೆಯಾಗಿ ನಿಂತ ಮರಗಳನ್ನು, ದೂರದ ಕರೆ, ಹೊಳೆ, ಹಳ್ಳಿಗಳನ್ನು ನೋಡುತ್ತು ತುಟ್ಟತುದಿಯಲ್ಲಿ ಮುಳುಗುವ ಸನ್ನಾಹದಲ್ಲಿರುವ ಸೂರ್ಯನ ದೃಷ್ಟಿ ಹಾಯಿಸುತ್ತಾರೆ. ಸೂರ್ಯ ಅತ್ತ ಮುಳುಗಿ ಹೋಗುತ್ತಿರಲು ಈ ಜನ ಅವನ ವಿವಿಧ ರೂಪ ಆಕಾರಗಳನ್ನು ಕಂಡು ಆನಂದ ಅಳ್ಳಿರಿಯಿಂದ ಕೂಗಿ ಕೇಕೆ ಹಾಕಿ, ಪಡುವಣ ದಿಗಂತ ಬರಿದಾದ ಮೇಲೆ ವೇದಿಕೆ ಬಿಟ್ಟು ಇಳಿಯುತ್ತಾರೆ:

ಬಂದ ವಾಹನಗಳು ಅಷ್ಟೇ ಶ್ವರಿತವಾಗಿ ಹಿಂತಿರುತ್ತವೆ.

ಜಗಲಿಯ ಮೇಲೆ ಕುಳಿತವನು ಎದ್ದು ನಿಂತ. ಕತ್ತಲು ಗಾಥವಾಗಿ ಕವಿಯಿತು. ಇನ್ನು ಯಾರೂ ಬರುವುದಿಲ್ಲ. ಸೂರ್ಯ ಮುಳುಗಿದ ಮೇಲೆ ಇಲ್ಲಿಗೆ ಬರುವ ಶ್ರಮವನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಬಂದರೂ ಅವರು ನಾಳೆ ಸಾಯಂಕಾಲದವರೆಗೆ ಕಾಯಬೇಕಾಗುತ್ತಿದ್ದಾದ್ದರಿಂದ ಇಂತಹ ಮೂರ್ವಿ ಕೆಲಸಕ್ಕೆ ಯಾರೂ ಕ್ಯಾಹಾಕುವುದಿಲ್ಲ.

ರುಜಾರಿಯೋ ಜಗಲಿಯಿಂದ ಇಳಿದ...ಮೋಟೆಕೊ ದಾಟಿ ಹತ್ತು ಹೆಜ್ಜೆ ಹೋದ. ಪ್ರವಾಸಿ ಮಂದಿರದ ಸುತ್ತ ಒಂದು ಬೇಲಿ: ಮುಂದೆ ಒಂದು ಗೇಟು. ಈ ಗೇಟು ಹಗಲೆಲ್ಲ ತೆರೆದಿರುತ್ತದೆ. ರಾತ್ರಿ ಅದನ್ನು ಅವನು ಮುಚ್ಚುತ್ತಾನೆ. ರಾತ್ರಿ ಕಾಡು ಪ್ರಾಣಿಗಳು ಓಡಾಡುತ್ತವೆ. ಕಾಡುಹಂಡಿ, ಕಾಡುಕೋಣ, ಹುಲಿಗಳ ಓಡಾಟ ಇರುತ್ತವೆ. ಅವು ಪ್ರವಾಸಿ ಮಂದಿರದ ಬಳಿ ಭಾರದಿರಲಿ ಎಂದಷ್ಟೇ ಈ ಮುನ್ನೆಚ್ಚಿಕೆ.

ರುಜಾರಿಯೋ ಮರದ ಗೇಟನ್ನು ತೆಳ್ಳಿ ಮುಚ್ಚಿದೆ. ಮೇಲಿನ ಕೊಂಡಿ ಸಿಕ್ಕಿಸಿ ಅದನ್ನು ಭೆದ್ರಪಡಿಸಿದೆ. ಅವನು ಈ ಕಾಯ ಮುಗಿಸುತ್ತಿರಲು ಅವನ ಸಂಗಾತಿ ದೃಮಂಡ್ ಬಂಗಲೆ ಹಿಂದಿನಿಂದ ಓಡಿಬಂದು ಅವನ ಕಾಲ ಬಳಿ ಸುಳಿದಾಡತೊಡಗಿತ್ತು.

“ಬಂದ ನಡಿ,”

-ಎಂದು ನಾಯಿಗೆ ಹೇಳಿ ರುಚಾರಿಯೋ ಮತ್ತೆ ಜಗಲಿಯನ್ನೇರಿದ. ನಾಯಿ ಅವನಿಗಿಂತ ಮುಂದೆ ಓಡಿ ಜಗಲಿಯ ಮೇಲೆ ಚಿಮ್ಮಿ ನೆಗೆಯ ತೊಡಗಿತು. ರುಚಾರಿಯೋ ಒಂದೊಂದೇ ಕೊತಡಿಯ ಕಿಟಕಿ ಬಾಗಿಲು ಹಾಕಿ, ಮುಂದಿನ ಬಾಗಿಲು ಎಳೆದು ಬೀಗ ಹಾಕಿದ. ವೇರಾಂಡದ ಬಾಗಿಲು ಸರಿಸಿ ಒಳಗಿನಿಂದ ಚಿಲಕ ಸರಿಸಿದ. ವೇರಾಂಡದ ನಡುವೆ ತೂಗುಬಿದ್ದ ದೀಪದಲ್ಲಿ ಎಣ್ಣೆ ಇದೆಯೇ ಹೇಗೆ ನೋಡಿ ಬೆಂಕಿಕಡ್ಡಿ ಗೀರಿ ಅದನ್ನು ಹೊತ್ತಿಸಿ ಬತ್ತಿ ಕಿರಿದು ಮಾಡಿದ. ನಡುವಣ ಉಂಟದ ಮನೆಯ ಬಾಗಿಲು ಹಾಕಿ ಅದಕ್ಕೂ ಬೀಗ ಜಡಿದ. ನಿನ್ನೆ ಒಂದು ಬಸ್ಸಿನಲ್ಲಿ ಜನ ಬಂದಿದ್ದರು. ಬೆಂಗಳೂರಿನಿಂದ ಬಂದವರು. ರಾತ್ರಿ ಇಲ್ಲಿ ಉಳಿದು ಮುಂದೆ ಜೋಗಕ್ಕೆ ಹೋಗಿದ್ದರು. ಅವರ ಹಾಡು ಕುಣಿತ ಮಾತು ಕೇಕೆಯಿಂದ ರಾತ್ರಿಯೆಲ್ಲ ಪ್ರವಾಸಿ ಮಂದಿರ ಜಾತ್ಯೇಯಂತಾಗಿತ್ತು. ಹಲ್ಲಿ ಹಂದಿ ಎಂದ ಕೊಡಲೆ ವೇರಾಂಡದ ಬಾಗಿಲು ಹಾಕಿ ಕೊಂಡು ಒಳಗೆ ಸೇರಿದವರು ಇಲ್ಲಿಂದಲೇ ಮಾತು ನಗೆಯನ್ನು ಮುಂದುವರಿಸಿದ್ದರು.

ಆದರೆ ಇಂದು?

ರುಚಾರಿಯೋ ಅಭ್ಯಾಸವಾದ ಕತ್ತಲಲ್ಲೇ ತನ್ನ ಕೊತಡಿಗೆ ಒಂದ. ಪ್ರವಾಸಿ ಮಂದಿರದ ದೊಡ್ಡ ಕಟ್ಟಡದಲ್ಲಿ ಕೊನೆಯದಾಗಿ ಅಡಿಗೆ ಮನೆ, ರುಚಾರಿಯೋ ಮಲಗುವುದು ಅಲ್ಲಿಯೇ.

ಒಲೆಯಲ್ಲಿ ಸಣ್ಣಗೆ ಬೆಂಕಿ ಇತ್ತು.

ಗಾಜಿನ ದೀಪ ಉರಿಸಿ ಅದನ್ನೊಯ್ದು ದೇವರ ಪಟದ ಮುಂದೆ ಇರಿಸಿದ. ನಾಯಿಯ ಗದ್ದಲ ಅಧಿಕವಾಗಿತ್ತು.

“ನಿಲ್ಲು ಬಂದೆ,”

-ಎಂದು ಮತ್ತೆ ಮತ್ತೆ ಕೂಗಾಡಿ ಹಿಂಬದಿಗೆ ಹೋಗಿ ಅದರ ತಟ್ಟೆ ತಂದ. ತಪ್ಪಲೆಯಿಂದ ಬಂದಿಷ್ಟು ಅನ್ನ, ಅದರ ತಲೆಯ ಮೇಲೆ ಸಾರು ಸುರಿದ. ಸಾರಿನ ಜೋತೆಗೆ ಆರಿಸಿ ಎರಡು ಮಾಂಸದ ತುಂಡುಗಳನ್ನು ಹಾಕಿ ಅದನ್ನೊಯ್ದು ಅದರ ಜಾಗದಲ್ಲಿ ಇರಿಸುತ್ತಿರುವಾಗ ಡೈಮಂಡ್ ಅದರ ಮೇಲೆ ದಾಳಿ ಮಾಡಿತು.

“ತಿಂದು ಹೋಗಿ ಬಿಡೆಷ್ಟೇ,”

-ಎಂದವನೆ ಬಜ್ಜಲಿಗೆ ಹೋದ.

ಕೈಕಾಲು ಮುಖಿ ತೋಳಿದುಕೊಂಡು ಒಳಬಂದು ದೇವರ ಪಟದೆದುರು ಕುಳಿತ.

ಜೀರ್ ಜೀರ್ ಎಂದು ಕಾಡು ಕೂಗಿತೊಡಗಿತು. ನಡುವೆ ಬೇರೇನೋ ಸದ್ದು. ಯಾವುದೋ ಪ್ರಾಣಿ ಕೂಗಿದ್ದು. ಅದಕ್ಕೆ ಇನ್ನೊಂದರ ಉತ್ತರ. ನರಿಗಳು ಒಂದೊಂದಾಗಿ ಆಲಾಪನೆಗೆ ತೊಡಗಿದ್ದವು. ದೀಪದ ಬೆಳಕು ಏಸುವಿನ ಮುಖಿದ ಮೇಲೆ ಮಂದವಾಗಿ ಸರಿದಾಡುತ್ತತ್ತು.

ರುಚಾರಿಯೋಗೆ ಮನೆಯಲ್ಲಿರುವ ಹೆಂಡತಿ, ಮಕ್ಕಳ ನೆನಪಾಯಿತು. ಇನ್ನೊಷ್ಟು ದಿನ ಹೀಗೆ ಎಂದು ಮನಸ್ಸು ಕಸಿವಿಸಿಗೊಂಡಿತು. ಇನ್ನು ಒಂದೇ ವರ್ಷ. ಆಮೇಲೆ ತಾನು ನಿವೃತ್ತಿ, ಮನೆಗೆ ಹೋಗುವುದು. ಎರಡು ಎಕರೆ ಜಮೀನು ಮಾಡಿಕೊಂಡಿದ್ದೇನೆ. ಮಕ್ಕಳು ದೊಡ್ಡವರಾಗುವ ತನಕ ತೊಂದರೆ ಇಲ್ಲ. ಅವರಿಗೆ ಕೆಲಸ ಸಿಗುವುದು ಕಷ್ಟವಾಗಲಿಕ್ಕಿಲ್ಲ. ನೋಡುವ ದೇವರಿದ್ದಾನೆ.

ಎದ್ದು ದೇವರ ಪಟಕ್ಕೆ ಬೆರಳು ತಾಗಿಸಿ, ಆ ಬೆರಳುಗಳನ್ನು ತುಟಿಗಳಿಗೆ ಮುಟ್ಟಿಸಿದ. ಕೈಲಿದ್ದ ಜಪಸರವನ್ನು ಮೊಳಗೆ ಸಿಕ್ಕಿಸುವ ಮುನ್ನ ಜಪಸರದ ಶುದ್ಧಿಯ ಪದಕಕ್ಕೆ ಮುತ್ತಿಟಿ, ಮನಸ್ಸು ಎಷ್ಟೋ ಹಗುರವಾಯಿತು. ದೇವರ ಕೀರ್ತನೆಯೋಂದನ್ನು ಹಾಡಿಕೊಳ್ಳುತ್ತ ಉಂಟದ ತಟ್ಟಿ ತೋಳಿದ. ಅನ್ನ ಬಡಿಸಿಕೊಂಡ. ಸಾರಿನ ಪಾತ್ರೆ ಎದುರು ಇರಿಸಿಕೊಂಡ.

ಮಧ್ಯಾಹ್ನ ಮಗ ಬಂದಿದ್ದ ಮನೆಯಿಂದ.

“ಎನು ಸಮಾಜಾರಿ?”

ಎಂದು ಕೇಳಿದ್ದ ಮಗನ ಕೈಯಲಿದ್ದ ಬೇಲವನ್ನೇ ನೋಡುತ್ತ.

“ಸಾರು ತಂದಿದೀನಿ...ಮಾಂಸದ್ದು.”

“ಮಾಂಸ?”

“ಹೌದು.. ದೀವರ ಚೋಡ ರಾತ್ರಿ ಬೇಟೆಗೆ ಹೋಗಿದ್ದು... ಜಿಂಕೆ ಹೋಡ ಕೊಂಡು ಬಂದಿದ್ದು.

“ಹೌದೇನು?”

ಚೀಲದಿಂದ ಪಾತ್ರೆ ತೆಗೆದು ಮಗ ಇಲ್ಲಿಯ ಬೇರೊಂದು ಪಾತ್ರೆಗೆ ಅದನ್ನು ಬಗ್ಗಿಸಿದ,

“ಉಂಟ ಮಾಡಿಕೊಂಡು ಬಂದಿದೀಯ?”

“ಹೌದು...”

“ಇರಲಿ ಬಾ...”

ಮಗನಿಗೆ ಒಂದು ಬಸಿ ತನಗೊಂದು ಬಸಿ ಇರಿಸಿಕೊಂಡು ಇಬ್ಬರೂ ಉಂಟ ಮಾಡಿದ್ದರು. ಸಾರು ಚೆನ್ನಾಗಿತ್ತು. ಅವಳು ತುಂಬಾ ಚೆನ್ನಾಗಿ ಮಾಡುತ್ತಾಳೆ. ಸಾರು ರಾತ್ರಿಗೂ ಉಳಿಯಿತು. ಮಗ ನಾಲ್ಕು ಗಂಟೆಯ ವರೆಗೂ ಇಲ್ಲಿಯೇ ಇದ್ದ. ಅಪ್ಪನ ಹತ್ತಿರ ಮಾತನಾಡಲು ಏನೋ ಸಂಕೋಚ. ಆದರೂ ಆ ಕೊತಡಿಗೆ ಹೋದು..ಈ ಕೊತಡಿಯಲ್ಲಿ ಮಲಗಿದ. ಡ್ಯುಮಂಡ್ ಇತ್ತೆ ಆಟವಾಡಿದ. ಹಿಂದಿನ ಗುಡ್ಡವನ್ನೇರಿ ನೇರಳೆ ಹೆಣ್ಣಿ ತಿಂದು ಬಂದ.

“ಅಪ್ಪ...ನಾನು ಹೋಗತ್ತಿನಿ” ಎಂದ ನಾಲ್ಕು ಹೊಡೆದಾಗ,

“ಆಯ್ದು... ನಾನು ನಾಳೆ ಬೆಳಿಗ್ಗೆ ಬರತ್ತಿನಿ...ಯಾರೂ ಪ್ರವಾಸಿಗಳು ಬರದಿದ್ದೆ” ಎಂದ ರುಜಾರಿಯೋ.

ಮಗ ಕೆಂಪು ರಸ್ತೆಯ ಮೇಲೆ ಹೋಗಿ ಮರೆಯಾಗುವುದನ್ನೇ ನೋಡುತ್ತ ನಿಂತಿದ್ದು.

ಅನ್ನವನ್ನು ಕಲಸಿ ಬಾಯಿಗಿರಿಸಿಕೊಳ್ಳುವಾಗ ಇದು ನೆನಪಾಯಿತು. ಈ ಹುಡುಗ ಪೇಟೆಯಲ್ಲಿ ಓದುತ್ತಿದ್ದಾನೆ. ಇವನನ್ನು ಚೆನ್ನಾಗಿ ಓದಿಸಬೇಕು ಅಂದುಕೊಂಡ.

ವೆರಾಂಡದಲ್ಲಿ ನಿಂತು ಹೊರಗೆ ನೋಡಿದ. ನೆಕ್ಕತ್ತದ ಬೆಳಕಿನಲ್ಲಿ ಎದುರಿನ ರಸ್ತೆ, ಕಾಡು, ಗುಡ್ಡಗಳು ಅಸ್ವಷ್ಟವಾಗಿ ಕಾಳುತ್ತಿದ್ದವು. ಕಾಡಿನಲ್ಲಿ ರಾತ್ರಿಯ ಹೊತ್ತು ಸದ್ದು ಮಾಡುವ ಜೀರಂಟ್ಟಿಗಳ ಸದ್ದು ಕೂಡ ಇರಲಿಲ್ಲ. ಕಣ್ಣರೆಪ್ಪೆಗಳು ಭಾರವಾದವು. ತನ್ನ ಕೊತಡಿಗೆ ಒಂದು ಹಾಸಿಗೆ ಹಾಸಿದ. ಅದರ ಮೇಲೆ ಕುಳಿತು ದೇವರಿಗೆ ಸ್ತೋತ್ರ ಮಾಡಿ...ಹಾಹಾಹಾ...ಜೀನುಮರಿ ಜೋಸೇಫರೆ ಎಂದು ಆಕಳಿಸಿ ದಿಂಬಿಗೆ ತಲೆಕೊಟ್ಟ ಒಂದೆರಡು ನಿಮಿಷಗಳಲ್ಲಿ ರುಜಾರಿಯೋ ಗಾಢನಿದ್ರೆಯಲ್ಲಿ ಮುಳುಗಿಹೋದ.

ಘಟಾರಗ್ಗಿನ ಮೇಲೆ ಮೈಮುದುಡಿಕೊಂಡು ಮಲಗಿದ್ದ ಡ್ಯುಮಂಡ್ ತಟಿನೆ ಎದ್ದು ಒಂದು ಕ್ಷಣಿ ಹೊರಗಿನ ಯಾವುದೋ ಸದ್ಗಿಗೆ ಕಿವಿಗೊಟ್ಟು ಆಲಿಸಿ, ಕೆಟ್ಟಿದಾಗಿ ಬೋಗಳುತ್ತ ನಿಂತು ಕಟಾಂಜನದ ಕೆಳಗಿನ ಗೋಡೆಯ ಮೇಲೆ ಮುಂಗಾಲನ್ನಿರಿಸಿ ಹೊರಗಿನ ಕತ್ತಲೆಯನ್ನು ಬಗಿದು ನೋಡುತ್ತ ಹೋ ಎಂದು ಕೂಗಾಡತೊಡಗಿತು.

ಡ್ಯುಮಂಡ್ ಬೊಬ್ಬೆ ಕಿವಿಗೆ ಒಂದು ಅಪ್ಪಳಿಸಿ ರುಜಾರಿಯೋ ಬೆಂಟಿದ್ದೆ. ಮಲಗಿಕೊಂಡೇ ಆಲಿಸಿದ. ಏನೋ ವಿಶೇಷವಿರಬೇಕು. ಇಲ್ಲವೆಂದರೆ ಡ್ಯುಮಂಡ್ ಹೀಗೆ ಬೋಗಳುತ್ತಿರಲಿಲ್ಲ ಎಂದೆನಿಸಿ, ಡ್ಯುಮಂಡ್ ಏನಾಯ್ದು ಎಂದು ಕೇಳುತ್ತ ಕೈಯಲ್ಲಿ ಬ್ಯಾಟ್ಟಿ ಹಿಡಿದು ವೆರಾಂಡಕ್ಕೆ ಬಂದ. ಅವನೂ ಕಟಾಂಜನದ ಬಳಿ ನಿಂತು ಹೊರಗೆ ನೋಡಿದ. ಕೈಲಿದ್ದ ಬ್ಯಾಟ್ಟಿಯ ಬೆಳಕು ಮೋಟೆಕೊ ದಾಟಿ ಗೇಟಿನವರೆಗೂ ಹೋಯಿತು. ಈ ಬೆಳಕಿನಲ್ಲಿ ಯಾವುದೋ ವ್ಯಕ್ತಿ ಗೇಟಿನ ಬಳಿ ಬಿದ್ದಕೊಂಡಿರುವುದು ಕಂಡಿತು. “ಅಯ್ಯೋ... ಅಮಾಡ್” ಎಂದು ಆ ವ್ಯಕ್ತಿ ಕ್ಷೇಣ ಸ್ವರದಲ್ಲಿ ನರಳುತ್ತಿರುವುದು ಕೇಳಿಸಿತು. ರುಜಾರಿಯೋ “ಯಾರು...ಏನಾಯ್ದು?”

ಎಂದು ಬಾಗಿಲ ಆಗುಳಿ ತೆಗೆದುಕೊಂಡು ಜಗಲಿ ಇಳಿದ.

\*\*\*

ದೂರ ನಿಂತು ಡೈಮಂಡ್ ಬೋಗಳುತ್ತಲೇ ಇತ್ತು.

ರುಜಾರಿಯೋ ಧಾವಿಸಿ ಹೋಗಿ ಬಾಗಿಲು ತೆರೆದ ಗೇಟಿನ ಆಚೆಗೆ ಸೆಲದ ಮೇಲೆ ಬಿದ್ದುಕೊಂಡಿದ್ದ ವ್ಯಕ್ತಿ ಯಾರೋ ಹಳ್ಳಿಯವನಂತಿದ್ದ. ಹೆಗಲ ಮೇಲೊಂದು ಕಂಬಳಿ, ಕಂಕುಳಲ್ಲಿ ಒಂದು ಗಂಟು. ಸೊಂಟಕ್ಕೆ ಸುತ್ತಿಕೊಂಡ ಕತ್ತದ ಹಗ್ಗಕ್ಕೆ ಶಾಗುಬಿದ್ದ ಒಂದು ಕತ್ತಿ, ಅವನ ತೋಳು ತೋಡೆಗಳು ಹರಿದು ಹೋಗಿ ರಕ್ತದ ಧಾರೆ ಹೋರಗೆ ಹರಿದಿತ್ತು.

“ಅಯ್ಯೋ...ದೇವರೆ...” ಎಂದು ಆತ ಕ್ಷೇಣ ಸ್ವರದಲ್ಲಿ ನರಳುತ್ತಿದ್ದ.

ರುಜಾರಿಯೋ ಅವನ ಭುಜದ ಕೆಳಗೆ ಕೃಶಾರಿಸಿ ಅವನನ್ನು ಎತ್ತಿ ನಿಲ್ಲಿಸಿದ. ನಿಥಾನವಾಗಿ ಅವನನ್ನು ನಡೆಸಿಕೊಂಡು ಬಂಗಲೆಯ ಜಗಲಿ ಹತ್ತಿದ. ಅವನನ್ನು ವೆರಾಂಡದಲ್ಲಿಯ ಒಂದು ಕುಚೆಯಲ್ಲಿ ಶಾರಿಸಿ ತನ್ನ ಕೊರಡಿಗೆ ಓಡಿದ. ಬೀಗದ ಕೈಗೊಂಚಲು ತಂದು ಡೈನಿಂಗ್ ರೂಮನ ಆಚೆಗಿದ್ದ ಮೂರನೇ ನಂಬರಿನ ಕೊರಡಿ ಬೀಗದ ಕೈ ತೆಗೆದ. ಅಲ್ಲಿಯ ದೀಪ ಹೊತ್ತಿಸಿ ಮಂಚದ ಮೇಲಿನ ಬಟ್ಟೆ ಸರಿಪಡಿಸಿ ಮತ್ತೆ ಹೋರಬಂದ.

ಕುಚೆಯಲ್ಲಿ ಕುಸಿದು ಕೆಳಿತ ವ್ಯಕ್ತಿಯನ್ನು ಹಿಂದಿನಂತಹೀ ನಡೆಸಿ ಕೊಂಡು ಆ ಹೊರಡಿಗೆ ಹೋದ. ಸೊಂಟದ ಅವನ ಹಗ್ಗ ಬಿಜ್ಜಿ, ಅವನ ಕಂಬಳಿ, ಗಂಟು ಪಕ್ಕಕ್ಕಾರಿಸಿ ಮಂಚದ ಮೇಲೆ ಮಲಗಿಸಿದ.

“ಎಲ್ಲಾಯ್ದು ನಿಮಗೆ” ಎಂದು ಕೇಳಿದ ಈ ನಡುವೆ.

“ಭಾಳ ದೂರ...ಫಟ್ಟದ ಕೆಳಗೆ... ನೆಂಟರ ಮನೆಗೆ ಬಂದವ ನಾನು ದಾರಿ ತಪ್ಪಿದೆ...”

“ಈ ಗಾಯ ಹೇಗಾಯ್ದು...”

“ಹಂದಿ ಹಾದದ್ದು ... ನನ್ನ ಪುಣ್ಯ ಇಷ್ಟಕ್ಕೇ ಬಿಟ್ಟು ಹೋಯ್ದು...ತೆವಳಿ ಕೊಂಡೇ ಹೋಗಿರಬೇಕಾದ್ದೆ ನಿಮ್ ಬಂಗಲೆ ದೀಪ ನೋಡಿ ಈ ಕಡೆ ಬಂದೆ... ದೇವರೇ, ನನಗೆ ಸ್ವಲ್ಪ ನೀರು ಬೇಕು...ಆಯಾಸ, ಬಾಯಾರಿಕೆ...”

ರುಜಾರಿಯೋ ಮೇಚಿನ ಮೇಲಿನ ಹೂಜಿಯಿಂದ ನೀರನ್ನು ಬಗ್ಗಿಸಿ ಕೊಟ್ಟ.

“ಇನ್ನೇನೂ ಹೆದರಿಕೆ ಇಲ್ಲ ಎಂದು ಅವನಿಗೆ ಧೈರ್ಯ ಹೇಳಿದ.

ನೀರು ಬಿಸಿ ಮಾಡಿ ತಂದು ತೋಳುಗಳ ಮೇಲೆ ಹರಿದು ಫಟ್ಟಿಯಾದ ರಕ್ತವನ್ನು ಬಟ್ಟೆಯಿಂದ ಒರಸಿ ತೆಗೆದ. ಬೆರಳುದ್ದದ ಗಾಯಗಳಾಗಿದ್ದವು. ಅಲ್ಲಲ್ಲಿ ಕಾಡು ಹಂದಿ ಈ ಸಣ್ಣ ಪ್ರಮಾಣದಲ್ಲಿ ಆಕ್ಷರಿ ಮಾಡಿದ್ದೇ ಅಳ್ಳಿರಿ ಎನಿಸಿತ್ತು. ಮನುಷ್ಯ ಎದುರು ಸಿಕ್ಕಿರೆ ಅದು ಸಿಗಿದೇ ಹಾಕುತ್ತದೆ. ಇವನ ಪುಣ್ಯ ಒಂದೊಂದು ಎರಡೊಂದು ಬಾರಿ ಇವನ ಮೇಲೆ ದಾಳಿ ಮಾಡಿ ಅದು ಹೋರಟುಹೋಗಿದೆ. ಹಂದಿ ಹಾಯುವುದು ಅಂದರೆ ಹೋಟ್ಟಿ ಬೆನ್ನ ಮೇಲೆ ಗೇಣುದ್ದದ ಗಾಯ ಆಗಲೇಬೇಕಲ್ಲ.

ಸ್ವಿರಟ್ಟಿನಿಂದ ಗಾಯಗಳನ್ನು ತೋಳಿಯುವಾಗ ಆತ ಅಯ್ಯೋ ಎಂದ.

“ಎನ್ನಲ್ಲಿ...ನಾನು ಜೈಷಧಿ ಹಾಕ್ಕಿನಿ...ಆಮೇಲೆ ನೀವು ನಿಧ್ಯ ಮಾಡಬಹುದು. ಎಂದ ಮೃದುವಾಗಿ,

ಬಾಟಲಿಯಲ್ಲಿ ಒಂದಿಪ್ಪು ಪುಡಿ ಇತ್ತು. ಟಿಂಚರ್ ಇತ್ತು. ಬೇರೆ ಕೆಲ ಜೈಷಧಿಗಳೂ ಇದ್ದವು. ಹತ್ತಿ ಬ್ಯಾಂಡೇಜು ಬಟ್ಟೆಯೂ ಇತ್ತು. ಒಂದೊಂದೇ ಗಾಯಕ್ಕೆ ಜೈಷಧಿ ಹಾಕಿ ಹತ್ತಿ ಇರಿಸಿ ಬ್ಯಾಂಡೇಜ್ ಕಟ್ಟುತೋಡಿದ.

ನೋವು ಸಂಕಟದ ನಡುವೆಯೂ ಆ ವ್ಯಕ್ತಿ ತನ್ನ ಕತ್ತ ಹೇಳಿದ.

ಫಟ್ಟದ ಕೆಳಗಿನ ಸೋಮೇಶ್ವರದವ ತಾನು ಎಂದ. ಇಲ್ಲೇ ಮೇಗರ ವಳ್ಳಿಯ ಹತ್ತಿರದ ಸಂಕದ ಮನೆಯಲ್ಲಿ ಅವನ ನೆಂಟರಿದ್ದಾರೆ. ನೆಂಟರ ಮನೆಗೆ ಬಂದಿದ್ದ ಆತ, ಫಟ್ಟ ಇಳಿದು ಉರು ಸೇರುವುದೆಂದು ಸಂಕದ ಮನೆ ಬಿಟ್ಟಿದ್ದು ಮಧ್ಯಾಹ್ನ ಉಟ ಮುಗಿಸಿ, ಫಟ್ಟ ಹತ್ತಿ ಬಂದಾಗ ನೋಡಿದ್ದ ದಾರಿಯನ್ನೇ ಹಿಡಿದು ಅವನು ಪರತು ಹೋರಟಿದ್ದ. ಆದರೆ ಎಲ್ಲೋ ದಾರಿ ತಪ್ಪಿತು. ಫಟ್ಟ ಇಳಿಯುವ ಕೈಗು ಸಿಗಲೇ ಇಲ್ಲ. ಕತ್ತಲು ಕವಿದು ರಾತ್ರಿಯಾದರೂ ಇವನು ಫಟ್ಟದ ಮೇಲೆಯೇ ಇದ್ದ. ಬೀಗೆಂದು ಕಂಡಲ್ಲಿ ಉಳಿಯುವುದುಂಟೆ. ಒಂದು ಮನೆಯಾದರೂ ಬೇಕಲ್ಲ, ಉಳಿಯಲು, ಕತ್ತಲಲ್ಲೇ ಹೋರಟಾಗ ಎದುರಾದದ್ದು

ಕಾಡು ಹಂದಿಯ ಹಿಂಡು. ಇವನು ಹೆದರಲ್ಲಿ. ಕೈಯಲ್ಲಿ ಕತ್ತಿ ಹಿಡಿದು ನಿಂತ. ಇವನಿಗೂ ಒಂದು ಹಂದಿಗೂ ಕಾಡಾಟವಾಯಿತು. ಇವನು ಹಂದಿಯನ್ನು ಗಾಯಗೊಳಿಸಿದ. ಹಂದಿಯೂ ಇವನನ್ನು ಬಿಡಲ್ಲಿ.

“ನಿಮ್ಮಿಂದ ಉಪಕಾರ ಆಯ್ದು” ಎಂದ ಆತ ರುಜಾರಿಯೋನ ಕೈ ಹಿಡಿದುಕೊಂಡು, ಅವನ ಕಣ್ಣಿಂಚಿನಲ್ಲಿ ನೀರು ನಿಂತಿತ್ತು. “ನೀವು ದೇವರಿಗೆ ಕೃತಜ್ಞತೆ ಹೇಳಿ” ಎಂದು ಹೇಳಿದ ರುಜಾರಿಯೋ.

“ಇನ್ನು ಮಲಗಿಕೊಳ್ಳಿ” ಎಂದ ಅವನು.

“ಮೈ ನೋವೆಲ್ಲ ಪರಿಹಾರ ಆಗುತ್ತೇ...ಬಳ್ಳಿ ನಿದ್ದೆ ಬರುತ್ತೇ... ಎರಡು ಗುಟುಕು ಶರಾಬು ಕೊಡಲೇನು ” ಎಂದು ಕೇಳಿದ ರುಜಾರಿಯೋ

“ಇದ್ದೆ ಕೊಡಿ.”

ಆ ಸೇವೆಯೂ ಆಯಿತು.

“ಇನ್ನು ಏನೂ ಜಿಂತೆ ಇಲ್ಲ ಮಲಗಿ...ನಾನು ಆ ಕಡೆ ಕೊತಡಿಲೇ ಮಲಗ್ಗಿನಿ...ನೀವು ನಿಧಾನವಾಗಿ ಏಳಿ...” ಎಂದು ಆ ಕೊತಡಿಯ ಬಾಗಿಲನ್ನು ಎಳೆದುಕೊಂಡು ತನ್ನ ಕೊತಡಿಗೆ ಬಂದ ರುಜಾರಿಯೋ.

ನಾಳೆ ಹೆಂಡತಿ ಮಕ್ಕಳಿಗೆ ಹೇಳಬೇಕು. ರಾತ್ರಿ ಹೀಗೆ ಹೀಗೆ ಆಯಿತು. ಡ್ಯುಮಂಡ್ ಬೋಗಳಿದ. ಎದ್ದು ನೋಡಿದೆ. ಗೇಟಿನ ಬಳಿ ಆತ ಕರೆತಂದು ಉಪಕಾರ ಮಾಡಿದೆ ಎಂದೆಲ್ಲ ಇಲ್ಲಿ ನಡೆದುದನ್ನು ವಿವರಿಸಬೇಕು.

ಮತ್ತೆ ರುಜಾರಿಯೋಗೆ ಎಚ್ಚರವಾದದ್ದು ಮಕ್ಕಳು ಬಂದು ಎದುರು ನಿಂತು ಕೂಗಿದಾಗಲೆ.

ಕೊತಡಿಯ ಬಾಗಿಲು ತರೆದಿದೆ. ಹೊರಗೆಲ್ಲ ಬಿಸಿಲು ಬಿದ್ದಿದೆ. ದೊಡ್ಡ ಹುಡುಗ. ಅವನ ಹಿಂದೆ ಸಣ್ಣವನು ಇಬ್ಬರೂ ಮಂಚದ ಬಳಿ ನಿಂತಿದ್ದಾರೆ. ಇಬ್ಬರೂ ಹೆದರಿಕೊಂಡಿದ್ದಾರೆ. ನಡುಗುತ್ತಿದ್ದಾರೆ.

ರುಜಾರಿಯೋ ಮಂಚದ ಮೇಲೆ ಎದ್ದು ಕುಳಿತು ಆತಂಕದಿಂದ ಕೇಳಿದ “ಪನಾಯ್ತು ಘರಾಸ್ತ ಇಷ್ಟು ಬೇಳಿಗೆ ಯಾಕೆ ಬಂದ್ರಿ ಇಲ್ಲಿಗೆ ?”

“ರಾತ್ರಿ ಮನೆಗೆ ಕಳ್ಳಿ ಬಂದಿದ್ದು.

“ಕಳ್ಳಿ !”

“ಹೌದು...ಉಂಟ ಮಾಡಿ ಮಲಗಿದ್ದಿ..ಆವಾಗ.”

ಬಾಗಿಲನ್ನು ಯಾರೋ ತಟ್ಟುತ್ತಿರುವ ಸದ್ದು ಮೇರಿ ಹೋಗಿ ಸಹಜವಾಗಿ ಬಾಗಿಲು ತರೆದಳು. ಗಂಡನೇ ಬಂದಿರಬಹುದು ಎಂಬುದು ಅವಳ ಕಲ್ಪನೆ. ಒಂದು ಗುಡ್ಡ ಹತ್ತಿ ಇಳಿದರೆ ಪ್ರವಾಸಿ ಮಂದಿರ, ಎಂದಾದರೂ ಅವನು ಬರುವುದೂ ಉಂಟಿಲ್ಲ. ಆದರೆ ಬಾಗಿಲು ತರೆದ ಅವಳು ಹಿಮ್ಮೆಟ್ಟಿ ನಿಂತಳು. ಒಳ ಬಂದ ವ್ಯಕ್ತಿ ತಟ್ಟನೆ ಬಾಗಿಲು ಮುಜ್ಜಿ ಸೊಂಟದಲ್ಲಿಯ ಕತ್ತಿಯನ್ನು ಕೈಯಲ್ಲಿ ಹಿಡಿದು ನಿಂತ.

“ಯಾರು...ಯಾರು ನೀನು?”

ಹುಡುಗರು ಹೆದರಿ ಕಂಗಲಾಗಿ ತಾಯಿಯ ಹಿಂದೆ ಹೋಗಿ ಸೇರಿಕೊಂಡರು.

“ಮಾತು ಬೇಡ...ಮನೇಲಿರೋ ಹಣ ಚಿನ್ನ ಕೊಡು...ಗಲಾಟೆ?” ಮಾಡಿದರೆ ನಿಮಗೆಲ್ಲ ಅಪಾಯ.

ಆತನ ಕೈಲಿದ್ದ ಕತ್ತಿಯ ಅಲಗು ಬೇಳಕಿನಲ್ಲಿ ಮಿಂಚಿತು.

ಮೇರಿ ಅವಡುಗಜ್ಜಿ ನಿಂತಳು. ಹತ್ತಿರದಲ್ಲಿ ಬೇರೆ ಮನೆಗಳಿಲ್ಲ. ಮನೆಯಲ್ಲಿ ಗಂಡಸರಿಲ್ಲ. ಮಕ್ಕಳು ಹೆದರಿವೆ. ಬಂದಿರುವಾತ ರಾಕ್ಕಿಸನಂತೆ ಕತ್ತಿ ಹಿಡಿದು ನಿಂತಿದ್ದಾನೆ. ಅವಳು ಮಕ್ಕಳನ್ನೆಲ್ಲ ತಟ್ಟಿ ಹಿಡಿದುಕೊಂಡಳು. ಮನೆಯ ಮೂಲೆಯಲ್ಲಿ ಒಂದು ಮರದ ಪೆಟ್ಟಿಗೆ. ಅದಕ್ಕೂಂದು ಬೀಗ. ಅದರಲ್ಲಿ ಅವಳು ಉಳಿಸಿದ ಹಣ, ಮಾಡಿಸಿದ ಒಡವೆ ಎಲ್ಲ ಇತ್ತು. ಅಲ್ಲೇ ಗೋಡೆಯ ಮೇಲಿದ್ದ ದೇವರ ಪಟದ ಮೋಳಿಗೆ ಬೀಗದ ಕೈ ತೂಗುಬಿಡಿತ್ತು. ಅವಳು ಅತ್ತ ಕೈ ಹೋರಿಸಿ ಹೇಳಿದಳು.

“ನಿನಗೆ ಬೇಕಾದ್ದು ಅಲ್ಲಿದೆ...ನಿಮಗೆ ಮಾತ್ರ ಏನೂ ಮಾಡಬೇಡ... ತೊಕೊಂಡು ಹೋಗು...”

“ಹಾಗೇ...”

ಅಂದವನೇ ಅವನು ಪೆಟ್ಟಿಗೆಯತ್ತ ನಡೆದ. ಅವನು ಬೀಗದ ಕೈ ತೆಗೆಯುತ್ತಿರಲು ಇವಳ ಕೈಯಿಂದ ಬಿಡಿಸಿಕೊಂಡು ಪರಾಸ್ಯ ಅವನತ್ತ ನುಗ್ಗಿದ. ನುಗ್ಗಿದ್ದಷ್ಟೆ. ಫರಾಸ್ಯನನ್ನು ನಾಯಿ ಎಂದು ಬ್ಯಾದು ಅವನು ಹಿಂದೆ ತಳ್ಳಿದ. ಫರಾಸ್ಯ ಬಂದು ತಾಯಿಯ ಬಳಿಯೇ ನೆಲಕ್ಕೆ ಅಪ್ಪಣಿಸಿದ್ದ.

ಆತ ಪೆಟ್ಟಿಗೆ ಬಾಗಿಲು ತರೆದ. ಬಟ್ಟೆಯನ್ನೆಲ್ಲ ಹೊರಗೆ ಎಳೆದು ಹಾಕಿ ಹುಡುಕಾಡಿದ. ನೂರಿನ್ನಾರು ರೂಪಾಯಿಗಳ ನೋಟಿಗಳು ಸಿಕ್ಕಿಪ್ಪು. ಮೇರಿಯ ತೌರು ಮನೆಯವರು ಕೊಟ್ಟಿ ಕಾಸಿನಸರ, ಮೇರಿ ಮಗಳಿಗೆಂದು ಮಾಡಿದ್ದ ಬೆಂಡೋಲೆ. ಅಷ್ಟೇ ಸಾಕೆಂಬಂತೆ ಅವನು ಅದನ್ನು ತನ್ನ ಗಂಟಿಗೆ ಸೇರಿಸಿ ಹೊರಟ. ಹೊರಟವ ಫರಾಸ್ಯನ ಬಳಿ ಬಂದು ಅವನ ಮುಖಿದ ಮೇಲೆ ಮುಟ್ಟಿ ಕಟ್ಟಿ ಹೊಡೆದು, ನಾಯಿ ಎಂದು ಮತ್ತೊಮ್ಮೆ ಬ್ಯಾಯ್ದ, ಮನೆಯಿಂದ ಹೊರಬಿದ್ದ. ಮೇರಿ ಮಕ್ಕಳನ್ನು ತಬ್ಬಿಕೊಂಡು ದೇವರ ಪಟದ ಎದುರು ಕುಸಿದಳು.

“ಅವನು ಹೇಗಿದ್ದ ಫರಾಸ್ಯ?” ರುಜಾರಿಯೋ ಕೇಳಿದ.

“ಹೆಗಲ ಮೇಲೆ ಕಂಬಳಿ... ಕಂಕುಳಲ್ಲಿ ಗಂಟು...”

ರುಜಾರಿಯೋ ಮಂಚದಿಂದ ಹಾರಿ ಬಂಗಲೆಯ ಮೂರನೇ ಕೊತಡಿ ಯತ್ತ ಧಾವಿಸಿದ. ಮುಜ್ಜಿದ ಬಾಗಿಲನ್ನು ತಳ್ಳಿ ಒಳಗೆ ನಿಂತ. ಮಂಚ ಚಿಕ್ಕದು. ಮಂಚದ ಮೇಲಿನ ಹೊದಿಕೆ ರಕ್ತದ, ಮಣಿನ ಜಿಷ್ಣಿಯ ಗುರುತು.

ಪ್ರವಾಸಿ ಮಂದಿರಕ್ಕೆ ಬೀಗ ಹಾಕಿದ. ಡ್ಯೂಮಂಡ್‌ಗೆ ಅಲ್ಲೇ ಇರಲು ಹೇಳಿ ಮಕ್ಕಳನ್ನು ಕರೆದುಕೊಂಡು ಮನೆಯತ್ತ ಹೊರಟ ರುಜಾರಿಯೋ.

“ಮಕ್ಕಳೆ ನಿಮಗೆಲ್ಲ ತುಂಬಾ ಹೆದರಿಕೆ ಆಯಿತೇನು?” ಎಂದು ಕೇಳಿದ ಮಕ್ಕಳ ತಲೆ ಭುಜ ನೇವರಿಸುತ್ತ.

“ಹೌದು. ಆದರೆ ಅಮ್ಮೆ ಡ್ಯೂಯ್ ಹೇಳಿದ್ದು...”

ಗುಡ್ಡವನ್ನೇರುತ್ತ ರುಜಾರಿಯೋ ಶುಷ್ಕವಾಗಿ ನಕ್ಕ ರಾತ್ರಿ ಬಂಗಲೆಯಲ್ಲಿ ನಡೆದುದನ್ನು ಹೆಂಡತಿ ಮಕ್ಕಳ ಎದುರು ವಿವರಿಸಿ ಹೇಳಬೇಕೆಂದಿದ್ದೆ. ಆದರೆ ಈಗ ನೋಡಿದರೆ ಕರೆಗೆ ಬೇರೆಯೇ ಆದ ತಿರುವು ಬಂದಿದೆ. ಆದರೆ ಇದು ಹೀಗೇಕೆ ಆಯಿತು? ಕಾಯಿಲೆ ಮಲಗಿದವರಿಗೆ, ಗಾಯಗೊಂಡವರಿಗೆ ಉಪಚರಿಸು ಎಂದಲ್ಲವೇ ಧರ್ಮ ಹೇಳುವುದು. ಆದರೆ ಇಲ್ಲಿ ಇದೇನಾಯಿತು?

ಮುಖಿದ ಮೇಲಿನ ಶುಷ್ಕ ನಗೆ ವಿಷಾದದ ನಿಟ್ಟಿಸಿರಾಗಿ ಪರಿವರ್ತನೆ ಹೊಂದಿತು.

ರುಜಾರಿಯೋ ಮಕ್ಕಳ ಜತೆ ಆ ಬದಿಯ ಗುಡ್ಡವನ್ನು ಇಳಿಯತೋಡಿದ.

**ಕರ್ತೃಗಳ ಪರಿಚಯ:** ನಾ. ಡಿಸೋಜ್ ರೆಜಿಲರಲ್ಲಿ ಶಿವಮೋಗ್ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಇವರು ಬಂಜೆ ಬೆಂಕಿ, ಮುಖುಗಡೆ, ಬೆಳಕನೊಡನೆ ಬಂತು ನೆನಪು, ಕಾಡಿನ ಬೆಂಕಿ, ದ್ವಿಪ ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ.

**ಪ್ರಶ್ನೆಗಳು:**

೧. ರುಜಾರಿಯೋನ ಜೀವನ ಕ್ರಮ ವಿವರಿಸಿ.
೨. ರುಜಾರಿಯೋ ಯಾರಿಗೆ ಶುಶ್ರಾವೆ ಮಾಡಿದ್ದ?
೩. ರುಜಾರಿಯೋನ ಮನೆಯ ಸ್ಥಿತಿಗಳೇನು?

## 2. ಮೂಲಿಕ ಬಳ್ಳಿ ಸುತ್ತ

-ಮೊರ್ಚಂಡ ತೇಜಸ್ಸಿ

**ಅಶಯ:** ಜಿಷ್ಟಿಯ ಉದ್ದೇಶಗಳಾಗಿ ಬಳಸುವ ಮತ್ತು ಪ್ರೋಕೆರ್ಪಿಕಲ್ಸಿಜನ್ಸ್ ಹೊಂದಿರುವ ಸಸ್ಯ, ಸಸ್ಯಜನ್ಯ ಜಿಷ್ಟಿಗುಣಗಳನ್ನು ಹೊಂದಿರುವುದು ಮೂಲಿಕಗಳು. ಆಹಾರ, ಅಲಂಕಾರ ಉದ್ದೇಶಗಳಿಗೂ ಬಳಸಲಾಗುತ್ತಿದೆ. ಗಿಡಮೂಲಿಕಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಕ್ರಮೇಣ ಆಧುನಿಕತೆಯ ಪ್ರಭಾವದಿಂದ ಕಡೆಮೆಯಾಗತೊಡಗಿತು. ಇದರ ಪರಿಣಾಮವಾಗಿ ಮೂಲಿಕಗಳು ಮತ್ತು ಅದರ ಜಿಷ್ಟಿಯ ಗುಣಗಳನ್ನು ತಿಳಿಸುವ ತಿಳಿವಳಿಕೆಯುಳ್ಳ ಜನರು ಮೂಲಿಗುಂಪಾದರು. ಕರೋನದಂತಹ ಸಾಂಕ್ರಾಮಿಕ ರೋಗ ವಿಶ್ವವನ್ನೆಲ್ಲಾ ವ್ಯಾಪಿಸಲೊಡಗಿದಾಗ ಆಯಾ ಪರಿಸರ, ಪ್ರದೇಶ, ದೇಶದ ಮೂಲಿಕಗಳತ್ತ ಜನ ಮತ್ತೆ ಆಕಾಶಿಕರಾದರು.

ಇದೊಂದು ವಿಚಿತ್ರವಾದ ಜಿಷ್ಟಿ ಬೀಳಿನ ಕತೆ. ಇದರ ಬಗ್ಗೆಯ ಸುಳ್ಳಿ, ನಿಜ, ಕಲ್ಪನೆಯ ಕತೆಗಳು ಇವೆಲ್ಲವನ್ನೂ ಏರಿ ಈ ಬೀಳಿನ ಬಗ್ಗೆಯ ಸತ್ಯಾಂಶದ ಕೆಲವು ಪಾಲನ್ನು ತಿಳಿದುಕೊಳ್ಳಲು ನನಗೆ ಇಪ್ಪತ್ತು ವರ್ಷಗಳು ಹಿಡಿಯಿತೆಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ನಿಜ.

ಒಮ್ಮೆ ಕಾಫಿ ಮೋಳಿಕೆಗಳನ್ನು ನೆಡುವ ಪಾತಿಗೆ ಚಪ್ಪರ ಹಾಕುತ್ತಿದ್ದೇವು. ಕವೆಗಳ ಮೇಲೆ ಕೂರಿಸಿದ ಅಡ್ಡ ಗಳಿಗಳನ್ನು ಕಟ್ಟಲು ಕಾಡಿನ ಬೀಳಿಗಳು ಬೇಕಾಯ್ತು. ಕಾಡಿಗೆ ಹೋಗಿ ತೆಗೆದುಕೊಂಡು ಬಾ ಎಂದು ಸಣ್ಣನಿಗೆ ಹೇಳಿದೆವು. ಸಣ್ಣ ಕಾಡಿಗೆ ಹೋಗಿ ಬಳ್ಳಿಗಳನ್ನೆಲ್ಲಾ ಕಿತ್ತು ಬಳ್ಳಿಗಳ ದೊಡ್ಡ ಹೊರೆಯನ್ನೇ ಹೊತ್ತು ತಂದ. ಕಂತೆಯನ್ನು ಬಿಜ್ಜಿ, ಆ ಬಳ್ಳಿಗಳ ಎಲೆಗಳನ್ನೆಲ್ಲಾ ಕಿತ್ತು, ಕಟ್ಟಲು ಅವನ್ನು ದಾರದಂತೆ ಸಿಧ್ಯ ಮಾಡುತ್ತಿದ್ದ ಮಾರ ಅದರಲ್ಲಿ ಬಂದು ಬೀಳನ್ನು ನೋಡಿ, “ಅಯ್ಯೋ ನಿನ್ನ ಮನೆ ಹಾಳಾಗ! ಇದನ್ನಾಕೋ ಕಿತ್ತೆ?” ಎಂದು ಸಣ್ಣನಿಗೆ ಬಯ್ದು, ನಾನು ವಿಚಾರಿಸಿದಾಗ ಅದು ಜಿಷ್ಟಿ ಬೀಳು ಎಂದು ಹೇಳಿದ ಸಣ್ಣ ಅವು ಕಾಡಿನಲ್ಲಿ ಇನ್ನೂ ಬೇಕಾದಪ್ಪು ಇದೆಯೆಂದುದಕ್ಕೆ ಕೂಡಲೇ ಮಾರ “ಎಲ್ಲಿ ತೋರಿಸು ನಡಿ” ಎಂದು ಸಣ್ಣವನ್ನು ಕಾಡಿಗೆ ಕರೆದುಕೊಂಡು ಹೊರಟು. ಕೇವಲ ಕುಶಾಹಲಕ್ಕೆ ನಾನೂ ಹೊರಟೇ. ಈ ಜಿಷ್ಟಿ ಬೀಳಿನ ಮೊದಲ ಪರಿಚಯ ನನಗಾಗಿದ್ದು ಹೀಗೆ.

ಸಣ್ಣಪ್ಪ ಮಾರನಿಗೆ ಆ ಬಳ್ಳಿಯನ್ನು ತೋರಿಸಿದ ಕೂಡಲೇ ಮಾರ ಅದನ್ನು ತೆಗೆದು ಲಗುಬಗೆಯಿಂದ ಪಕ್ಕದಲ್ಲಿದ್ದ ಚಿಕ್ಕ ಮರ ಒಂದಕ್ಕೆ ಸುತ್ತಿ ಕಟ್ಟಿ ಬಿಟ್ಟಿ! ಮಾರನ ವ್ಯವಹಾರ ನೋಡಿ ನನಗೆ ಆಶ್ಚರ್ಯ ಆಯ್ತು.

“ಯಾಕೋ ಮಾರ, ಆ ಬೀಳನ್ನು ಗಿಡಕ್ಕೆ ಗಂಟು ಹಾಕ್ಕಿದ್ದೀಯ” ಎಂದು ಕೇಳಿದೆ.

“ಹಳ್ಳಿಂಡೇದು! ಅಲ್ಲಿ ಬಿದ್ದಿಲ್ಲ ಅಂತ!” ಎಂದ.

“ಯಾಕೋ ಅದೆಲ್ಲಿಗೆ ಓಡೋಗ್ತದೆ!”

“ಅಯ್ಯೋ ಈ ಬೀಳಿನ ವಿಚಾರ ನಿಮಗೆ ಗೊತ್ತಿಲ್ಲ. ಇದು ಬೇಕಾದೋರಿಗೆ ಸಿಗಬಾರು ಅಂತ ಒಬ್ಬ ರುಸಿ ಶಾಪ ಇದೆ. ಬೇಕೊಂತ ಹುದುಕಿದರೆ ತಲೆತಪ್ಪಿಸಿಕೊಂಡು ಬಿಡುದೆ. ಪ್ರಾಣ ಹೋದರೂ ಸಿಕ್ಕೋದಿಲ್ಲ. ಅದಕ್ಕೆ ಕಣ್ಣಿಗೆ ಕಂಡಾಗ ಇದನ್ನು ಹಿಡಿದು ಯಾವುದಾದರೂ ಗಿಡಕ್ಕೆ ಕಟ್ಟಿದಬೇಕು, ಬಿದ್ದಿರು ಅಲ್ಲಿ ಅಂತ” ಎಂದು ಮಾರ ವಿವರಣೆ ಕೊಟ್ಟಿ.

ವಿಳ್ಳಿದೆಲೆ ಆಕಾರದ ಚಿಕ್ಕ ಎಲೆಗಳು, ದ್ರಾಕ್ಷೆ ಗೊಂಡಿಲಿನಂಥ ಗೊಂಡಲು ಕಾಯಿಗಳ ಬಳ್ಳಿ ಅದು. ಮುಳೆ ಬಿದ್ಡ ಕೂಡಲೇ ನೆಲದಿಂದೇಳುವ ಈ ಬೀಳು ಬೇಗ ಹೂವು ಕಾಯಿ ಬಿಟ್ಟು ಸತ್ತು ಹೋಗುತ್ತದೆ. ಆಮೇಲೆ ಮತ್ತೆ ಮೇಲೇಳುವುದು ಮುಂದಿನ ಮಳೆಗಾಲಕ್ಕೇ. ಅದಕ್ಕೇ ಇದನ್ನು ಹೇಗಾದರೂ ಜ್ಞಾಪಕ ಇಟ್ಟಿಕೊಳ್ಳಲು ಇದಕ್ಕೆ ಒಂದು ಕತೆಯನ್ನೇ ಕಟ್ಟಿ ಅದನ್ನು ಗಿಡಕ್ಕೆ ಕಟ್ಟಿ ಬಿಡುತ್ತಾರೆಂದು ಕಾಣುತ್ತದೆ. ಮಾರನ ಈ ಕಟ್ಟಿಕೆಗಳ ದೆಸೆಯಿಂದ ಅವನು ಹೇಳುವುದರಲ್ಲಿ ಯಾವುದು ಸುಳ್ಳಾ ಯಾವುದು ನಿಜವೋ ಗೊತ್ತಾಗಲಿಲ್ಲ. ಈ ಪರಿಸ್ಥಿತಿ ಇವತ್ತು ಮಾರನ ಹೇಳಿಕೆಗಳಿಗೆ ಮಾತ್ರವಲ್ಲ, ಇಡೀ ಭಾರತೀಯ ನಾಟ ವೈದ್ಯ ಪದ್ಧತಿಗೆ

ಹಿಡಿದಿರುವ ಹೀಡೆ.

ಮಾಸ್ತಿ, ಬೈರ, ಅಪ್ಪಣಿ, ಮಾರ ಮುಂತಾದವರೊಡನೆಲ್ಲ ಕಾಡುತ್ತಿರುಗಿ ನಾನು ತಿಳಿದುಕೊಂಡ ಅನೇಕ ವಿಷಯಗಳಲ್ಲಿ ಗಿಡ ಮೂಲಿಕೆಗಳ ವಿಷಯಗಳೂ ಹಲವು. ಇವತ್ತು ಈ ಕಾಡುಗಳೂ ನಾಶವಾಗುತ್ತಿವೆ. ಇದರ ವಿಷಯ ತಿಳಿದವರೂ ಒಬ್ಬೊಬ್ಬರಾಗಿ ನಿಗರು ಮಿಸುತ್ತಿದ್ದಾರೆ. ಇವರಡರಲ್ಲಿ ಯಾರೊಬ್ಬರು ಇಲ್ಲವಾದರೂ ಇನ್ನೊಂದು ನಿರುಪಯುಕ್ತವಾಗುತ್ತೆ. ಈ ವಿಷಯಗಳನ್ನೆಲ್ಲ ಯಾರಿಗಾದರೂ ತಿಳಿಸುವುದು ಒಳ್ಳೆಯದೆಂದು ನನಗೆ ತವಕ. ಆದರೆ ಈ ಮೂಲಿಕೆಗಳ ಅಸಾಧಾರಣ ಗುಣಗಳ ಬಗ್ಗೆ ನನ್ನ ಪ್ರೇರ್ಯ ಮಿಶ್ರರೊಂದಿಗೆ ಪ್ರಸ್ತಾಪಿಸಿದಾಗಲ್ಲ ಅವರು ಕೋಟಿಸಿಕೊಂಡು ನನ್ನನ್ನು ಅಜ್ಞಾನಿ ಎಂದು ಜರೆದು ಜಗತ್ವನ್ನೇ ತಡುತ್ತಾರೆ. ನಾಟಿ ಪ್ರೇದ್ಯರೂ ಸಹ ಈ ವಿಜ್ಞಾನಿ ಪ್ರೇದ್ಯರುಗಳ ಬಗ್ಗೆ ಅಷ್ಟೇ ತಿರಸ್ಯಾರದ ಮಾತಾಡುತ್ತಾರೆ. ಈ ನಾಟಿ ಪ್ರೇದ್ಯ ಬಲ್ಲವರು ಮಾರನಂತೆ ತಮ್ಮ ಪ್ರೇದ್ಯಕ್ಕೆ ಅನೇಕ ಕುರುದು ನಂಬಿಕೆಗಳನ್ನೂ, ಧಾರ್ಮಿಕತೆಯನ್ನೂ ತಳಕು ಹಾಕಿರುವುದರಿಂದ ವಿಜ್ಞಾನಿಗಳಿಗೆ ಇವರನ್ನು ಹಿಯ್ಯಾಳಿಸುವುದೂ ಅಲಗಳಿಯುವುದೂ ಸುಲಭವಾಗಿದೆ. ಇದರೊಡನೆ ನಾಟಿ ಮದ್ದ ತಿಳಿದ ಮಾರನಂಥವರಿಗೆ ತಮ್ಮ ಮಾತನ್ನು ಇತರರು ಗಂಭೀರವಾಗಿ ಪರಿಗಣಿಸಿ ಆಗ ಬೇಕಾದ್ದು ಏನೂ ಇಲ್ಲ. ತಮ್ಮ ತಿಳುವಳಿಕೆಯನ್ನು ತಮ್ಮಾಂದಿಗೇ ಗೋರಿಗೆ ತೆಗೆದುಕೊಂಡು ಹೋಗಲು ಅವರು ಎಂದೋ ತಯಾರಿಗಿದ್ದಾರೆ. ಅನೇಕರು ಅದ್ದುತ್ತ ಜಿಷ್ಡಿಗಳು ಗೊತ್ತಿದ್ದ್ವೆ ಬೇಕಿಂದೇ ಯಾರಿಗೂ ಹೇಳಿದೆ ಸತ್ತೇ ಹೋಗಿದ್ದಾರೆ. ಈವಶ್ವಿಗೂ ಮನುಕುಲವನ್ನು ಕಾಡಿಸುತ್ತಿರುವ ಅನೇಕ ಮರಣಾಂತಿಕ ರೋಗಗಳಿಗೆ ಇದ್ದ ಜಿಷ್ಡಿಗಳು ಹೀಗೆ ಕಣ್ಣರೆಯಾಗಿ ಅಪಾರ ನಷ್ಟವಾಗಿದೆಯಂದು ನಾನು ದೃಢವಾಗಿ ನಂಬಿದ್ದೇನೆ. ಮನುಷ್ಯ ಜಂದ್ರಮಂಡಲಕ್ಕೆ ಹೋಗಿ ಬಂದರೂ, ಕ್ಷಿದ್ರ ಬುದ್ಧಿ, ಅಂಥ ಶ್ರದ್ಧೆಗಳನ್ನು ಮೀರಲು ಸಾಧ್ಯವಾಗಿಲ್ಲ.

ಮಾರ ಅವತ್ತು ಆ ಬೀಳನ್ನು ಕಟ್ಟಿಹಾಕಿ ಅದು ಕಾಲಿನಿಂದ ತಲೆಯವರೆಗೂ ಪ್ರತಿಯೊಂದೂ ಜಿಷ್ಡಿ ಎಂದು ಹೋಗಳಿದನೇ ಹೊರತು ಅದು ಯಾವುದಕ್ಕೆ ಜಿಷ್ಡಿ ಎಂದು ಕರಾರುವಾಕ್ಕಾಗಿ ಹೇಳಲಿಲ್ಲ. ಅದನ್ನು ಬೇಕಿಂದೇ ನನಗೆ ಹೇಳಲಿಲ್ಲವೋ ಅಥವಾ ಅವನಿಗೆ ಗೊತ್ತಿರಲಿಲ್ಲವೋ ಹೇಳಲಾರೆ. ನಾನಂತೂ ಬಲಾತ್ಮಾರ ಮಾಡಲಿಲ್ಲ. ದಿನ ಬೇಳಗಾದರೆ ಮೈನವಿರೇಖುವಂಥ ಕಟ್ಟುಕರೆಗಳನ್ನು ಅವನು ಹೇಳುತ್ತಿದ್ದುದರಿಂದ ಜಿಷ್ಡಿಬಳ್ಳಿಯನ್ನು ಮರಕ್ಕೆ ಕಟ್ಟುಪುದಿರಲಿ ಕೂರಳಿಗೇ ಉರುಳು ಹಾಕಿಕೊಂಡರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಸ್ಥಿತಿಯಲ್ಲಿರಲಿಲ್ಲ.

ಆದರೆ ಅವನ ಕರೆಗಳು ಮಾತ್ರ ಸುಳಾಗಿದ್ದರೂ ಸುಂದರವಾಗಿರುತ್ತಿದ್ದುವು.

ಒಮ್ಮೆ ಮಾರ ಕಾಡಿಗೆ ಕಳಲೆ ಕಡಿಯಲು ಹೋಗಿದ್ದನಂತೆ. ಬಿದಿರಿನ ಸಂದಿಯೊಳಗೆ ಕೈಹಾಕಿ ಕಳಲೆ ಕಡಿಯತ್ತಿರಬೇಕಾದರೆ ಕೈಗೆ ಕತ್ತಿ ತಾಗಿ ಬಲವಾದ ಗಾಯ ಆಯ್ದು. ರಕ್ತನಾಳವೇ ಕತ್ತರಿಸಿ ಹೋಗಿ ರಕ್ತ ಚಿಲುಮೆಯಂತೆ ನುಗ್ಗಿತು. ಪಕ್ಕದಲ್ಲಿದ್ದವರೆಲ್ಲ ಗಾಬರಿಯಾಗಿ ರಕ್ತ ಹೊರ ಚಿಮ್ಮುವುದನ್ನು ನಿಲ್ಲಿಸಲು ಯಾವುದೋ ಎಲೆ ತಂದು ಗಾಯದ ಮೇಲಿಟ್ಟು ಪಂಚ ಹರಿದು ಬ್ಯಾಂಡೇಜು ಮಾಡಿದರು. ಮಾರ ಗಾಯದ ಕೈ ಅಲುಗಾಡಿಸದೆ ಹಿಡಿದುಕೊಂಡು ಇಲಾಜು ಮಾಡಿಸಲು ಹುಲಿಹಂದಲು ದೊರೆ ಹತ್ತಿರ ಹೋದ. ದೊರೆ ಜಿಷ್ಡಿ ಬಾಟ್ಟಿ, ಹತ್ತಿ, ಗಾಯಕ್ಕೆ ಹಾಕುವ ಪುಡಿ ಎಲ್ಲ ರೆಡಿ ಮಾಡಿ, ಮಾರನ ಗಾಯಕ್ಕೆ ಸುತ್ತಿದ್ದ ಬ್ಯಾಂಡೇಜು ಬಿಜ್ಜಿ ಗಾಯಕ್ಕೆ ಮುಚ್ಚಿದ್ದ ಎಲೆ ತೆಗೆದನಂತೆ. ಆಶ್ಚರ್ಯ! ಒಳಗೆ ಗಾಯವೂ ಇಲ್ಲ, ಗಾಯದ ಕುರುಹೂ ಇಲ್ಲ! ದೊರೆಗೆ ಮಾರನ ಮೇಲೆ ಸಿಟ್ಟು ಬಂತು. “ಎಲಾ ನಿನ್ನ! ತಮಾಷೆ ಮಾಡುತ್ತಿದ್ದೀರೂ?” ಎಂದು ರೇಗಿದನಂತೆ. ಮಾರ ತನ್ನ ಮೈ ಕೈ ಎಲ್ಲಾ ಆಗಿದ್ದ ರಕ್ತ, ಕತ್ತಿಗೆ ಹಿಡಿದಿದ್ದ ರಕ್ತ ಎಲ್ಲ, ಕತ್ತಿಗೆ ಹಿಡಿದಿದ್ದ ರಕ್ತ ಎಲ್ಲ ತೋರಿಸಿ ತಾನು ಬಿಂಡಿತ ನಾಟಕ ಆಡುತ್ತಿಲ್ಲ ಎಂದು ಗೋಗರೆದ. ದೊರೆಗೆ ಅವನ್ನೆಲ್ಲಾ ನೋಡಿದ ಮೇಲೆ ನಂಬಿಕೆ ಬಂತು. ಮಾರನ ಗಾಯದ ಮೇಲೆ ಇಟ್ಟಿದ್ದ ಎಲೆಯನ್ನು ತೆಗೊಂಡು, “ಈ ಎಲೆಯ ಗಿಡ ಎಲ್ಲಿದೆ ತೋರಿಸು. ನನ್ನ ಇಡೀ ಹೋಟ ನಿನಗೆ ಬರೆದು ಹೋಡುತ್ತೇನೆ” ಎಂದು ಹೇಳಿದ. ಮಾರ ದೊರೆ ಕರೆದುಕೊಂಡು ಕಾಡಿಗೆ ಹೋರಟ. ಬೇಳಗಿಂದ ಸಾಯಂಕಾಲದವರೆಗೆ ಇಡೀ ಕಾಡೆಲ್ಲ ಸುತ್ತುವರಿದರೂ ಆ ಎಲೆಯನ್ನು ಹೋಲುವ ಎಲೆಯ ಗಿಡ ಕಾಡಿನಲ್ಲಿ ಸಿಗಲಿಲ್ಲ.

ದೊರೆಗೆ ಮಾರ ಬೇಕಿಂದೇ ಆ ಗಿಡ ತೋರಿಸದೆ ಈ ರೀತಿ ಕಾಡಿನಲ್ಲಿ ಅಲೆಸುತ್ತಿದ್ದಾನೆ. ಇಡೀ ತೋಟ ಬರೆದು ಹೊಡುತ್ತೇನೆ ಎಂದು ಹೇಳಿದರೂ ಇವನಿಗೆ ತೃಪ್ತಿ ಇಲ್ಲವಲ್ಲ ಎಂದು ಸಿಟ್ಟೇ ಬಂದಿತಂತೆ. ಕೋವಿ ತಂದು “ತೋರಿಸುತ್ತಿಯೋ ಇಲ್ಲವೇ ಇದರಲ್ಲಿ ನಿನ್ನನ್ನು ಸುಟ್ಟುಬಿಡಲೋ?” ಎಂದು ಕೇಳಿದನಂತೆ. ಮಾರನಿಗೆ ರುಂಗಾಬಲವೇ ಉಡುಗಿ ಗೋಳಿಯೋ ಎಂದು

ಅಳುತ್ತಾ ದೂರೆ ಕಾಲಿಗೆ ಬಿದ್ದು ತನಗೆ ಖಂಡಿತ ಗೊತ್ತಿಲ್ಲ ಎಂದು ಹೇಳಿದ್ದಕ್ಕೆ ದೂರೆ ಕುಪಿತನಾಗಿ “ಗಟೋಟ್” ಎಂದು ಬಯಸ್ಸು ಓದಿಸಿದನಂತೆ.

“ನಿನ್ನದು ಶುದ್ಧ ಕಟ್ಟುಕ್ಕೆ. ನೀನು ಕ್ಯೆ ಗಾಯ ಮಾಡಿಕೊಂಡಾಗ ಬಿದಿರಿನ ಹತ್ತಿರ ಇದ್ದ ಎಲ್ಲಾ ಗಿಡಗಳನ್ನೂ ಹುಡುಕಿದ್ದರೆ ಅದ್ವಾವ ಗಿಡ ಸಿಗ್ರಿರಲಿಲ್ಲವಾ?” ಎಂದು ಕತೆ ಕೇಳಿದ ನಾನು ಬಯ್ದು. ಆ ಗಿಡ ಯಾವುದೆಂದು ಮುಂಗುಸಿಗು ಕೆಂಬಾತಕ್ಕು ಗೊತ್ತೆಂದೂ, ಹಾವುಗಳನ್ನು ಅವು ಹಿಡಿಯಲು ಹೋದಾಗ ಹಾವು ಕಚ್ಚಿದರೆ ಅವು ಕೂಡಲೆ ಆಗಿದದ ಎಲೆ ತಗೊಂಡು ಜೀಷಧ ಮಾಡುತ್ತವೆಂದೂ ಇನ್ನೊಂದು ಕತೆ ಹೇಳಿದ.

ಮಾರನಿಗೆ ಬಲಗಡೆ ಹಲ್ಲುಗಳೇ ಇರಲಿಲ್ಲ. ಅನಾಂತಾರಗಳನ್ನೇಲ್ಲ ಎಡಗಡೆಯೇ ಅಗಿದು ನುಂಗಬೇಕಿತ್ತು. ವಯಸ್ಸಾದ ಅವನಿಗೆ ಹಲ್ಲುಗಳು ಬಿದ್ದು ಹೋಗುವುದು ಸಹಜವಾದರೂ ಯಾಕೆ ಒಂದೇ ಕಡೆ ಬಿದ್ದು ಹೋಗಿದೆಯೆಂದು ನನಗೆ ಕುತೂಹಲವಾಯ್ತು. ಒಂದು ದಿನ ಮಾರನನ್ನು, “ಯಾಕೆ ನಿನಗೆ ಒಂದು ಕಡೆಯ ಹಲ್ಲುಗಳೇ ಬಿದ್ದು ಹೋಗಿವೆ” ಎಂದು ಕೇಳಿದ. ಕೇಳಿದ ಕೂಡಲೆ ಒಂದು ಸಾಫರಿಸುವಾದ ಕತೆ ಹೇಳಿದ.

ಆ ಹಲ್ಲುಗಳು ಬಿದ್ದಿದ್ದು ವಯಸ್ಸಾಗಿದ್ದರಿಂದ ಅಲ್ಲವಂತೆ, ಬಹಳ ವರ್ಷಗಳ ಹಿಂದೆಯೇ ಅವು ಬಿದ್ದು ಹೋದವಂತೆ.

ಮಾರ ಮೊಲಕ್ಕೆ ಒಮ್ಮೆ ಕಾಡಿನಲ್ಲಿ ಬಲೆ ಹಾಕಿದ್ದನಂತೆ. ಅದಕ್ಕೆ ರಾತ್ರಿ ಮೊಲಗಳು ಸಿಕ್ಕಿಕೊಂಡರೆ ಇವನಿಗಿಂತ ಮೊದಲೆ ಯಾರಾದರೂ ಅದನ್ನು ನೋಡಿದರೆ ಕದ್ದುಬಿಡುತ್ತಾರೆಂದು ಮಾರ ಬೆಳಗಿನ ರೂಪವೇ ಎದ್ದು ಕಾಡಿಗೆ ಹೋದ. ಬಲೆಗೆ ಯಾವುದೂ ಮೊಲ ಸಿಕ್ಕಿರಲಿಲ್ಲ. ಅಲ್ಲೇ ಹಳ್ಳಿ ಹರಿಯುತ್ತಿತ್ತು. ಮಾರ ಇಲ್ಲೇ ಮುಖ ತೊಳೆದುಕೊಂಡು ಮನಗೆ ಹೋದರಾಯ್ತಿಂದು ಹಳ್ಳಿದ ಪಕ್ಕದಲ್ಲಿದ್ದ ಗಿಡ ಒಂದರಿಂದ ಕಡ್ಡಿ ಮುರಿದು ಅದನ್ನು ಜಗಿದು ಬ್ರಾಹ್ಮನಂತೆ ಮಾಡಿ ಬಲಗಡೆಯಿಂದ ಹಲ್ಲು ತಿಕ್ಕಲು ಶುರು ಮಾಡಿದನಂತೆ. ಎರಡು ಸಾರಿ ತಿಕ್ಕಪುದರೋಳಗೆ ಬಾಯೆಲ್ಲ ಒಂದು ಧರಾ ಮುಳ್ಳಿಗಾಯ್ತು. ಈ ಕಡ್ಡಿ ಯಾಕೋ ಸರಿ ಇಲ್ಲ ಎಂದು ಅದನ್ನು ಎಸೆದು ಇನ್ನೊಂದನ್ನು ತಗೋಳ್ಳಿಪ ಮೊದಲು ಬಾಯಿ ತೊಳೆದುಕೊಳ್ಳೋಣ ಎಂದು ಹಳ್ಳಿದ ನೀರಿನಲ್ಲಿ ಬಾಯಿ ಮುಕ್ಕಣಿಸಿ ಉಗಿದ. ಆ ಕಡ್ಡಿಯಲ್ಲಿ ಉಜ್ಜಿದ ಹಲ್ಲುಗಳಷ್ಟು ಒಂದೊಂದಾಗಿ ಕಳಬಿ ಉದುರಿ ಹೋದವಂತೆ!

“ಸಧ್ಯಕ್ಕೆ ಎಲ್ಲಾ ಹಲ್ಲುಗಳನ್ನೂ ಉಜ್ಜಿರಲಿಲ್ಲ. ಹಾಗಾಗಿ ಬಚಾವಾದೆ! ಇಲ್ಲದಿದ್ದರೆ ಅನ್ನ ತಿನೊಳ್ಳಿದಕ್ಕೂ ನನ್ನ ಬಾಯಲ್ಲಿ ಒಂದು ಹಲ್ಲು ಇರಿರಲಿಲ್ಲ.” ಎಂದ ಮಾರ.

“ಲೋ ಮಾರ, ಸುಳ್ಳ ಹೇಳಿದರೂ ನಂಬೋ ಅಂತ ಸುಳ್ಳ ಹೇಳಬೇಕು ಕಣೋ” ಎಂದು ಅವನ ಕತೆ ಕೇಳಿದ ಮೇಲೆ ಗದರಿದೆ.

“ಸುಳ್ಳ ಯಾಕೆ ಹೇಳಲಿ? ಅಷ್ಟು ಹಲ್ಲು ಬಿದ್ದೋಗಿರೋದು ಕಾಣೋಲ್ಲವ?”

“ಹಾಗಾದರೆ ಅದ್ವಾವ ಗಿಡ ತೋರಿಸಿತ್ತಾಯ?”

“ಕಾಡಿನಾಗೆ ಇರ್ಮೊಂದು ಗಿಡ ಇದಾವೆ. ಅದ್ರಾಗೆ ಯಾವುದು ಅಂತ ತೋರಿಸಲಿ, ಅಯ್ಯಿ? ಒಂದು ಕೆಲಸ ಮಾಡಿ, ಈ ಕಾಡಿನಾಗೆ ಇರ್ಮೋ ಗಿಡದ ಕಡ್ಡಿನೆಲ್ಲಾ ಮುರಿದು ತಿಕ್ಕಿ ನೋಡ್ತಾ ಬನ್ನಿ. ಯಾವುದೂ ಅಂತ ಪತ್ತೆ ಮಾಡಬಹುದು” ಎಂದ.

“ನಾನ್ಯಾಕೆ ನೋಡಲಿ. ಈಗ ಸುಳ್ಳಿರೋನು ನೀನು ತಾನೆ? ನೀನೇ ತಿಕ್ಕಿ ನೋಡಿ ಪತ್ತೆ ಮಾಡು.”

“ಅಯ್ಯೋ, ಈ ಕಾಡಿನೋಳಗೆ ಎರ್ಮೊಂದು ಗಿಡ ಇದ್ದಾವೆ! ಅಷ್ಟೇಲ್ಲ ತಿಕ್ಕಿ ನೋಡುವಷ್ಟು ಆಯುಸ್ಸು ಇದಿಯ ನನಗೆ?”

“ಅಲ್ಲೋ, ತಿಕ್ಕಿ ನೋಡ್ತು ಒಂದರೆ ಅಕಸ್ಮಾತ್ ಹಲ್ಲು ಮತ್ತೆ ಘಟೋಣ್ಣ ಹಂಗೆ ಮಾಡೋ ಮಾಲಿಕೆ ಸಿಗಬಹುದು.”

“ಯಾವುದು ಕ್ಯೆಗೆ ಸಿಗ್ರದೆ ಅಂತ ಹ್ಯಾಗೆ ಹೇಳೋದ್ದರ್ಯು? ಅಕಸ್ಮಾತ್ ಗ್ರಾಹಾರ ಕಟ್ಟು ಜೀವ ತೆಗೆಯೋ ಗಿಡ ಕ್ಯೆಗೆ ಒಂದರೆ!

“ಹಂಗಾದರೆ ನಂಗೆ ಯಾಕೆ ಹೇಳಿಯ?”

ನೀವು ತಾನೆ ಸುಜ್ಞ ಅಂತ ಹೇಳಿರೋದು? ನಿಮಗೆ ನಂಬಿಕೆ ಇಲ್ಲಾ?”

“ಅಕ್ಷಸ್ಯಾತ್ ನಿನ್ನ ಹುಡುಗನ್ನ ಮಾಡೋ ಅಂತ ಮೂಲಿಕೆ ಸಿಕ್ಕರೆ ಏನಾಡಿತ್ಯೋ?”

“ಅದು ಸಿಕ್ಕಿದರೂ ನನಗೆ ಬ್ಯಾಡ. ಹುಡುಗ ಆದರೆ ಮತ್ತೊಂದು ಸಾರಿ ಮದುವೆ ಆಗಬೇಕಲ್ಲ! ಅದಿಲ್ಲ, ಅಂತ ಮೂಲಿಕೆ ನಮ್ಮ ಕಾಡೋಳಗೆ ಇಲ್ಲಾಂತ ತಿಳಬೇಡ” ಎಂದು ಬತ್ತಳಿಕೆಯಿಂದ ಇನ್ನೊಂದು ಕತೆ ತೆಗೆದು ಬಿಟ್ಟ.

ಬಹಳ ಹಿಂದೆ ಮಾರ ಮತ್ತು ಅವನ ಜೋತೆಗಾರ ಇಬ್ಬರೂ ಕಾಡು ಕುರಿಗೆ ಉಳ್ಳ ಹಾಕಿ ಹಿಡಿದರಂತೆ. ಅದನ್ನು ಇಬ್ಬರೂ ಸಮಪಾಲು ಮಾಡಿಕೊಳ್ಳಬೇಕಲ್ಲ! ಹಳ್ಳದ ತಡಿಗೆ ಹೋಗಿ ಅಲ್ಲಿ ಚರ್ಮ ಸುಲಿದು ಮಾಂಸ ತುಂಡು ಮಾಡಿ ಹಸುಗೆ ಮಾಡಿದರಂತೆ. ಇಬ್ಬರೂ ಅವರವರ ಪಾಲನ್ನು ತೆಗೆದು ಎಲೆಯಲ್ಲಿ ಸುತ್ತಿಕೊಂಡು ಮನೆಗೆ ಬಂದರಂತೆ.

ಮನೆಯಲ್ಲಿ ಮಸಾಲೆ ಅರೆದು ಪಾತ್ರ ರೆಡಿ ಮಾಡಿ ನೀರು ಕುದಿಯಲು ಇಟ್ಟ ಮಾಂಸ ಪಾತ್ರಗೆ ಹಾಕಲು ಎಲೆ ಬಿಚ್ಚಿತ್ತಾನೆ! ಆಶ್ಚರ್ಯ! ಎಲೆಯ ಕೊಟ್ಟಿಯೋಳಗೆ ಒಂದು ನಿಜವಾದ ಜೀವಂತ ಕಾಡುಕುರಿ ಮಲಗಿದೆ! ಮಾರನನ್ನು ನೋಡಿದ್ದ್ಲಿ ಎದ್ದು ಖಾಗಿಲಿಂದ ಓಡೇ ಹೋಯ್ತು. ಮಾರ ಕುರಿ ಹಿಡಿಯುವ ಗಲಾಟಿಯಲ್ಲಿರಬೇಕಾದರೆ ಮಾರನ ಹೆಂಡತಿ ಎಲೆ ತೆಗೆದು ಒಲೆಯೋಳಗೆ ಹಾಕಿಬಿಟ್ಟಳು.

ಈ ಕತೆಗೆ ಮಾತ್ರ ನಾನು ವಿವರಣೆಯನ್ನಾಗಲೀ, ಪ್ರಶ್ನೆಯನ್ನಾಗಲೀ ಕೇಳ ಹೋಗಲಿಲ್ಲ. ಏಕೆಂದರೆ ಇದು ಮಾರನ ಕಲ್ಪನೆಯ ಅತಿರೇಕದ ಪರಮಾವಧಿಯಾಗಿತ್ತು. ಇಂಥ ಪ್ರಚಂಡ ಮೂಲಿಕೆಗಳಿಗಾಗಿ ತನ್ನ ಆಸ್ತಿ ಬರೆದುಕೊಡುತ್ತೇನೆಂದು ಹುಲಿ ಹಂದಲು ದೋರೆ ಹೇಳಿದ್ದರೆ ಇದರಲ್ಲಿ ಆಶ್ಚರ್ಯವೇನಿಲ್ಲ!

ಈಗ ನಾನು ಆ ತೋಟ ಕೊಟ್ಟಿ ಮಾರ ತೀರಿ ಹೋಗಿ ಎಷ್ಟೊಂದು ವರ್ಷಗಳಾಗಿವೆ. ಮಾರನ ಮಾತುಗಳೆಲ್ಲ ಕಟ್ಟಿಕೆಗಳೆಂದು ತಳ್ಳಿಹಾಕೋಣವೆಂದರೆ ಹಾಗೂ ಅಸಾಧ್ಯ. ಕೊನೆಗೂ ಏನೋ ಒಂದು ಚೂರು ನಮ್ಮ ಅಂತೆಕರಣವನ್ನು ಕಾಡಲು ಉಳಿಯತ್ತದೆ. ಸುಜ್ಞ ಹೇಳಲಾಗಲೀ, ನಿಜ ಹೇಳಲಾಗಲೀ, ನಮ್ಮನ್ನು ನಂಬಿಸಲಾಗಲೀ, ನಮ್ಮ ತರ್ಕಬುದ್ಧಿಯನ್ನು ಶೈಲಿಪ್ರದಿಸಲಾಗಲೀ ಮಾರನಿಗಿದ್ದ ನಿರಾಸಕ್ಕಿಯೇ ನಮ್ಮನ್ನು ಕಾಡಿಸುತ್ತದೆ.

ಎಷ್ಟೊಂದು ದಿನಗಳ ಅನಂತರ ಮಾರನ ಜೀವಧಿ ಬೀಳಿನ ಸಂಗತಿ ಮತ್ತೆ ಮೇಲೆದ್ದು ಬಂತು. ಈ ಸಾರಿ ಅಪ್ಪಣಿ ಆ ಬೀಳನ್ನು ಕಾಡಿಸಲ್ಲಿ ಗಿಡಕ್ಕೆ ಕಟ್ಟಿತ್ತದ್ದು. ಇದು ಯಾವ ಜೀವಧಕ್ಕೆ ಬರುತ್ತೆ ಎಂದು ಕೇಳಿದೆ. ಅದು ಅವನಿಗೆ ಗೊತ್ತಿರಲಿಲ್ಲ. “ಇದರ ಎಲೆಯನ್ನು ಹಾಲಿಗೆ ಹಿಂಡಿದರೆ ಗಟ್ಟಿಯಾಗುತ್ತಂತೆ” ಎಂದು ಹೇಳಿದ. ಬಹುತ್ವಾಗಿ ಈ ಎಲೆ ಹುಳಿ ಇರಬಹುದು. ಇದನ್ನು ಹಿಂಡಿದಾಗ ಹಾಲು ಒಡೆಯುವುದನ್ನೇ ಇವರು ಗಟ್ಟಿಯಾಗುತ್ತೆ ಎಂದು ಹೇಳುತ್ತಿರಬಹುದು ಎಂದುಕೊಂಡು, “ನೀನು ನೋಡಿದ್ದೀಯಾ?” ಎಂದು ಕೇಳಿದೆ. “ಹಾಗಂತ ಅನ್ನುತ್ತಾರಪ್ಪ. ಅದಕ್ಕೆಲ್ಲಾ ಹಾಲು ನಾನೆಲ್ಲಿಂದ ತರಲಿ?” ಎಂದು ಹೇಳಿದ ಅಪ್ಪಣಿ.

ಈ ಮೂಲಿಕೆಗಳ ಸುತ್ತ ಹಬ್ಬಿವ ಕತೆಗಳಿಗೆ ಹಾಗಾದರೆ ಏನಾದರೂ ಆಧಾರ ಇದೆಯೇ? ಹಾಗಾದರೆ ಈ ಬೀಳಿನ ಎಲೆಯನ್ನು ಹಾಲಿಗೆ ಹಿಂಡಿ ನೋಡೇ ಬಿಡಲೇ? ನಿಂತು ಯೋಚಿಸಿದೆ. ಅವರಿವರನ್ನು ಅವಜ್ಞಿಗಾಗಿ ಟೀಕಿಸುವ ಬದಲು ನಾನೇ ಏಕೆ ನೋಡಬಾರದು ಎನ್ನಿಸಿತು.

ಆ ಬಳಿಯ ಒಂದಪ್ಪು ಎಲೆ ಕಿತ್ತು ಗಳಿಯ ಪೆಥಾಲಜಿಸ್ಟ್ ಚಂದ್ರು ಹತ್ತಿರ ಒಯ್ಯಿ ಅದರ ಪುರಾಣ ಎಲ್ಲ ಹೇಳಿದೆ. ಇದನ್ನು ಈಗ ಪ್ರಯೋಗ ಮಾಡಿ ನೋಡಿ ಬಿಡಬೇಕೆಂದು ನಿರ್ಧರಿಸಿ ಹಾಲು ಹಾಳಾದರೂ ಪರಾಗಿಲ್ಲ ಎಂದು ಒಂದು ಲೀಟರ್ ಹಾಲು ತಂದೆವು. ಮಿಕ್ಕ ವಿಜ್ಞಾನಿ ಮಿತ್ರರು ಕಟ್ಟಿ ಕತೆಗಳನ್ನು ಕಟ್ಟಿಕೊಂಡು ಹಾಲು ಹಾಳು ಮಾಡುತ್ತೇದ್ದಿರೆಂದು ನಷ್ಟರು. ನಾವು ಮೂಲಿಕರಾಗಲು ತಯಾರಾದ ಮೇಲೆ ಯಾರು ನಷ್ಟರೆ ನಮಗೇನು? ಎಲೆಯನ್ನೂ, ಹಾಲನ್ನೂ ಮಿಸ್ಟಿಗೆ ಹಾಕಿ ತಿರುಗಿಸಿ ನೀರು ಮಾಡಿದೆ. ಅನಂತರ ಅದನ್ನೊಂದು ಪಾತ್ರಗೆ ಸುರಿದು, ಹಾಲು ಒಡೆಯುತ್ತದೋ ಗಟ್ಟಿ ಮೊಸರಾಗುತ್ತದೋ ನೋಡುತ್ತ ಕುಳಿತೆವು. ಒಂದರಡು ನಿಮಿಷ ಕಳೆಯಿತು. ಹಾಲು ಒಡೆಯಲೂ ಇಲ್ಲ, ಮೊಸರೂ ಆಗಲಿಲ್ಲ. ಹುಯ್ಯಾಗ ಇದ್ದ ಹಾಗೇ ಇತ್ತು. ಸರಿ, ಒಂದು ಲೀಟರು ಹಾಲು ಹಾಳಾಯ್ತು ಎಂದು ತೀಮಾನ ಮಾಡಿ ಕೈಯಲ್ಲಿ ಮುಟ್ಟಿ ನೋಡಿದೆ, ಹಾಲು ರಬ್ಬರಿನಂತೆ ಗಟ್ಟಿಯಾಗಿತ್ತು! ಪಾತ್ರ ಮನುಚಿದಾಗ ಪಾತ್ರಯಾಕಾರದ ವರಕದಂತಿದ್ದ ಗಟ್ಟಿ, ಗಡ್ಡೆ ಈಚೆ ಬಂತು.

ಓಹೋ! ಈ ಬೇಳಿಗೆ ಏನೋ ನಿಜಕ್ಕೂ ಮಹತ್ವದ ಗುಣ ಇರಬಹುದು ಎಂದು ನಮಗೆ ಗುಮಾನಿ ಶುರುವಾಯ್ತು.

ಇಷ್ಟೆಲ್ಲಾ ಅದರೂ ಇದು ಯಾವುದಕ್ಕೆ ಜೊಡಿ ಎಂದು ಮಾತ್ರ ಗೊತ್ತಾಗಲಿಲ್ಲ. ಗೊತ್ತಿಲ್ಲದಿರಲಿ ಅದನ್ನು ಕಂಡವರೆಲ್ಲಾ ಮಾರನಂತೆ “ಬಿಡ್ಡಿರು ಅಲ್ಲಿ” ಎಂದು ಅದನ್ನು ಸಮೀಪದ ಗಿಡಗಳಿಗೆ ಹಿಡಿದು ಬಿಗಿಯುವವರೇ ಹೊರತು ಇಂಥದಕ್ಕೆ ಜೊಡಿ ಎಂದು ಅದರ ಗಂಟು ಬಿಜ್ಞಿ ಒಯ್ದಿದ್ದನ್ನು ನೋಡಲಿಲ್ಲ.

ಹೀಗೇ ಕಾಲ ಸರಿಯಿತು. ಮಾರನ ಜೊಡಿ ಬೀಳು ಮತ್ತೆ ನೆನಪಿನಿಂದ ಕಣ್ಣರೆಯಾಯ್ತು.

ಮೊನ್ನೆ ನನ್ನ ಬಳಿ ಕೆಲಸ ಮಾಡುತ್ತಿದ್ದ ಕೃಷ್ಣ ಬಂದ. ಆರೋಗ್ಯವಾಗಿದ್ದವನು ಏದುಸಿರು ಬಿಡುತ್ತಾ ಬಿಳಿಚಿಕೊಂಡು ನಿಂತಿದ್ದ. ತೋಟದ ಕೆಲಸ ಮಾಡುತ್ತಿದ್ದವ ಅದನ್ನು ಬಿಟ್ಟು ರಿಕ್ಷು ಬಿಡುವ ಕೆಲಸ ಮಾಡುತ್ತಿದ್ದ. ಆಗಿನಿಂದ ಶುರುವಾಯ್ತಿಂತೆ ಅವನಿಗೆ ಮಲವಿಸಜಾನೆಯೊಂದಿಗೆ ರಕ್ತ ಹೋಗುವುದು. ಈಚೆಗೆ ವಿವರಿತ ಆಗಿ ಸುಸ್ತು, ದಮ್ಮ, ಉಬ್ಬಸ ಎಲ್ಲ ಶುರುವಾಗಿದೆ ಎಂದು ಹೇಳಿದ. ಅವನ ವಿವರಣೆಯಿಂದ ಅವನ ಖಾಯಿಲೆ ಮೂಲವ್ಯಾಧಿ ಇರಬೇಕನಿಸಿತು. ನನಗೆ ತಿಳಿದಂತೆ ಆಲೋಪತಿಯಲ್ಲಿ ಶಸ್ತುಚಿಕ್ಕಿಸ್ತೇಯೇ ಅದಕ್ಕೆ ಮದ್ದ. ದುಡಿದು ಬದುಕುತ್ತಿದ್ದ ಕೃಷ್ಣನ ಕಷ್ಟ ನೋಡಿ ದುಃಖವಾಯ್ತು. ಮನೆಯಲ್ಲಿ ಹೆಂಡತಿ, ಚಿಕ್ಕ ಚಿಕ್ಕ ಮಕ್ಕಳು. ಹಲವಾರು ದಿನ ಆಸ್ತುಗೆ ಸೇರಿಕೊಂಡು ದುಭಾರಿ ಶಸ್ತುಚಿಕ್ಕಿಸ್ತೇ ಮಾಡಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿದೆ.

ಕೃಷ್ಣ ನನ್ನ ಹತ್ತಿರ ಕೊಂಚ ಹಣ ತೆಗೆದುಕೊಂಡು ಆಸ್ತುಗೆ ಹೋದ. ಅಲ್ಲಿ ಡಾಕ್ಟರು ಇದಕ್ಕೆ ಶಸ್ತುಚಿಕ್ಕಿಸ್ತೇ ಒಂದೇ ದಾರಿ ಎಂದರು. ಕೃಷ್ಣ ಗಾಬರಿ ಬಿಡ್ಡ.

ಕೃಷ್ಣನಿಗೊಬ್ಬ ಮಲೆಯಾಳಿ ಸನ್ಯಾಸಿ ಗೊತ್ತಿದ್ದ. ಹಿಂದೊಮ್ಮೆ ಅವನಿಗೆ ಮೈಯ್ಯಲ್ಲ ಕುರು ಏಳಲು ಶುರುವಾದಾಗ ಯಾವುದೋ ಮರದ ಚಕ್ಕೆ ಕೊಟ್ಟು ಇದನ್ನು ತೇದು ಭಾಿನ ಮೊಟ್ಟಿಗೆ ಮಿಶ್ರಮಾಡಿ ಹತ್ತು ದಿನ ತಿನ್ನು ಎಂದು ಸನ್ಯಾಸಿ ಕೊಳ್ಳಿದ್ದ. ತಿಂದ ಮೇಲೆ ಕೃಷ್ಣನಿಗೆ ಒಂದೇ ಒಂದು ಕುರು ಏಳಿಲ್ಲ. ಕೃಷ್ಣ ಈ ಸಾರಿಯೂ ಆ ಸನ್ಯಾಸಿ ಹತ್ತಿರ ಹೋದ. ಸನ್ಯಾಸಿ ತುಂಬಾ ವಯಸ್ಸಾದವ. “ನಿನಗೆ ಜೊಡಿ ಹುಡುಕಿಕೊಡಲು ತ್ರಾಣವಿಲ್ಲ. ನಾನು ಅದರ ಲಕ್ಷಣಗಳನ್ನು ವಿವರಿಸುತ್ತೇನೆ. ಆ ಬಳ್ಳಿ ಹುಡುಕಿ ಅಗೆದು ಅದರ ಗಡ್ಡೆ ತಗೊಂಡು ಕಡೆದು ಹಾಲಿನಲ್ಲಿ ಕಡರಿ ಏದು ದಿನ ಕುಡಿ” ಎಂದು ಹೇಳಿದನಂತೆ.

ನಾನು ನೋಡಿದಾಗ ಕೃಷ್ಣ ಕಾಡಿನಲ್ಲಿ ಬೀಳು ಹುಡುಕುತ್ತಿದ್ದ. ಅದರ ವಿವರಣೆ ಕೇಳಿದಾಗ ಅದು ಮಾರ ಮತ್ತು ಅಪ್ಪಣಿ ಹಿಡಿದು ಓಡಿಹೋಗದಂತೆ ಗಿಡಕ್ಕೆ ಕಟ್ಟಿದ್ದ ಮೂಲಿಕೆ ಬೀಳಿಂದು ಸ್ವಷ್ಟವಾಯ್ತು. ಕೃಷ್ಣನಿಗೆ ತೋರಿಸಿ ಅದರ ಬುಡ ಆಗಿದೆವು. ತುಂಬ ಅಳದಲ್ಲಿ ಅದರ ಗಡ್ಡೆ ಇತ್ತು.

ಅದನ್ನು ಅರೆದು ಕುಡಿಯತ್ತಿದ್ದಂತೆ ಒಂದೇ ಹೊತ್ತಿಗೆ ಕೃಷ್ಣನಿಗೆ ಮೂಲವ್ಯಾದಿ ಶಮನವಾಯ್ತು. ಇದು ದಿನ ಕುಡಿಯುವುದರೊಳಗೆ ಸಂಪೂರ್ಣ ವಾಸಿ! ಕೃಷ್ಣ ರಿಕ್ಷ ಡೈಪರ್ ಕೆಲಸಕ್ಕೆ ವಿದಾಯ ಹೇಳಿಬಿಟ್ಟ.

ಇದೆಲ್ಲಕ್ಕಿಂತ ತಮಾಷೆ ಎಂದರೆ ಕೃಷ್ಣ ಗಡ್ಡೆ ಅಗೆದು ತೆಗೆದಾಗ ಗಡ್ಡೆಯ ಒಂದು ಚೊರು ಮುರಿದು ಏನು ರುಚಿ ಇರುತ್ತೇ ನೋಡೋಣಿಂದು ನಾನು ಭಾಯಿಗೆ ಹಾಕಿಕೊಂಡು ಅಗಿದು ತಿಂದೆ. ಹೊಂಚ ಕಹಿ ಇತ್ತು ಅಷ್ಟೆ.

ನನಗೆ ಬಲಗಾಲು ಹಿಮ್ಮಡಿ ಅನೇಕ ದಿನಗಳಿಂದ ನೋಯುತ್ತಿತ್ತು. ಹೆಚ್ಚಿಗೆ ದೂರ ನಡೆದರೆ ಸಾಕು, ಕುಂಟಿಕೊಂಡೆ ನಡೆಯಬೇಕಿತ್ತು. ಇದರೊಡನೆ ಈಚೆಗೆ ಹಿಮ್ಮಡಿ ಎಲುಬಿನ ಪಕ್ಕೆ ಒಂದು ದಪ್ಪ ಗಡ್ಡೆ ಎದ್ದಿತ್ತು. ಡಾಕ್ಟರು ಅದನ್ನು ಶಸ್ತುಚಿಕ್ಕಿಸ್ತೇ ಮಾಡಿ ತೆಗೆಯಬೇಕಿಂದು ಹೇಳಿದ್ದರು. ಕೃಷ್ಣನ ಹತ್ತಿರ ಆ ಗಡ್ಡೆ ಚೊರು ತಗೊಂಡು ತಿಂದ ಮೇಲೆ ಏರಡು ದಿನಕ್ಕೆ ನೋಡುತ್ತೇನೆ ಆ ಗಡ್ಡೆ ಎಲ್ಲಿತ್ತೆಂದೇ ಪತ್ತೆ ಮಾಡಲಾಗದಂತೆ ಮಂಗ ಮಾಯವಾಗಿತ್ತು.

ಇದು ಮೂಲಿಕೆ ಬಳ್ಳಿಯ ಪ್ರಭಾವ ಎಂದು ಹೇಗೆ ವಿಚಿತ್ರವಾಗಿ ಹೇಳಲಿ? ಕೇವಲ ಅಕ್ಷಿಕ ಇಡ್ಡರೂ ಇರಬಹುದು. ಅಥವಾ ಮೂಲಿಕೆ ಬೀಳಿನದ ಪ್ರಭಾವ ಎಂದಾದರೂ ಮನುಷ್ಯ ದೇಹದಲ್ಲಿ ಉಂಟಾಗುವ ಗಡ್ಡೆಗಳಲ್ಲಿ ಅನೇಕ ತರದವು ಇವೆ. ಇವುಗಳಲ್ಲಿ ಕೆಲವು ಗಡ್ಡೆಗಳ ಮೇಲೆ ಮಾತ್ರ ಮೂಲಿಕೆ ಬಳ್ಳಿ ಪ್ರಭಾವ ಬೀರಬಹುದು. ಇವುಗಳನ್ನೆಲ್ಲ ಯಾರು

ಸಂಶೋಧಿಸುವವರು? ಮಾರನಂಥವರಿಗೆ ಸಂಶೋಧಿಸಿ ಆಗಬೇಕಾದ್ದು ಎನ್ನೂ ಇಲ್ಲ. ಮಲಯಾಳಿ ಸನ್ಯಾಸಿ ಸಹ ವೃದ್ಧಾಪ್ಯದ ನಿತ್ಯಾಳಿಂದ ಕೃಷ್ಣನಿಗೆ ಬಳ್ಳಿ ವಿವರಿಸಿ ಹೇಳಿ ಅದರ ಗಡ್ಡೆ ಆಗೆ ತೆಗೆದುಕೊಂಡು ಎಂದು ಹೇಳಿದನೇ ಹೊರತು, ಇಲ್ಲದಿದ್ದರೆ ಅವನು ಹೋಗಿ ಗೋಪ್ಯವಾಗಿ ಗಡ್ಡೆ ಅಗೆದು ತಂದುಕೊಡುತ್ತಿದ್ದ. ಈ ನಾಟಿ ವೈದ್ಯರ ಬಲವಾದ ಒಂದು ನಂಬಿಕೆ ಎಂದರೆ ಜೀವಧಿ ಯಾವುದೆಂದು ಹೇಳಿಬಿಟ್ಟರ ಜೀವಧಿದ ಗುಣ ನಷ್ಟವಾಗಿ ಬಿಡುತ್ತೇ ಎನ್ನುವುದು. ಈ ನಂಬಿಗೆಯ ದೇಸೆಯಿಂದ ಇಂದು ಭಾರತದ ನಾಟಿ ವೈದ್ಯ ಪದ್ಧತಿಯೇ ನಷ್ಟವಾಗುವುದರಲ್ಲಿದೆ.

**ಲೇಖಕರ ಪರಿಚಯ:** ಮೂರಂಚಂದ್ರ ಲೇಜಸ್ಟ್ (ರೆಜಿಲ-೨೦೦೨) ಲೀಫ್‌ಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಜನಿಸಿದರು. ರಾಷ್ಟ್ರಕವಿ ಕುವೆಂಪು ಅವರ ಮತ್ತು ನವ್ಯ ಸಾಹಿತ್ಯದ ಪ್ರಮುಖ ಲೇಖಕ, ಕೃಷಿಕ, ಭಾಯಾಚಿತ್ರಕಾರರು ಆಗಿದ್ದರು. ಕೃತಿಗಳು: ಅಬಚೂರಿನ ಮೋಸ್ಕಾಫೀಸು, ಹುಲಿಯಾರಿನ ಸರಹದ್ದು, ಕಿರಗೂರಿನ ಗಯ್ಯಾಳಿಗಳು ಕಥಾ ಸಂಕಲನಗಳು, ಚಿದಂಬರ, ಜಾಗಾರಿ ಕಾಸ್, ಕವಾಟೋ ಮುಂತಾದ ಕಾದಂಬರಿಗಳು ಸ್ವರೂಪ, ನಿಗೂಡ ಮನಷರು ನೀಳಗಳನ್ನು ಹಾಗೂ ವಿಮರ್ಶೆ, ಅನುವಾದ, ನಾಟಕ, ಆತ್ಮ ಚರಿತ್ರೆ, ಪ್ರವಾಸ ಕಥನ, ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳನ್ನು ಬರೆದಿದ್ದಾರೆ.

### ಪ್ರಶ್ನೆಗಳು:

೧. ನಾಟಿ ಜೀವಧಿಯ ಬಗ್ಗೆ ಇರುವ ನಂಬಿಕೆಗಳು ಎಂತಹವು?
೨. ಮಾರನ ಹಲ್ಲುಗಳು ಉದುರಿ ಹೋಗಲು ಕಾರಣವೇನು?
೩. ಹುಲಿಹಂಡಲ ದೊರೆ ಮಾರನಿಗೆ ತನ್ನ ಶೋಷವನ್ನು ಬರೆದು ಕೊಡುತ್ತೇನೆಂದು ಹೇಳಿದ ಸಂದರ್ಭವನ್ನು ವಿವರಿಸಿ.
೪. ಲೇಖಕರ ಹಿಮೃತಿಯ ಗಡ್ಡೆ ವಾಸಿಯಾದುದು ಹೇಗೆ?
೫. ಮಾರನ ಪಾತ್ರವನ್ನು ಪರಿಚಯಿಸಿ.

## ಪ್ರಾಟಕ : ೪

### ರ. ವೀಣೆ

-ಡಿ.ಎಸ್. ಕಚ್ಚೆ

**ಅಶಯ:** ಬದುಕಿನ ಸಮಗ್ರ ವರ್ತುಲದಲ್ಲಿ ಕುಶಲತೆಯಿಂದ ಬಾಳುವುದೆ ಅಶ್ಯಂತ ಮಹತ್ವದ ಕಲೆ. ಬದುಕುವ ಕಲೆಯೇ ಅಶ್ಯಂತ ಮಹತ್ವದ ಕಲೆ. ಆಲಿಸುವ, ಅವಲೋಕಿಸುವ ಅರಿಯುವ ಕಲೆ ಅಸಾಮಾನ್ಯ ಸ್ವಷ್ಟಿ ನೀಡುತ್ತದೆ.

ವೀಣೆ ನುಡಿಯುತ್ತಿರುದು ವೀಣೆಗಾರನಲ್ಲಿ ಜಾಣೆ  
ಕರುಳ ಮೇಳೆ ಬೆರಳ ಲೀಲೆ ನಡೆವುದೆಂತೊ ಕಾಣೆ  
ಅವನ ತಲೆಯ ಅವನ ನೆಲೆಯ ತಿಳಿಯಬಲ್ಲಿವೇನೆ  
ಎಂತು ಮೀಂಟಲಂತು ರಾಗ ಹೊಮ್ಮಿ ಹೊನಲದಾಗಿ  
ಕಿಂ ಕಿಮೆಂದು ತುಂ ತುಮೆಂದು ನಿನದಗೈದು ಸಾಗಿ  
ಯಾವನಾದ ಸಾಗರವನು ಸೇರಲಿದೆ ಸುಯೋಗಿ  
ಒಂದು ಮಿಡಿತಕೊಂದು ನುಡಿತ ಒಂದು ಜಾವ ಜಾರೆ  
ಬೇರೆ ಭಾವ ತೂರಿ ಬಹುದು ಯಾವ ಮಾಯೆ ನೀರೆ  
ಭಾವ ಭಾವಕೋಗೆವ ರಾಗರಸಧಿಗಿಹುದೆ ಮೇರೆ  
ತಂತಿಯೆನಿತು ತಂತಿಯೋಳಗೆ ಮನೆಗಳೆನಿತು ಹೇಳೆ  
ಒಂದು ಚೆಣಕೆ ಒಂದು ನೂರು ಭಂದ ನಾದಲೀಲೆ  
ಸ್ವರಣಕೊಮ್ಮೆ ಜನನ ಮರಣ ತಾರಮಂದ್ರ ಮಾಲೆ  
ಕರುಳ ಬೆರಳ ಸೋಂಕು ತೇಂಕುವುಸುರಿಗಸುವ ಬೀರೆ  
ಜೀವವಾಣಿ ತಾನತಾನಗೊಂದು ಮೇರೆ ಮೀರೆ  
ಎಕವಾಣಿಗಳಿಲ ಲೋಕ ಸಿಲುಕಿ ಪುಲಕವೇರೆ  
ನೆಲದ ಜಲದ ಗಗನದಬಿಲ ರೂಪವಣಜಾಲಾ  
ಅಂತರಂಗದಲ್ಲಿ ಚಲಿಸೆ ಸ್ವರತರಂಗ ಮೇಳಾ  
ಆದಿ ಅಂತವಿಲ್ಲದಂತೆ ನೆಗೆವುದಿದೋ ಲೀಲಾ  
ವೀಣೆ ನುಡಿದ ಶ್ರುತಿಗೆ ವಿಶ್ವ ತಳೆವುದೇನೆ ನ್ಯಾಸಾ  
ವಿಶ್ವ ಮಿಡಿದ ಗತಿಗೆ ವೀಣೆ ಪಡೆವುದೇನೆ ಪ್ರಾಸಾ  
ಯಾವ ತಾಳಮೇಳಕೊಲಿದುದೀ ಕಲಾ ವಿಲಾಸಾ

**ಕವಿಪರಿಚಯ:** ಡಾ.ಡಿ.ಎಸ್. ಕಕ್ಷೆಯವರು (ದುಂಡಪ್ಪ ಸಿದ್ದಪ್ಪ ಕಕ್ಷೆ) (೧೯೦೨-೧೯೮೪) ಕನ್ನಡ ನಾಡಿನಲ್ಲಿ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರು. ಇವರ ಜಂದೊಎವಿಕಾಸ ಭಂದಸ್ಸನ್ನು ಕರಿತು ಅಧ್ಯಯನ ಮಾಡುವವರಿಗೆ ಒಂದು ಆಕರ್ಗಂಥವಾಗಿದೆ. ನಕ್ಷತ್ರ ಗಾನ, ಭಾವತೀರ್ಥ, ಗೀತಗೌರವ ಅವರ ಪ್ರಮುಖ ಕವನ ಸಂಕಲನಗಳು.

**ಪ್ರಶ್ನೆಗಳು:**

೧. ವೈಣಿಕನ ನೆಲೆಯ ತಿಳಿಯಬಲ್ಲಿವೆ ಎಂದು ಕವಿ ಏಕೆ ಪ್ರಶ್ನಿಸುತ್ತಾನೆ?
೨. ನಾದಸಾಗರವ ಸೇರುವ ಪರಿ ಎಂತದು?
೩. ಸ್ವರಣಕೊಮ್ಮೆ ಜನನ ಮರಣ ಏನನ್ನು ಸೂಚಿಸುತ್ತದೆ?
೪. ವೀಣೆ ಕವನದ ಅಶಯ ನಿರೂಪಿಸಿ.

## ೭. ಮುಟ್ಟಿಸಿಕೊಂಡವನು

-ಪಿ. ಲಂಕೇಶ

**ಅಶಯ:** ಜಾತಿ ಪದ್ಧತಿ ಅನೇಕ ಶತಮಾನಗಳ ಕಾಲದಿಂದಲೂ ಬೆಳೆದು ಬಂದಿರುವ ಅನಿಷ್ಟ ಪದ್ಧತಿಯಾಗಿದೆ. ಜಾತಿಯ ಹಿನ್ನೆಲೆಯಲ್ಲಿ ವೃಕ್ಷಗಳನ್ನು ನೋಡುವ ಮೌಢ್ಯ ಮತ್ತು ಶೋಷಣೆಗಳು ಇನ್ನೂ ನಿಂತಿಲ್ಲ. ಶೀಕ್ಷಣ, ನಗರೀಕರಣ, ವಿಜ್ಞಾನದ ಬೆಳವಣಿಗೆಗಳಿಂದಲೂ ನಮ್ಮ ದೇಶದ ಜಾತಿ ಪದ್ಧತಿ ನಿರೂಪಿಸಲಾಗದೇ ಇರುವುದು ದುರಂತ.

ಒಸಲಿಂಗನಿಗೆ ಅದು ಮರುಸೊತ್ತಿಲ್ಲದ ಕಾಲ. ಗೇಯುವುದನ್ನು ನಾಲ್ಕು ದಿನ ತಡವಾಡಿದರೆ ಕುಳ ನೆಲದಲ್ಲಿ ನಾಟುವುದಿಲ್ಲ. ಆದರೆ ಇರುವ ಎರಡು ಎತ್ತಗಳಲ್ಲಿ ಒಂದು ನೋಗ ಇಟ್ಟುದನೆ ಮಲಗಿಬಿಡುತ್ತದೆ. ಎಷ್ಟು ಹೊದೆದರೂ ಏಳುವುದಿಲ್ಲ. ಇನ್ನೂಂದು ಕೂಡ ತನ್ನ ಸಹೋದ್ರೋಗಿಯಂತೆಯೇ ಆಗಿಬಿಡುವ ಸೂಚನೆಗಳಿವೆ. ಮಲಗಿದ್ದು ಒಂದು ಏಟು ಕೊಟ್ಟುದನೆ ಏಳುತ್ತದೆ. ಜೊತೆಗಾರ ಏಳುವುದನ್ನೇ ಕಾದು ಕೆಲಸವಿಲ್ಲದ ಬಗ್ಗೆ ಖಿಂಜಿಗೊಳ್ಳುವಂತೆ ಕಂಡುಬಂತ್ತದೆ. ಆದ್ದರಿಂದ ಬಸಲಿಂಗ ಎರಡೂ ಎತ್ತಗಳನ್ನು ಯಾರಾದರೊಬ್ಬಿರ್ಗೆ ಸಾಟಿಯಲ್ಲಿ ಕೊಟ್ಟು ಹೊಸ ಎತ್ತಗಳನ್ನು ಹೊಂಬಿಕೊಳ್ಳಬೇಕು. ಮಗುವಿಗೆ ಮೈಯಲ್ಲಿ ಸರಿಯಿಲ್ಲ. ಶಿವನೂರು ಸ್ವಾಮಿಗಳಿಗೆ ತೋರಿಸಬೇಕು ಎಂದು ಹೆಂಡ್ರಿ ಸಿದ್ಧಿಂಗಿ ಹೇಳುತ್ತಲೇ ಇದ್ದಾಗಿ. ಮಗುವಿನ ಕೆಮ್ಮೆ ಹೋಗುತ್ತಲೇ ಇಲ್ಲ. ಈ ನಡುವೆ ಬಸಲಿಂಗನಿಗೆ ಇನ್ನೂಂದು ತೊಂದರೆ ಕಾಣಿಸಿಕೊಂಡಿತು. ಈ ತೊಂದರೆ ತನ್ನನ್ನು ಇಷ್ಟ್ವಾಂದು ಗಾಸಿಗೊಳಿಸಿತೆಂದು ಬಸಲಿಂಗ ಉಂಟಿಸಿರಲಿಲ್ಲ. ತನ್ನ ಮಲಗುವ ಎತ್ತಗಳನ್ನು ಸಾಟಮಾಡಲು ಹೇಳಬೇಕಾದ ಸುಳ್ಳಾ ಅವನ ತಲೆ ತಿನ್ನತೊಡಗಿತ್ತು. ಸುಳ್ಳಾ ಹೇಳಲು ಬೇಕಾದ ಥಾತಿ, ಮಾತುಗಾರಿಕ ಅವನಲ್ಲಿರಲಿಲ್ಲ. ಎತ್ತಗಳ ಬಗ್ಗೆ ಹೇಳಲು ಒಳ್ಳೆಯದನ್ನು ಲೆಕ್ಕ ಹಾಕಿದಂತೆಲ್ಲ ತಲೆ ಬಿಸಿಯಾಗುತ್ತಿತ್ತು. ಅದೇನೇ ಆದರೂ ಈ ಸಮಯದಲ್ಲಿ ಬಸಲಿಂಗನ ಎಡಗಣ್ಣಿಲ್ಲಿ ಕಾಣಿಸಿಕೊಂಡ ನೋವು ಹೆಚ್ಚಾಗುತ್ತಲೇ ಹೋಯಿತು.

ಮೊದಮೊದಲು ಅದು ಕೆಳ್ಳಬೇನೆ ಇರಬಹುದೆಂದು ತಿಳಿದ. ಆದರೆ ಕೆಳ್ಳು ಕೆಂಪಾಗಲಿಲ್ಲ, ಕೆಳ್ಳಿನ ಸುತ್ತ ನೋವು ಮಾತ್ರ ಹೆಚ್ಚಾಯಿತು. ಈ ನೋವು ಬಲಗಣ್ಣಿನಲ್ಲಿರಲಿಲ್ಲ. ಎಡಗಣ್ಣು ನೋವಿನೊಂದಿಗೆ ಸ್ವಲ್ಪ ಮಂದವಾಗುತ್ತಿದ್ದಂತೆ ಅನ್ನಿಸತೊಡಗಿತು, ಹೆದರಿಕೆ ಶುರುವಾಯಿತು. ನಗರದ ತನ್ನ ಎಂದಿನ ವೈದ್ಯರಿಗೆ ತೋರಿಸಿದ. ಅವರು ನೋವಿನ ವಿವರಗಳನ್ನೆಲ್ಲ ಕೇಳಿ ರೆಪ್ಪೆ ಅಗಲಿಸಿ ನೋಡಿದರು. ಅವರಿಗೆ ಅರ್ಥವಾಗಿದ್ದರೂ ಬಸಲಿಂಗನಿಗೆ ಧೈರ್ಯ ತುಂಬಲು ಒಳ್ಳೆಯಿರುತ್ತಿದ್ದಂತೆ ಮಾತನಾಡಿದರು. ತಮ್ಮ ವೈದ್ಯಕೀಯ ಪವಾಡಗಳನ್ನು ವಿವರಿಸಿದರು. ಹಚ್ಚಿಕೊಳ್ಳಲು ಒಂದು ಲೇಪ್ಯ ಕೊಟ್ಟರು. ಸ್ವಲ್ಪ ಸಮಾಧಾನದಿಂದ ಮನೆಗೆ ಬಂದ ಬಸಲಿಂಗ ಹಲವು ದಿನ ಲೇಪ್ಯ ಹಚ್ಚಿಕೊಂಡು ವೈದ್ಯರು ಹೇಳಿದಂತೆ ಬಟ್ಟೆಯ ಕಾವು, ಉಪಿಸಿನ ಕಾವು ಕೊಟ್ಟಿಕೊಂಡು. ಆದರೆ ಕೆಳ್ಳಿನ ನೋವು ಮತ್ತು ಮಂದಸ್ಥಿತಿ ಕಡಿಮೆಯಾಗಲಿಲ್ಲ. ಹಾಗೆಂದು ಹೇಳಿದರೆ ಹೆಂಡತಿ ಸಿದ್ಧಿಂಗಿ ನಂಬಲಿಲ್ಲ. ಅದು ಆತನ ಕಲ್ಪನೆ ಎಂಬಂತೆ ಮಾತಾಡಿದಷ್ಟು. ಬಸಲಿಂಗನಿಗೆ ಸಿಟ್ಟಬಂತು. ಒಂದು ರೀತಿಯ ಅಸಹಾಯಕತೆ ಶುರುವಾಯಿತು. ನೋವನ್ನು ಸುಮ್ಮನೆ ವಿವರಿಸದೆ ಕೆಲವರಲ್ಲಿ ತನ್ನ ಕಷ್ಟ ತೋಡಿಕೊಂಡು. ಉಳಿದಿರುವ ನೆಲ, ಮಗುವಿನ ಕಾಯಿಲೆ ಎಲ್ಲವೂ ಅವನಿಗೆ ಗೊಳಿವಾಗಿ ಕಾಣತೊಡಗಿದ್ದವು. ಯಾರೋ ಒಬ್ಬ ಸರ್ಕಾರಿ ಆಸ್ತಿಪ್ಪನಿಗೆ ತೋರಿಸಲು ಹೇಳಿದರು. ಸರ್ಕಾರಿ ಆಸ್ತಿ ಅಂದರೆ ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ ಎಂದು ತಿಳಿದಿದ್ದ ಅವನಿಗೆ ಇದು ಕೊನೆಯ ಪ್ರಯತ್ನವಾಗಿ ಕಾಣಿಸಿತು. ಆದರೆ ಅವನಿಗೆ ತಿಮ್ಮಪ್ಪನ ಬಗ್ಗೆ ಹೇಳಿದ್ದವರು ಧೈರ್ಯ ತುಂಬಿದರು. ಖಾಸಗಿ ವೈದ್ಯರು ಕೂಡ ಎಷ್ಟು ಕೆಟ್ಟವರೆಂದು ವಿವರಿಸಿದರು.

ಡಾ.ತಿಮ್ಮಪ್ಪ ಬಿಡುವಿಲ್ಲದ ವೈದ್ಯರು. ಅವರ ಆಸ್ತಿಯಲ್ಲಿ ಹತ್ತಾರು ಜನ ಸಾಲುಗಟ್ಟಿ ನಿಂತಿದ್ದರು. ಎಲ್ಲರೂ ಬಡವರು. ಬಸಲಿಂಗ ಕಾಯುತ್ತಾ ಕೂತ. ಅವನ ಸರದಿ ಬಂದಾಗ ತಿಮ್ಮಪ್ಪನವರ ಎದುರು ನಿಂತು ಒಟ್ಟಿಗೇ ತನ್ನ ಕಷ್ಟಗಳನ್ನು ತೋಡಿಕೊಂಡು. ತನ್ನ ಮಲಗುವ ಎತ್ತಗಳಿಂದ ಹಿಡಿದು ತನ್ನ ನೋವು. ತನ್ನ ನಿದ್ರೆ, ನೆಮ್ಮುದಿಯನ್ನೆಲ್ಲ ಕಡಿಸಿರುವುದನ್ನು ಹೇಳಿದ. ತಿಮ್ಮಪ್ಪ ಅವನನ್ನು ಪರೀಕ್ಷಿಸಿದರು. ಸುಟಿಯಾದ ಬೆರಳಗಳ, ವಿಶ್ವಾಸ ತುಂಬಿದ ಮಾತುಗಳ ಡಾಕ್ಟರು, ಬಸಲಿಂಗನ ಧೈರ್ಯ

ಅಳತೆ, ಸ್ವಷ್ಟಿಯನ್ನು ನೋಡಿದರು; ನೋವಿನ ಕಾರಣಕ್ಕಾಗಿ ಮಹಡಿಕಿದರು. ಕೊನೆಗೆ ಹೇಳಿದರು: “ನಿನ್ನ ಕಣ್ಣ ಸರಿಹೋಗುತ್ತೇ. ಆದರೆ ಅಪರೇಶನ್ ಆಗಬೇಕು, ಪರವಾಗಿಲ್ಲವಾ?”

ವಿಂಡಿತಾ ಸರಿಹೋಗುತ್ತಾ ಎಂಬಂತೆ ಬಸಲಿಂಗ ನೋಡಿದ.

ತಿಮ್ಮಪ್ಪ ವಿಶ್ವಾಸದಿಂದ ಮಾತಾಪಿಡಿದರು. ಬಸಲಿಂಗ ಇದನ್ನೂ ತನ್ನ ಮನಸ್ಸಿನಲ್ಲಿಯೇ ಇಟ್ಟಿಕೊಂಡ. ಸಿದ್ದಿಂಗಿ ಕೇಳಿದಾಗ ಡಾಕ್ಟರ ಹೆಸರನ್ನು ಮಾತ್ರ ಹೇಳಿದ. ವಿವರಗಳನ್ನು ತಿಳಿಸುವ ಉತ್ಸಾಹ ಅವನಲ್ಲಿರಲ್ಲಿ ಮರುದಿನ ಹಕ್ಕೆ, ಹಿತ್ತಿಲು, ನೀರುನಿಡಿಯ ಕೆಲಸವನ್ನೆಲ್ಲ ಮುಗಿಸಿ ಆಸ್ತ್ರೆಗೆ ಹೊರಟಿ. ತಿಮ್ಮಪ್ಪ ಎಪ್ಪು ಒಳ್ಳೆಯವರೆಂದರೆ ಅವರು ಅವನಿಗಾಗಿ ಕಾಯುತ್ತಿದ್ದಂತಿತ್ತು. ಬಸಲಿಂಗನಲ್ಲಿ ಅವರಿಗೆ ವಿಶೇಷ ಆಸಕ್ತಿ, ಪ್ರೀತಿ ಮೂಡಿದ್ದವು. ಅವನ ಹೊಲ, ಎತ್ತು, ಮಗು ಕೂಡ ಅವರಲ್ಲಿ ನಿಂತಿದ್ದವು. ಅನುಭವ ವ್ಯಾದ್ಯರಾದ ತಿಮ್ಮಪ್ಪ ಬಸಲಿಂಗನನ್ನು ಅಪರೇಶನ್‌ಗೆ ಸಿದ್ದಗೂಳಿಸಿ ಕೆಲವೇ ನಿಮಿಷಗಳಲ್ಲಿ ಅಪರೇಶನ್ ಮುಗಿಸಿದರು. ಅವನ ಕ್ಯೆ ಹಿಡಿದುಕೊಂಡು ಹೇಳಿದರು. “ನೋಡು, ಇದು ಸೂಕ್ಷ್ಮವಾದ ಶಸ್ತ್ರಚಿಕ್ಕೆ, ನೀನು ಎರಡು ವಾರ ತಲೆಗೆ ನೀರನ್ನು ಸೋಂಕಿಸಬಾರದು. ನೀರು ಬಿದ್ದರೆ ಕಣ್ಣ ಕೆಟ್ಟಹೋಗುವ ಅಪಾಯ ಇದೆ. ಇದನ್ನು ಸರಿಯಾಗಿ ನೆನಪಿಟ್ಟಿಕೊಂಡು.”

ಬಸಲಿಂಗನಲ್ಲಿ ತಿಮ್ಮಪ್ಪನವರ ಬಗ್ಗೆ ವಿಚಿತ್ರ ತೀರ್ಳಿ ಬೆಳಿದಿತ್ತು. ಆದರೆ ಅವನು ಮನೆಗೆ ಹೋದ ಮೇಲೆ ಸಿದ್ದಿಂಗಿ ದೊಡ್ಡ ರಾದ್ಯಾಂತವನ್ನೇ ಎಬ್ಬಿಸಿದಳು. ಆಕೆಗೆ ಅದು ಹೇಗೋ ತಿಮ್ಮಪ್ಪ ಹೊಲೆಯರೆಂಬುದು ಗೊತ್ತಾಗಿತ್ತು. ತನಗೇ ಗೊತ್ತಿಲ್ಲದ ವಿಷಯ ಆಕೆಗೆ ಹೇಗೆ ತಿಳಿಯಿತೆಂದು ಬೆರಗಾದ. ತನ್ನ ತಿಮ್ಮಪ್ಪನ ನಡುವಿನ ಸಂಬಂಧ ಅವನಿಗೆ ಬೇರೆ ಎರಕದಲ್ಲಿ ಹೊಯ್ದಂತೆ ಕಾಣಿಸಿಕೊಳ್ಳಲೊಡಗಿತ್ತು. ತನ್ನನ್ನು ಮುಟ್ಟಿವ ಮನ್ನ ಅವರು ತಮ್ಮ ಜಾತಿಯ ಬಗ್ಗೆ ಬಂದು ಮಾತು ಹೇಳಿದ್ದರೆ ಒಳ್ಳೆಯದಿತ್ತೆಂದು ಕ್ಷೇತ್ರ ಅನ್ನಿಸಿತ್ತು. ಆದರೆ ಅಂಥ ಯೋಚನೆ ಕೆಟ್ಟದೆಂದು ಬೈದುಕೊಂಡ. ತನ್ನ ಆಳ್ತನದಲ್ಲಿ ಏನೋ ಕಮ್ಮಿಯಾದಂತೆ ಬಸಲಿಂಗನಿಗೆ ಅನ್ನಿಸಿತ್ತು. ಇದರಿಂದ ನೊಂದುಕೊಂಡು. ವಿಷಯವನ್ನು ಯಾರಿಗೂ ಹೇಳಬೊಂದಿದ್ದರೂ ತೀವ್ರಾನಿಸಿದ. ಸಿದ್ದಿಂಗಿ ಕೂಡ ಇದನ್ನು ಒಬ್ಬಿದಳು. ಸೂತರೆವನ್ನು ಪರಿಹರಿಸಲು ಬಸಲಿಂಗ ಮೈ ತೊಳೆದುಕೊಳ್ಳಬೇಕು. ತಿಮ್ಮಪ್ಪನವರ ಹಿತವಚನವನ್ನು ಮರೆಯದಿದ್ದರೂ ಅದು ಅಸ್ವಷ್ಟವಾಗತೊಡಗಿತ್ತು. ಸಿದ್ದಿಂಗಿ ಅವನಿಗೆ ಕಣ್ಣ ಮಾತ್ರ ನೆನೆಯದಂತೆ ಬಿಸಿಬಿಸಿ ನೀರು ಹೊಯ್ದು ಸ್ವಾನ ಮಾಡಿಸಿದಳು.

ಮನಸ್ಸು ಹಗುರಾದರೂ ಪಟ್ಟಿಗಳಲ್ಲಿ ಭದ್ರವಾಗಿದ್ದ ಎಡಗಣ್ಣ ಎರಡು ದಿನ ನೋವಿನಿಂದ ಮುಕ್ತವಾಗಿದ್ದು. ಮೂರನೆಯ ದಿನದಿಂದ ತುಡಿಯತೊಡಗಿತ್ತು; ಮತ್ತೆ ನೋವು ಶುರುವಾಯಿತು. ಈಗ ಬಸಲಿಂಗ ಇಕ್ಕಟ್ಟಿಗೆ, ಪಶ್ಚಾತ್ತಾಪಕ್ಕೆ ಸಿಕ್ಕಿಹಾಕಿಕೊಂಡ. ಸುಳ್ಳ ಹೇಳಲಾರದ ಬಸಲಿಂಗ ಬಂದು ವಾರದೊಳಗೆ ತಿಮ್ಮಪ್ಪನವರನ್ನು ಬಿಟ್ಟು ಬೇರೆಲ್ಲ ಡಾಕ್ಟರುಗಳಿಗೆ ತನ್ನ ಕಣ್ಣ ತೋರತೊಡಗಿದ. ಆದದ್ದು ಹೇಳಿದ. ಅವರು ನೀಡಿದ ಸಲಹೆ, ಜೀವಧಿ ಸರಿಹೋಗಲೇ ಇಲ್ಲ. ಬೇರೆ ‘ದಾರಿ ಕಾಣದೆ ತಿಮ್ಮಪ್ಪನವರ ಬಳಿಗೇ ಹೋದ. ಅವರು ಅವನನ್ನು ಪ್ರೀತಿಯಿಂದಲೇ ಪ್ರಶ್ನೆ ಕೇಳತೊಡಗಿದರು. ಬಸಲಿಂಗ ಉತ್ತರಿಸಿದ. ತಾನು ತಲೆಗೆ ನೀರನ್ನು ಸೋಂಕಿಸಿಯೇ ಇಲ್ಲ ಎಂದು ಸುಳ್ಳ ಹೇಳಿದ. ಅವನು ನಡುಗುತ್ತಿರುವುದನ್ನು ನೋಡಿದ ತಿಮ್ಮಪ್ಪ ತಮಗನ್ನಿಸಿದ್ದನ್ನು ಹೇಳಿದರು. ತನ್ನ ಸುಳ್ಳ ಡಾಕ್ಟರಿಗೆ ಗೊತ್ತಾಗಿರುವುದನ್ನು ಕಂಡ ಬಸಲಿಂಗ ಇನ್ನೂ ತಬ್ಬಿಬಾದ.

“ಬಸಲಿಂಗಪ್ಪ, ನೀನು ತುಂಬ ಒಳ್ಳೆಯವನು. ಆದದ್ದು ಅದಹಾಗೆ ಹೇಳು” ಎಂದು ತಿಮ್ಮಪ್ಪ ತಣ್ಣಿಗೆ ಹೇಳಿದರು.

ಬಸಲಿಂಗ ಜಡಗೊಳ್ಳತೊಡಗಿದ್ದ ಸುಳ್ಳ ಹೇಳಿದ ಬಸಲಿಂಗ ಈಗ ಯಾಂತ್ರಿಕವಾಗಿ ಆದಧನ್ಯನಲ್ಲಿ ಹೇಳಿದ. ತನ್ನ ಎದೆಯ ಭಾರ ಇಳಿದಂತೆ ಸುಮ್ಮುನೆ ಮೌನವಾಗಿ ಕೂತ. “ಹೇಗಾದ್ದು ಮಾಡಿ ನಂಗೆ ಇನ್ನೂಂದ್ದಲ್ಲ ಅಪರೇಶನ್ ಮಾಡಿ ಬಿಡ್ಲಿ, ನಿಮ್ಮ ಮಾತು ಏಂಹೊಲ್ಲ” ಅಂದ.

ತಿಮ್ಮಪ್ಪ ಕತ್ತು ಅಲ್ಲಾಡಿಸಿದರು. ಇನ್ನೂಂದು ಅಪರೇಶನ್‌ನಿಂದ ಏನೂ ಆಗುವದಿಲ್ಲ ಎಂದು ಹೇಳಿದರು. “ಈಗಿರೋ ಗಾಯಕ್ಕೆ ಜೀವಧಿ ಕೊಡ್ದೇನೆ. ತಪ್ಪದೆ ಹಚ್ಚಿಕೊಂಡು ಹೇಳುತ್ತೇನೆಯೇ” ಎಂದು ಹೇಳಿದರು.

ಅದೇಕೋ ಬಸಲಿಂಗನಿಗೆ ಸಿಟ್ಟು ಬಂದಿತ್ತು. ತನ್ನ ಜಾತಿಯನ್ನು ಕೆಡಿಸಿದ ತಿಮ್ಮಪ್ಪ ತನ್ನ ಬಗ್ಗೆ ನಿರ್ಜಾಕ್ರಿ ಬೆಳೆಸಿಕೊಳ್ಳತ್ತಿರುವಂತೆ ಅನ್ನಿಸತೊಡಗಿತ್ತು. ತನ್ನ ಕಣ್ಣ ಹೋಗಲು ತಿಮ್ಮಪ್ಪ ಅದ್ಯಾವುದೋ ರೀತಿಯಲ್ಲಿ ಕಾರಣರಾದಂತೆ ತಿಳಿದ. ಆದಧನ್ಯನಲ್ಲ ತಾನು ಬಲ್ಲವರಲ್ಲಿ ಹೇಳಿಕೊಂಡು ತಿಮ್ಮಪ್ಪನವರನ್ನು ಟೀಕಿಸಿದ. ಅವರಲ್ಲಿ ತಿಮ್ಮಪ್ಪನ ಬಗ್ಗೆ ಸಿಟ್ಟು ಬರುವಂತೆ ವಿಷಯಗಳನ್ನು ತಿರುಚಿ ಹೇಳಿದ. ಹೇಳುತ್ತ ಹೋದಂತೆ ತಾನು ತಿರುಚಿ ಹೇಳುತ್ತಿರುವಂತೆಯೇ ಸತ್ಯವಿರುವುದಾಗಿ ನಂಬಿದ.

ಒಮ್ಮೊಮ್ಮೆ ಇಡೀ ದಿನ ಪನೂ ಅರ್ಥವಾಗದವರಂತೆ ಕೂತುಬಿಡುವ; ತನ್ನಲ್ಲಿ ಬೆಳೆಯುತ್ತಿದ್ದ ಸಣ್ಣತನಕ್ಕೆ ದಂಗಾಗಿ ಬಿಡುವ. ಇದು ಎತ್ತಿನ ಸಾಟಿಗೆ ಅನುಕೂಲವಾಗಬಹುದು, ಸುಳ್ಳ ತನ್ನ ಕುಟುಂಬಕ್ಕೆ ಸಹಾಯವಾಗಬಹುದು, ಹೀಗೂ ಅನ್ವಿಸಿತು. ಹೆಂಡತಿ ಸಿದ್ಧಿಂಗಿ ಜೊತೆಗೆ ಮಾತಾಡುವಾಗ ಕಲಿಯಬೇಕೆನ್ನಿಸಿತು. ಗೇಯುವುದು ತಡವಾದರೆ ಸಾಲ ಎತ್ತಿ ಬದುಕಲು ಕೂಡ ಉಡಾಫೆ ಸಹಾಯಕ.

ಆದರೆ ಬಸಲಿಂಗನ ದುರಂತ ಆ ದಿಕ್ಕನಲ್ಲಿರಲ್ಲ. ತನ್ನ ಎಡಗಣ್ಣ ಮೂರ್ತಿ ಇಲ್ಲವಾಗಿ ನೋವು ಹೊರಟು ಹೋಗುತ್ತಿದ್ದಂತೆ ಬಲಗಣ್ಣನಲ್ಲಿ ನೋವು ಕಾಣಿಸಿಕೊಂಡಿತು. ಎಡಗಣ್ಣನ ನೋವು ಆರಂಭವಾದಾಗಿನ ಅವನ ಮುಗ್ಗತೆ ಕೂಡ ಮತ್ತೆ ಮನಸ್ಸಿಗೆ ಬಸಿಯತೋಡಿತು. ಈ ಸಲ ಹೆಚ್ಚು ಚುರುಕಾಗಿರಬಲ್ಲ ‘ಭಾತಿ’ ಪಡೆದಿದ್ದರಿಂದ ಅನೇಕ ಡಾಕ್ಟರನ್ನು ಕಂಡ; ತಾನು ಬಲ್ಲ ತನ್ನ ಲಿಂಗಾಯಿತ ಜಾತಿಯ ರಾಜಕಾರಣೆ ರುದ್ರಪ್ರಸನ್ನ ಜೊತೆಗೇ ಕರೆದುಕೊಂಡು ಡಾಕ್ಟರಲ್ಲಿಗೆ ಅಲೆದ. ಕೆಲವರು ಡಾಕ್ಟರುಗಳು, “ಇದಕ್ಕೆ ಆಪರೇಶನ್ಸೇ ಬೇಕಿಲ್ಲ, ಆ ಡಾ. ತಿಮ್ಮಪ್ಪನಿಗೆ ಬುದ್ಧಿ ಇಲ್ಲ-ಅದಕ್ಕೇ ಆಪರೇಶನ್ ಮಾಡಿದ್ದಾರೆ” ಎಂದು ಹೇಳಿದರು. ಜೀವಧಿ ನೀಡಿ ಹಿತವಚನ ಕೊಟ್ಟರು. ಆದರೆ ಬಸಲಿಂಗನ ನೋವು ಕಡಿಮೆಯಾಗಲ್ಲ. ಆತಂಕ ಹೋಗಲಿಲ್ಲ. ಈ ಕಣ್ಣಿನ ರೋಗಕ್ಕು ಜೀವಧಿ ಇದ್ದೇ ಇರುತ್ತೇಂದು ನಂಬತೋಡಿದ್ದ ಬಸಲಿಂಗ ಆಸುಪಾಸಿನಲ್ಲಿ ಇದ್ದ ಡಾಕ್ಟರನ್ನೆಲ್ಲ ನೋಡಿದ. ಕೊನೆಗೆ ತನ್ನ ಉಡಾಫೆಯ ಶೈಲಿಯಲ್ಲೇ ತಿಮ್ಮಪ್ಪನವರನ್ನು ನೋಡಿದ.

ತಿಮ್ಮಪ್ಪ ತನ್ನ ರೋಗಿಯಲ್ಲಿ ಆಗಿದ್ದ ಬದಲಾವಣೆ ಗಮನಿಸಿದರು; ಆತನ ಗಂಟಲು ದೊಡ್ಡದಾಗಿತ್ತು. ಅವನು ತನಗರಿವಿಲ್ಲದಂತೆಯೇ ಸಣ್ಣವನಾಗತೋಡಿದ್ದ. ಅವನ ಕಾಯಿಲೆ ದೇಹದ ಮಟ್ಟದಿಂದ ಮಾನಸಿಕ ಸ್ತರವನ್ನು ತಲುಪತೋಡಿತ್ತು.

ತಿಮ್ಮಪ್ಪ ನೋವಿನಿಂದಲೇ ಹೇಳಿದರು, “ಬಸಲಿಂಗಪ್ಪ, ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ; ಆದರೆ ನಿನ್ನಂಥ ಮುಗ್ಗ ಮನಷ್ಯನಲ್ಲಿ ಕೂಡ ಈ ಮುಟ್ಟುವಿಕೆ ನಾನು ಉಂಟಿಸದೆ ಇದ್ದದನ್ನು ಮಾಡಿದೆ. ಅದು ನಿನ್ನ ತಪ್ಪಲ್ಲ. ಇದ್ದಕ್ಕಾಗಿ ನಾನು ಯಾರನೂ ಬ್ಯಾಯುವಿದಿಲ್ಲ. ನೀನು ಈ ಸಲ ಒಂದು ಕೆಲಸ ಮಾಡು. ನನ್ನ ಹೆಸರನ್ನು ಹೇಳಿ ಡಾಕ್ಟರ್ ಚಂದ್ರಪ್ಪನವರನ್ನು ನೋಡು. ಅವರು ನನ್ನಪ್ಪೇ ಒಳ್ಳೆಯ ಡಾಕ್ಟರು. ಪನೂ ತಪ್ಪ ತಿಳಿಯಬೇಡ” ಅಂದರು.

ಈಗ ಕೂಡ ಬಸಲಿಂಗನ ಡಾ. ತಿಮ್ಮಪ್ಪನವರನ್ನು ದ್ವೇಷಿಸದಿದ್ದರೂ ಅವರ ಬಗ್ಗೆ ಒಂದು ರೀತಿಯ ಸವಾಲು ಬೆಳೆದಿತ್ತು. ತಾನು ಅವರ ಬಗ್ಗೆ ಮತ್ತು ಅವರ ಜಾತಿಯನ್ನು ಕುರಿತು ಮಾತಾಡಿದ್ದೆಲ್ಲ ಅವರಿಗೆ ಗೊತ್ತಾಗಿರಬಹುದೆಂಬ ಆತಂಕ ಹುಂಬತನವಾಗಿ ಜಂಭವಾಗಿತ್ತು. ಆತ ತಿಮ್ಮಪ್ಪನವರಿಂದ ಹೊರಗೆ ಬಂದೋಡನೆ ರಾಜಕಾರಣೆ ರುದ್ರಪ್ಪನನ್ನು ಕೇಳಿ ಚಂದ್ರಪ್ಪನ ಜಾತಿ ತಿಳಿದುಕೊಂಡ. ತಿಮ್ಮಪ್ಪನ ಜಾತಿಯಪ್ಪ ಕೆಟ್ಟಿದಾಗಿಲ್ಲದ್ದು ಅರಿತು ನಿಸೂರಾದ. ಕೂಡಲೇ ಹೋಗಿ ಡಾ.ಚಂದ್ರಪ್ಪನವರನ್ನು ನೋಡಿದ.

ಅಲ್ಲಿ ಬಸಲಿಂಗನ ಅನಿರೀಕ್ಷಿತವಾದದ್ದು ಕಾದಿತ್ತು. ಬಸಲಿಂಗನ ಎಡಗಣ್ಣಿನ ಮೂರ್ತಿ ಜರಿತ್ತೆಯನ್ನು-ಬಸಲಿಂಗನ ತಿರುಪುವಿಕೆಯೋಂದಿಗೆ- ಕೇಳಿದ ಚಂದ್ರಪ್ಪ ಹೇಳಿದರು; “ ಡಾ. ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಮಾಣಿಕ, ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ, ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ.”

ರಾಜಕಾರಣೆ ರುದ್ರಪ್ಪನೋಂದಿಗೆ ಹೊರಗೆ ಬಂದ ಬಸಲಿಂಗ. ಬಿಸಿಲಲ್ಲಿ ತಲೆಯ ಮೇಲೆ ಕ್ಯಾರೆಟ್ ಕೂತ. ಯಾರು ಮಾತಾಡಿಸಿದರೂ ಮಾತಾಡಲೇ ಇಲ್ಲ. ಹೆಂಡತಿಯ ಮಾತು ಕಿವಿಗೆ ಜೀಳಲೋಲ್ಲವು. ಬಲಗಣ್ಣಿನ ನೋವು ಭೀಕರವಾಗಿತ್ತು. ಬರುಬರುತ್ತ ದೃಷ್ಟಿ ಮಂದವಾಗುತ್ತಿರುವುದು ಬಸಲಿಂಗನಿಗೆ ಗೊತ್ತಿತ್ತು. ತನ್ನ ಉಡಾಫೆ, ಸುಳ್ಳ, ಜಾತಿ, ಮತದ ಗುರು- ಯಾರೂ ತನ್ನ ಕಣ್ಣ ಉಳಿಸುವುದಿಲ್ಲ ಎಂಬುದು ನಿಶ್ಚಯಾಗತೋಡಿಗಿತ್ತು. ನೋವು, ದೃಷ್ಟಿಕ ನೋವನ್ನು ಮೀರಿದ ನೋವು ಅವನನ್ನು ತುಂಬತೋಡಿಗಿತ್ತು. ಡಾ. ತಿಮ್ಮಪ್ಪನವರ ಮಿಂಚಿನಂತಹ ಬೆರಳು, ಪ್ರೀತಿ ತುಂಬಿದ ಮುಖ ನೆನಪಾದವು. ತನ್ನ ಹೊಲ, ತನ್ನ ಎತ್ತಗಳು, ತನ್ನ ಗದ್ದೆಯ ವಾರೆಯಲ್ಲಿರುವ ಮಾವಿನ ಮರ, ಪಾರಿಜಾತದ ಹೂವು...

ನೇರವಾಗಿ ತಿಮ್ಮಪ್ಪನವರಲ್ಲಿಗೆ ಹೋದ. ನೋವು ತುಂಬಿದ ಬಲಗಣ್ಣ ಕಂಬನಿ ಸುರಿಸುತ್ತಿತ್ತು. ತಿಮ್ಮಪ್ಪನವರ ಕ್ಯಾಂಪಿಡುಕೊಂಡ. ಅವರನ್ನು ಅಪ್ಪಿಕೊಂಡು ಗಟ್ಟಿಯಾಗಿ ಅಳತೋಡಿದ. ತಿಮ್ಮಪ್ಪ ಚಲಿಸಲಿಲ್ಲ. ತಲೆ ನೇವರಿಸಲಿಲ್ಲ ಕೂಡ.

ಉಸಿರು ಹತೋಟಿಗೆ ಬಂದಾಗ ಬಸಲಿಂಗ ಪನೇನೋ ಬಡಬಡಿಸಿದ. ಅದು ಅವನಿಗೆ ಮತ್ತು ತಿಮ್ಮಪ್ಪನವರಿಗೆ ಮಾತ್ರ ಗೊತ್ತಾಗುವಂತಿತ್ತು

ಎದುರಿಗೆ ಕುಳಿತಿದ್ದ ಬಸಲಿಂಗನನ್ನು ತಿಮ್ಮಪ್ಪ ಎವೆ ಇಕ್ಕೆದೆ ನೋಡಿದರು. ಆತನನ್ನು ತಾವು ಇಷ್ಟಪಡಲು ಕಾರಣವೇನೆಂದು ಚಿಂತಿಸಿದರು. ಅದು ಆತನಲ್ಲಿ ಒಮ್ಮೆ ಇದ್ದ ಈಗ ಮರುಕಳಿಸಿರುವ ಮುಗ್ಗತೆ ಇರಬಹುದು. ಅವನನ್ನು ಕಂಡರೆ ಅವನ ಜಾತಿ ಯಾವುದಿರಬಹುದು ಎಂಬ ಪ್ರಶ್ನೆ ಕುಡತಮ್ಮಲ್ಲಿ ಸುಳಿಯಿದಧ್ಯಾದು ಇರಬಹುದು. ಮನುಷ್ಯನ ನೋವಿಗೆ, ಮನುಷ್ಯನ ತೊಳಳಾಟಕ್ಕೆ, ಮನುಷ್ಯನಿಗೆ ಸಾಧ್ಯವಾಗುವ ಸಣ್ಣತನ ಮತ್ತು ಒಳ್ಳಿಯತನಕ್ಕೆ ಸಾಕ್ಷಿಯಾಗಿ ಕಾಣಲ್ತಿದ್ದುದು ಇರಬಹುದು.

ಬಸಲಿಂಗ ಅವರ ನಿಷ್ಟಲ ಕಣನ್ನು ನೋಡುತ್ತಲೇ ಇದ್ದ. ತಿಮ್ಮಪ್ಪನವರ ಕಣಲ್ಲಿ ತೇವ ಒಸರತೊಡಗಿತು. ಅದು ಕಂಬನಿಯಾಗುವುದಕ್ಕೆ ಮುನ್ನ ಹೇಳಿದರು: “ ಈ ಸಲ ತಲೆಗೆ ನೀರು ಸೋಂಕಿಸಕೂಡದು, ಈ ಕಣ್ಣ ಸರಿಹೋಗುತ್ತೇ” ಎಂದು ಮಾತ್ರ ಹೇಳಿ ಶಸ್ತುಚಿಕಿತ್ಸೆ ಸಿದ್ಧತೆ ಮಾಡಿಕೊಳ್ಳತೊಡಗಿದರು.

ಸುಳ್ಳಗಳಿಂದ ಮುಕ್ತವಾಗಿದ್ದ ಬಸಲಿಂಗ ಮನುವಿನಂತೆ ಅವರ ಜಲನವಲನ ನೋಡುತ್ತ ಕೂತ.

**ಕಥೆಗಾರರ ಪರಿಚಯ:** ಪಿ. ಲಂಕೇಶ ಕನ್ನಡ ಖ್ಯಾತ ಸಾಹಿತ್ಯಕಳಲ್ಲಿಭ್ರಂಬಿಸಿದ್ದರು. ಲಂಕೇಶ ಪತ್ರಿಕೆಯ ಸಂಪಾದಕರು. ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ-ಹೀಗೆ ಬಹುಮುವಿ ವ್ಯಕ್ತಿಕ್ಕ ಹೊಂದಿದ್ದ ಪಿ. ಲಂಕೇಶರವರು ರಂಜಿಂಜಿರಂದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ ಜನಿಸಿದರು. ಕರೆಯ ನೀರನ್ನು ಕರೆಗೆ ಚೆಲ್ಲಿ, ನಾನಲ್ಲ, ಕಲ್ಲು ಕರಗುವ ಸಮಯ (ಕಥಾ ಸಂಕಲನಗಳು), ಬಿರುಕು, ಮುಸ್ಸಂಚೆಯ ಕಥಾ ಪ್ರಸಂಗ, ಅಕ್ಕ (ಕಾದಂಬರಿಗಳು) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಆಶ್ಕರ್ಷಣೆ ‘ಹುಳಿಮಾವಿನ ಇವರ ‘ಕಲ್ಲು ಕರಗುವಸಮಯ’ ಕೃತಿಗಳಿಂದ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

### ಪ್ರಶ್ನೆಗಳು:

೧. ಡಾ॥ ತಿಮ್ಮಪ್ಪ ಪಾತ್ರ ಕುರಿತು ಬರೆಯಿರಿ.
೨. ಬಸವಲಿಂಗನಿಗೆ ಸಿಟ್ಟು ಬರಲು ಕಾರಣವೇನು?
೩. ಬಸವಲಿಂಗ ಹೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು? ಅದಕ್ಕೆ ಕಾರಣಗಳೇನು?
೪. ಬಸವಲಿಂಗನ ಮುಗ್ಗತೆ, ಸಣ್ಣತನ ಹಾಗೂ ಜಾತಿ ಪ್ರಸ್ತುತಿಗಳಿಂದ ಅವನು ಅನುಭವಿಸುವ ತಳಮಳವನ್ನು ವಿವರಿಸಿ.

## ಃ. ಮೈಸೂರು ರುಮಾಲು

-ವಿ. ಸೀತಾರಾಮಯ್ಯ

**ಆಶಯ:** ಕನಾಡಕದ ಆಡಳಿತ, ವಾಣಿಜ್ಯಗಳ ರಾಜಧಾನಿ ಬೆಂಗಳೂರು ಆದರೆ ಸಾಂಸ್ಕೃತಿಕ ರಾಜಧಾನಿ ಎಂಬ ಹಿರಿಮೆಯನ್ನು ಹೊಂದಿರುವುದು ಮೈಸೂರು. ಇದಕ್ಕೆ ಮೈಸೂರನ್ನು ಅನೇಕ ಶತಮಾನಗಳು ಆಡಳಿತವನ್ನು ನಡೆಸಿದ ಮೈಸೂರಿನ ಒಡೆಯರು ಕಲೆ, ಸಂಗೀತ ಮುಂತಾದವರ್ಗಳಿಗೆ ಕೊಟ್ಟ ಪ್ರೋತ್ಸಾಹ ಕಾರಣ. ಇಂತಹ ಮೈಸೂರಿನ ಹೆಸರಿನೊಂದಿಗೆ ಕನಾಡಕದ ಮೈಸೂರು ಹಲವು ವಿಶಿಷ್ಟಗಳಿಗೆ ಸಾಕ್ಷಿಯಾಗಿ ಭಾರತ ಹಾಗೂ ಪ್ರಪಂಚದಾದ್ಯಂತ ತನ್ನ ಗುರುತನ್ನು ಉಳಿಸಿ ಬೆಳೆಸಿಕೊಂಡಿದೆ. ಮೈಸೂರು ದಸರಾ, ಮೈಸೂರು ರುಮಾಲು, ಮೈಸೂರು ಮಲ್ಲಿಗೆ, ಮೈಸೂರು ವೀಳೆದೆಲೆ ಇತ್ತಾದಿ. ಇವು ನಮ್ಮ ಪರಂಪರೆಯ ದೇಶೀತಕ.

ಹೆಂಗಸಿನ ಮನಸ್ಸನ್ನಳೆಯಬಹುದು; ನೀರಿನಲ್ಲಿರುವ ಮೀನಿನ ಕಾಲನ್ನು ಕಾಣಬಹುದು; ಆದ್ಯಾತ್ಮದಲ್ಲಿ ಏನು ಬರೆದಿದೆಯೆಂದು ಗುಣಿಸಬಹುದು; ಮೃತ್ಯುವಿನ ಬಸಿರನ್ನೇ ಬಗಿದು ಬದುಕಿ ಹೊರಕ್ಕೆ ಬರಬಹುದು. ಆದರೆ ರುಮಾಲನ್ನು ಕೆಡಿಸದೆ ಯಾವಾಗಲೂ ಸರಿಯಾಗಿಯೇ ಕಟ್ಟುತ್ತೇನೆನ್ನುವುದು ಒಂದು ಮಾತ್ರ ಅಸಾಧ್ಯ. ಹಾಗೆ ಕಟ್ಟುತ್ತೇನೆಂದು ಹೇಳಬಲ್ಲ ಗಂಡನ್ನು ನಾನು ಈವರೆಗೂ ನೋಡಿಲ್ಲ. ನಾನು ಎಷ್ಟೋ ಜನ ಸೋಗಸುಗಾರರನ್ನು ನೋಡಿದ್ದೇನೆ. ಕದೀಮರನ್ನು ಕಂಡಿದ್ದೇನೆ. ಅವರ ರುಮಾಲು ಚಿನ್ನಾಗಿರುವಾಗ ಪ್ರಶಂಸೆ ಮಾಡಿದ್ದೇನೆ. ಅಳೆದು ಕಟ್ಟಿದಂತೆ ಒಂದೇ ಸಮನಾಗಿ ರುಮಾಲು ಕಟ್ಟಬಲ್ಲ ಅವರ ಕೊಶಲವನ್ನು ಬಹುವಾಗಿ ಶಾಖಾಸಿದ್ದೇನೆ. ಅಂಥ ಶಕ್ತಿಯನ್ನು ನನಗೂ ಹೊಡಬಾರದೆ, ದೇವರೆ, ಏನು ಈ ಪಕ್ಷಪಾತ, ಎಂದು ಮೊರೆಯಿಟ್ಟಿದ್ದೇನೆ. ಅಂಥವರೂ ಎಷ್ಟೋ ಬಾರಿ ‘ಗಸ್ತು’ ತಿನ್ನುವರಂತೆ! ಮುಗಿವವರೆಗೂ ಆದು ಸರಿಯಾಗುತ್ತದೆಯೆಂದು ಖಂಡಿತವಾಗಿ ಹೇಳಿ ಪರಂದ್ಯ ಹಾಕಿ ಗೆಲ್ಲಬಲ್ಲವನು ಈ ಹೊತ್ತಿನವರೆಗೂ ಹುಟ್ಟಿಲ್ಲ. ಇನ್ನು ಮುಂದೆಯೂ ಹುಟ್ಟಬಾರದೆಯೆಂದು ದೇವರ ಇಚ್ಛೆ, ನಮ್ಮ ರುಮಾಲಿನ ಮಹತ್ವದ ಮುಖ್ಯ ಲಕ್ಷಣ. ಅದಕ್ಕೆ ಮನಸ್ಸು ಬರಬೇಕು, ಆದು ಸರಿಹೋಗಬೇಕು. ಅದನ್ನು ನಾವು ಅನುಸರಿಸಬೇಕೇ ಹೊರತು ಜೋರುಮಾಡಿದರೆ ಏನೇನೂ ನಡೆಯುವುದಿಲ್ಲ. ಪೌರುಷದ ಪ್ರಯೋಗ ಪ್ರಯೋಜನಕಾರಿಯಾಗುವುದಿಲ್ಲ.

ನಾನು ಆಡುತ್ತಿರುವುದು ಮೈಸೂರು ರುಮಾಲಿನ ಮಾತು. ಆಮೇಲೆ ಸುಳ್ಳು ಹೇಳಿದನೆಂದು ವಾದಿಸಿರಿ. ಧಾರವಾಡದ್ವಾದರೆ ಕಟ್ಟಬಹುದು. ಪಂಚಾಬಿನದಾದರೆ ಕಟ್ಟಬಹುದು. ಕೊನೆಗೆ ಗುಜರಾತಿ, ಮಾರವಾಡಿ ರುಮಾಲುಗಳನ್ನಾದರೂ ಕಟ್ಟಬಹುದು. ಮದ್ರಾಸಿನವರು ಈ ಲೆಕ್ಕಕ್ಕೆ ಬರುವುದಿಲ್ಲವಲ್ಲ! ಹುಟ್ಟಿದವರು ಹುಟ್ಟಿದ ಹಾಗೆಯೇ ಇದ್ದ ಹೋಗುವ ಮಹಾನುಭಾವರು ಅವರು. ಮೈಸ್ಸುವ ಅಗತ್ಯವೇ ಇಲ್ಲದಂತೆ ದೇವರು ಅವರಿಗೆ ಅನುಕೂಲಪಡಿಸಿ ಹೊಟ್ಟಿದ್ದಾನೆ. ಅಂಥ ಮುಕ್ತರ ಮಾತು ನಮಗೇಕೆ? ಮಿಕ್ಕ ಪ್ರಾಂತಗಳವರ ರುಮಾಲುಗಳು ಚಿನ್ನಾಗಿ ಕೈಗೆ ಹಬ್ಬಿತ್ತವೆ. ಹೇಗೆ ಸುತ್ತಿದರೂ ಸರಿಬರುತ್ತವೆ. ಸರಿಬರಲೇಬೇಕು. ಅವಕ್ಕೆ ನಿಯಮವಿಲ್ಲ; ಕಟ್ಟಲು ಹೆಚ್ಚು ಕಷ್ಟವಿಲ್ಲ. ವಕ್ತವಾಗಿದ್ದಷ್ಟು ವಿಶೇಷ. ಮೈಸೂರು ರುಮಾಲೋ? ಎಲ್ಲಿಂದಲ್ಲಿಗೆ ಹೋಲಿಕೆ ಬದುಕಿದರೆ ಬಂತೆ ಭಾಗ್ಯ?

ಸುಮ್ಮನೆ ನಮ್ಮನ್ನು ಸೋಗಸುಗಾರರು, ಬಯಲು ಡಂಬದವರು ಎಂದು ತಿಳಿಯಿದವರು ಆಕ್ಷೇಪಣೆ ಮಾಡುತ್ತಾರೆ. ಒರಟಿ ಜನ. ಗುಣಾವಗುಣ ವಿವೇಚನೆ ಮಾಡತಕ್ಕ ಶಕ್ತಿಯಿಲ್ಲದವರು. ಈ ಸುವಿ, ಈ ನಯ, ಈ ಸುವಿದ ಈ ನಯ, ಈ ನಯದ ಈ ಸುವಿ, ಇವು ಅನುಭವಿಸಿದವರಿಗೆ ಮಾತ್ರ ಗೊತ್ತು. ಇತರರಿಗೆ ಹೇಗೆ ಗೊತ್ತಾದೀತು? ಈ ಹೊರ ಹಂಭವನ್ನೇ ಆಗಲಿ ಎಷ್ಟು ಜನ ಹೀಗೆ ಮನೋಹರವಾಗಿ ಮಾಡಿಯಾರು? ಎಲ್ಲರಿಗೂ ಸಾಧ್ಯಪೋ? ಮಾಡುತ್ತಿರುವ ನಮಗೆ ಮಾಡಲು ಪ್ರಯತ್ನಪಟ್ಟ ಕೈಲೀ ಹರಿಯದೆ ಬಿಟ್ಟು ಬಿಟ್ಟಿರುವವರಿಗೆ-ಈ ಇಟ್ಟಿರಿಗೆ ಮಾತ್ರ ಅದರ ಕಷ್ಟ ಸುಖಗಳು ಗೊತ್ತು. ನಮ್ಮವರು ರಂಗಕ್ಕಿಳಿದರೆ ಎದುರು ನಿಲ್ಲುವ ಧೀರನು ಯಾರು! ಮೈಸೂರು ನಯ ನಾಜೂಕು, ವಿತರಣೆ, ಐಟಕ್ಕೆ ಇವು ಸುಮ್ಮನೆ ಬಂದಾವೆ? ದೇವರಲ್ಲಿ ವರವನ್ನು ಪಡೆದು, ಇಲ್ಲಿ ಹುಟ್ಟಿ, ಅವುಗಳನ್ನು ಅನುಭವಿಸಬೇಕು ಈ ಜನ್ಮದಲ್ಲಿ ಅವು ಮೊರೆಯವಾದರೆ ಮುಂದಿನ ಜನ್ಮಕ್ಕಾದರೂ ದೊರೆಯಲೆಂದು ಹಗಲೂ ರಾತ್ರಿಯ ತಪಸ್ಸು ಮಾಡಬೇಕು.

ಮೈಸೂರು ರುಮಾಲಿನ ವಿಶೇಷವೇನು, ಎನ್ನುವಿರೋ? ಎಂಥವರಿಗಾದರೂ ದಾಕ್ಷಿಣಾವಿಲ್ಲದೆ ‘ಗಸ್ತು’ ಕೊಡುವುದು. ಅದರ ವಿಷಯವಾಗಿ ಉದಾಸೀನ ತೋರಿಸಿದರೂ ಸರಿಯೆ, ಧೋರಣೆ ಮಾಡಿದರೂ ಸರಿಯೆ ಹಾಗೆ ಮಾಡುವವರು ಖಂಡಿತ ಬೇಸ್ತು ಬೀಳುತ್ತಾರೆ. ಅದುದರಿಂದ ಅದನ್ನು ತಾತ್ಪರ ಮಾಡಬೇಡಿ, ನೀವು ಆಲಸ್ಯ ತೋರಿಸಿದರೆ ನೀವು ಬೇಹುಷಾರಾಗಿರುವ ಸಮಯ ಕಾಡುಕೊಂಡಿದ್ದುಮೆಲ್ಲಗೆ, ಮೆಲ್ಲಗೆ ಬಾಲಬಿಜ್ಞಿ ನಿಮಗೆ ಕೆಲಸ ಕೊಡುತ್ತದೆ. ಅದು ಮಾಡಬಲ್ಲ ಅವಮಾನ ಸಾಧಾರಣವಾದುದಲ್ಲ. ನೀವು ಸ್ತೋಲು ಮೇಷಪ್ರಾಗಿದ್ದರಂತೂ ನಿಮ್ಮ ಪಾಡು ನಾಯಿ ಪಾಡು. ಎಲ್ಲರ ಅನುಭವದ ಮಾತನ್ನೇ ನಾನು ಹೇಳುತ್ತಿರುವುದು. ಯಾರನ್ನು ಬೇಕಾದರೂ ಕೇಳಿಕೊಳ್ಳಿ, ನಾನು ಹೇಳುವುದು ನಿಜವೇ ಸುಳ್ಳಣ್ಣೇ ಗೊತ್ತಾಗುವುದು. ಅದರ ಅಂದ ಅದರ ಇನ್ನೊಂದು ಮುಖ್ಯ ವಿಶೇಷ. ಬೇರೆ ಯಾವ ರುಮಾಲೂ ತೋಕ, ಬಣ್ಣ, ಗಾತ್ರ, ನಯಗಳಲ್ಲಿ ಇದಕ್ಕೆ ಜೋಡಲ್ಲ. ಎಷ್ಟು ಕಮಿಯೆಂದರೂ ೨೦-೨೫ ರೂಪಾಯಿಗಳಿಗೆ ಕಡಮೆಯ ಬೆಲೆಗೆ ದೊರಕದಿರುವುದು ಎರಡನೆಯ ವಿಶೇಷ. ಹೋರು ಮೈಸೂರು ರುಮಾಲು ಬೇಕಾದರೆ ಖಿಚ್‌ ಮಾಡಬೇಕು. ಅದೇನು ಹೋಸ್ಟಾಫ್‌ನು ಬೆಂಡು ರುಮಾಲು ಕೆಟ್ಟುಹೋಯಿತೆ? ಒಳ್ಳೆಯ ವಸ್ತುಗಳಿಗೆ ಯಾವಾಗಲೂ ಬೆಲೆ ಹೆಚ್ಚೆ. ಎಷ್ಟೇ ಜೆನ್ನಾಗಿ ಇಸ್ತಿ ಮಾಡಿದರೂ ಮುರುಗು ಜೆನ್ನಾಗಿ ಬಾರದೆ ಹೋಗುವುದು; ಸರಿಗೆಯ ಬಣ್ಣ ಕಪ್ಪಾಗುವುದು: ಸರಿಗೆ ಮುದುರಿಕೊಳ್ಳುವುದು; ಅಗಸನಿಗೆ ಅಪಕೀರ್ತಿಯನ್ನೂ ಯಜಮಾನನಿಗೆ ಅಸಮಾಧಾನವನ್ನೂ ತರುವುದು; ಆಯ್‌ಬಟ್ಟನೇ ಲೆಕ್ಕಾಕಲಿ, ಅಳತೆಯ ಸುತ್ತು ಹೆಚ್ಚು ಕಡಿಮೆಯಾಗಿ ಆರು ಸಲ ಕಟ್ಟಿ, ನೂರು ಸಲ ಬಿಜ್ಞಿ, ಕಟ್ಟುತ್ತೆ ಬಿಜ್ಞುತ್ತೆ ಬೇಸರವಾಗುವುದು; ತಲೆಗೆ ಉರಿ ಬಂದು ಕಪ್ಪು ಮುಖಿವೂ ಕಂಪಾಗಿ, ಮೈ ಬೆವರಿ, ಆವೇಶವೇರಿ, ಹೊನೆಗೆ ರುಮಾಲು ಕೊಳೆಯಾಗಿ ಅಂಟಾಗಿ, ಕಾಲಿಂದ ‘ಹೃಕ್ಷಿಕ್‌’ ಹೊಡೆದು ಬಿಡೋಣವೇ ಎನ್ನಿಸುವಪ್ಪು ರೋಚ ತರುವುದು-ಮೂರನೆಯವಿಶೇಷ, ಇವೆಲ್ಲಕ್ಕೂ ಮೀರಿ, ಸಮಯ, ಸಂದರ್ಭ, ಉತ್ಸವ, ಮುಂತಾದ ಕಾಲಗಳಲ್ಲೇ ಬೇಕೆಂದು ಕೆಟ್ಟು ಹೋಗುವುದು ಮಹಾ ವಿಶೇಷ. ನಾಲ್ಕು ಜನ ದೊಡ್ಡವರು ಸೇರುವ ಕಡೆ ಹೋಗಬೇಕು, ರೈಲಿಗೆ ಹೊತ್ತಾಯಿತು, ಕಚೇರಿಗೆ ಕಾಲಮೀರಿತು, ಸಾಹೇಬರನ್ನು ನೋಡಬೇಕು, ಫೋಟೋಗೆ ಕುಳಿತುಕೊಳ್ಳಬೇಕು, ದಬಾರಿಗೆ ದಯಮಾಡಿಸಬೇಕು, ಹಲವೇನು- ಈ ಹೊತ್ತು ರುಮಾಲು ಬೇಗ ಜೆನ್ನಾಗಿ ಕಟ್ಟಿಕೊಳ್ಳಬೇಕು ಎಂದು ಯಾವಾಗ ಅಂದು ಕೊಳ್ಳುವವೋ ಆಗಲೇ ಕೆಟ್ಟಿತು! ಹೀಗೆ ಅನಂತಗುಣ ವಿಶೇಷಗಳಿಂದ ವಿಶೇಷಿತವಾಗಿರುವಮಹಾವಸ್ತುವಿಗೆ ಇದೇ ವಿಶೇಷ, ಅದೇ ವಿಶೇಷವೆಂದು ಸುಲಭವಾಗಿ ಹೇಳಿ ಮುಗಿಸುವುದುಹೇಗೆ? ಹಾಗಲ್ಲ ಹೀಗಲ್ಲ ಎಂದು ಶಂಕರಾಚಾರ್ಯರು ಪರಬ್ರಹ್ಮ ವಸ್ತುವಿಗೆ ಹೇಳಿದಂತೆ ನಮ್ಮ ರುಮಾಲಿಗೂ ‘ನೇತಿ ನೇತಿ’ ಎಂದು ಹೇಳಿದರೆ ಸುಮಾರು ನಿಜಕ್ಕೆಹತ್ತಿರ ಬರಬಹುದು. ಇದೇ ಪರಮ ವಿಶೇಷ.

ರುಮಾಲು ಎಂದ ಮಾತ್ರಕ್ಕೆ ಅದರೊಳಗೆ ಪೇಟಾ ಸೇರುವುದಿಲ್ಲವೆಂದು ಕೊಳ್ಳಬೇಡಿ. ರುಮಾಲು, ಪೇಟಾ ಎರಡೂ ಒಂದೇ. ಏಕೆಂದರೆ, ಯಾವುದುರುಮಾಲು, ಯಾವುದು ಪೇಟಾ ಎಂಬುದು ನನಗೆ ಗೂತ್ತಿಲ್ಲ. ಬಾಲಂಗೋಸಿಯಹಾಗೆ ಕತ್ತರಿಸಿರುವುದು ಪೇಟಾವೋ ರುಮಾಲೋ? ಕತ್ತರಿಸದೆ ಒಂದೇ ಕಡೆ ಜರಿಯಿರುವುದು? ಇವರಡರಲ್ಲಿ ಒಂದಕ್ಕೆ ಈ ಹೆಸರು, ಒಂದಕ್ಕೆ ಆ ಹೆಸರು ಎಂದು ಮಾತ್ರ ಗೂತ್ತಿದೆ. ಎರಡರಿಂದಲೂ ಪ್ರಯೋಜನ ಒಂದೇ- ಮುದ್ದಾಗಿಮೈಸೂರಿನ ಜಬ್ರ ರುಮಾಲು ಕಟ್ಟಬಹುದು. ಇನ್ನು ಅವುಗಳಲ್ಲಿ ಭೇದವನ್ನೇಕೆ ಎಣಿಸಬೇಕು? ಅದುದರಿಂದಲೇ ನಾನೂ ನಿತಾಂತವಾಗಿ ಇದು ಹೀಗೆ ಎಂದುತ್ತಿಂದು ದೃಢಪಡಿಸಿಕೊಳ್ಳಲು ಅಪ್ಪಾಗಿ ಪ್ರಯತ್ನ ಪಡಲಿಲ್ಲ. ಇತರರು ಒಂದರಿಂದ ಸಲ ಅವುಗಳ ವೃತ್ತಾಸವನ್ನು ನನಗೆ ತಿಳಿಯ ಹೇಳಿದ್ದಾರೆ. ಆದರೇನು; ಮುಖ್ಯವಾದ ವಿಷಯಗಳಾಗಿದ್ದರೆ ತಾನೆ ಮನಸ್ಸಿನಲ್ಲಿ ನಿಂತಾವು? ಕ್ಷೇಮ ಕಾಲದಲ್ಲಿ ಇದು ರೂಪಾಯಿ, ಇದು ನೋಟು ಎಂದು ಜನರು ಹೇಗೆ ಭೇದವೇಣಿಸಬೇಕೋ ಹಾಗೆ ಸತ್ಯ ಸ್ವರೂಪ ತಿಳಿದವರು ಇದು ರುಮಾಲು ಇದು ಪೇಟಾ ಎಂಬ ಭೇದ ಎಣಿಸರು. ನಾನು ಎಣಿಸುವುದಿಲ್ಲ. ನೀವೂ ನನ್ನ ಹಾಗೆಯೇ ಮಾಡಿ.

ಮೈಸೂರಿನವರು ನಾವು ರಸಿಕರು. ಈ ವಿಚಾರವನ್ನು ಪ್ರಪಂಚವೇ ಬಲ್ಲದೆಂದೂ ನಮಗೆ ಗೊತ್ತಿರುವುದು. ರಸಿಕತೆಯನ್ನು ಉಳಿಸಿಕೊಳ್ಳುವದಕ್ಕಾಗಿ ಏನನ್ನು ಬೇಕಾದರೂ ಮಾಡಲು ನಾವು ಸಿದ್ಧವಾಗಿರುವವರು. ಅದರಲ್ಲಿನ ಆಸ್ತಿಯಿಂದ ಬಡತನ ಬಂದೀತೆಂದು ಅಂಜಿವು. ಇತರರು ಹಳೆದಾರೆಂದು ಲೆಕ್ಕಿಸೆವು. ಕಾಯಿಲೆ ಬಿದ್ದೆವೆಂದು ಹೆದರೆವು. ಅದಕ್ಕಾಗಿ ಸರ್ವಸ್ವವನ್ನು ವೆಚ್ಚು ಮಾಡಲು ಹಿಂಜರಿಯೆವು. ಅದೂ ಒಂದು ಮತ್ತು. ನಾಳೆಗೆ ಹೇಗಪ್ಪ ಎಂದು ಜಿಂತಿಸಿ ಕಂದಿಬೀಳೆವು, ಬೀಳುವ ಅಂಥವರು ಏನು ಮನುಷ್ಯರು, ಹೇಳಿ! ಇರುವಪ್ಪ ಕಾಲವೂ ಸುಖವಾಗಿ ಕಲೆಗಳ ವೃವಿಷಾಯದಲ್ಲಿಯೋ ಸುಂದರ ವಿಷಯಗಳಲ್ಲಿ ಅನುರಕ್ತಿಯನ್ನು ಹಚ್ಚಿಸುವ ಕಾರ್ಯಗಳಲ್ಲಿಯೋ ಮಗ್ನಾಗಿರುವೆವು....ಮೈಸೂರಿನಲ್ಲಿ ಯಾವುದೂ ಅತಿಯಲ್ಲ. ಉಡುಗೆ ತೋಡುಗೆ, ಉಟ ಉಪಚಾರ, ಮಾತುಕೆ, ಧನ ಧಾನ್ಯ, ಧೈಯ ಸಾಹಸ ಎಲ್ಲವೂ ಮಿತ. ಸಮಧಾತು. ಅರಿಸ್ತೋಟಲು ಹೇಳಿರುವ The High-minded Man ಅಂತಹ ಉದಾತ್ತ ಸ್ವಭಾವದವರು.

ಭೋಗಸಂಪತ್ತಿಯನ್ನು ದೇವರು ನಮಗೆ ಬೇಕಾದಷ್ಟು ಒದಗಿಸಿದ್ದಾನೆ. ಎಂಥವರಿಗೂ ಇಲ್ಲಿ ಸುಖಾಪೇಕ್ಷೆ ಬರುವುದು. ವಿರಾಮ ಹೆಚ್ಚಿಗಿ ದೊರಕುವುದು, ಸ್ವಲ್ಪ ಶ್ರಮ ಪಟ್ಟರೆ ಅತಿಯಾದ ಪ್ರಯೋಜನ ದೊರಕುವುದು. ಎಂಥ ತತ್ತ್ವಶೋಧಕರಿಗಾಗಲಿ ಎಂಜನಿಯರುಗಳಾಗಲಿ ಸ್ವದೇಶದವರಿಗಾಗಲಿ ವಿದೇಶದವರಿಗಾಗಲಿ ಸ್ತೋಮವಾಗಿ ಮೈ ಬೆಳೆಯವುದು. ಕಣ್ಣ ತುಂಬ ನಿದ್ರೆ ಬರುವುದು. ಕೆಲಸಗಳನ್ನು ತಾನೆ ಏತಕ್ಕೆ ಮಾಡಬೇಕು? ಅವಕ್ಕೆತೆಯೆನಿದೆ? ನಮ್ಮುದು ರಾಮರಾಜ್ಯ, ಭೋಗರಾಜ್ಯ, ಶೃಂಗಾರ ರಾಜ್ಯ, ಮೈಸೂರಿನ ಚೆಲುವು ಬೆಡಗುಗಳ ಧ್ಯಾನವೋಂದೇ ಸಾಲದೆ? ಹದವಾದ ಇಲ್ಲಿನ ವಾಯುಗುಣವೋಂದೇ ಸಾಲದೆ? ನಮ್ಮ ಶ್ರೀಗಂಧದ ಸೌಗಂಧ ಬಂದು ಸಾಲದೆ? ನಮ್ಮ ಮಲ್ಲಿಗೆ ಹೂ, ವೀಳಿಯದೆಲೆ, ಬದನೆಕಾಯಿಗಳ ಪರಿಮಳ ಸವಿ ಸೌಕರ್ಯಾಯಗಳೇ ಸಾಲವೆ? ಆದುದರಿಂದಲೇ ಇತರರು ನಮ್ಮನ್ನು ಎಷ್ಟು ಆಕ್ಷೇಪಿಸಿದರೂ ನಮ್ಮಲ್ಲಿಗೆ ಬೀದಿಯ ಬಾಗಿಲಿನ ಕಡೆಯಿಂದಲ್ಲಿದ್ದರೂ ಹಿತ್ತಿಲ ಬಾಗಿಲಿಂದಾದರೂ, ಕದ್ದಾದರೂ ತಂಡ ತಂಡವಾಗಿ ಬಂದು ನೆಲಸಿ, ತಾವೂ ಮೈಸೂರಿನವರೆನಿಸಿಕೊಂಡು ನಮ್ಮ ಭೋಗ ಭಾಗ್ಯಗಳಲ್ಲಿ ದಿನೇದಿನೇ ಹೆಚ್ಚು ಹೆಚ್ಚು ಭಾಗಿಗಳಾಗಲು ಹಾರ್ಯಸುತ್ತಿರುವುದು. ನಮಗೇ ಉಳಿಯದಂತೆ ಅವುಗಳನ್ನು ಭೋಗಿಸುತ್ತಿರುವುದು.

ಇನ್ನು ನಮ್ಮ ರಾಜಧಾನಿಯೋ! ಎಲ್ಲಿ ನೋಡಿದರಲ್ಲಿ ಕಣ್ಣನ್ನು ಮೋಹಿಸಿ, ಬಗೆಯನ್ನು ಬಂದಿ ಹಿಡಿಯುವ ಉಪವನಗಳು, ರಾಜಬೀದಿಗಳು, ಸೌಧಗಳು, ಮೇಳ ತಾಳಗಳು, ಸಂಗೀತ, ತೀಲ್ವಕಲಾಚಾರು, ಬಿತ್ತಸೌಂದರ್ಯ ದೃಶ್ಯಗಳು! ಇವು ಯಾರಿಗೆ ಉಂಟು ಯಾರಿಗೆ ಇಲ್ಲ? ಹೊನೆಗೆ ಅಲ್ಲಿನ ಆಯುಷ್ಯಮರ್ಚನರಂತೆ ಕಲೆಗಾರರಾಯ? ಸಣ್ಣವರಿಂದ ಹಿಡಿದು ದೊಡ್ಡವರವರಿಗೂ ಎಲ್ಲರೂ ಕಲೆಗಾರರೇ.

ಇಂಥ ಉಳಿನ, ಇಂಥ ದೇಶದ, ಮರ್ಯಾದೆಗೆ ತಕ್ಕ ಹಾಗಿರಬೇಕಲ್ಲವೆ ರುಮಾಲು? ರುಮಾಲು ಶಿರಸಿಗೆ ಭೂಷಣ. ಆದುದರಿಂದಲೇ ನಮ್ಮ ರುಮಾಲು ಅಷ್ಟು ಮನೋಹರವಾಗಿರುವುದು. ದಕ್ಷಿಣದವರ ದಿಗಂಬರತೆಯೆಲ್ಲಿ? ಉತ್ತರದವರ ಪರಕೀಯ ವಕ್ತುತ್ತೆಗಳಲ್ಲಿ? ಮೈಸೂರಿನವರ ಶುದ್ಧ ಸೌಂದರ್ಯ ಸಂಪ್ರದಾಯವೆಲ್ಲಿ? ಉತ್ತರದವರಲ್ಲಿ ಕೆಲವರ ರುಮಾಲು ನಮ್ಮೂರ ಕರಗದಂತೆ ಇರುತ್ತದೆ. ಇನ್ನು ಕೆಲವರದು ಸೇದುವ ಹಗ್ಗದಿಂದ ಹಣಗೆ ಮಂಕರಿ ಹೆಣೆದಂತೆ ಇರುತ್ತದೆ. ಇನ್ನು ಕೆಲವು ನಾಟಕದ ವೇಷಗಳಂತಿರುತ್ತದೆ. ಇನ್ನು ಕೆಲವು ನಾನಾ ರಂಗಿನವು, ನಮ್ಮದೋ: ಬಹು ಉದ್ದನಲ್ಲ, ಬಲು ಚಿಕ್ಕದಲ್ಲ. ಬೆಳ್ಳಗೆ ಬಲೀಯ ಪರೆಯಂತೆ ಇರುವುದು. ಸಾತ್ತಿಕ ಸ್ವಭಾವದ್ದು. ತಲೆಗೆ ಅಲಂಕಾರ, ಮುಖಕ್ಕೆ ಕಾಂತಿ, ಯಾವ ಬಗೆಯ ಮೈ ಬಣ್ಣಕ್ಕಾಗಲಿ ಹೊಂದಿಕೊಂಡು ಎಲ್ಲರ ಪ್ರೀತಿಗೂ ಮರ್ಯಾದೆಗೂ ಪಾತ್ರವಾಗುವುದು. ಆದುದರಿಂದಲೇ ಅದಕ್ಕೂ ನಮಗೂ ಕೀರ್ತಿ, ಯಾರು ಶ್ರದ್ಧೆಯಿಂದ ಭಕ್ತಿಯಿಂದ ಅದಕ್ಕಾಗಿ ಶ್ರಮಪಡುವರೇ ಅಂಥವರಿಗೆ ಅದು ಒಲಿಯತಕ್ಕದ್ದು. ಯಾರು ಆ ಪ್ರಯತ್ನ ನಿಲ್ಲಿಸುವರೋ ಅಂಥವರು ಮನಃ ನೆಗಡಿದರೂ ಅದನ್ನು ಬೇರೆ ರೀತಿ ರೂಪಗೊಳಿಸಲು ಅಸಾಧ್ಯವಾಗುವಂತೆ ಮಾಡಬಲ್ಲದ್ದು. ಅವರ ಅಭಿವೃದ್ಧಿಯನ್ನು ಅಲ್ಲಿಗೆ ನಿಲ್ಲಿಸುವಂತದ್ದು. ಯಾರೂ ಧೋರಣೆ ಮಾಡುವರೋ ಜೀಧಿತ್ಯದಿಂದ ವರ್ತಿಸುವರೋ ಅವರ ಸೊಕ್ಕು ಮುರಿಯವುದು. ನಾನು ಹೀಗೆ ಮಾಡುತ್ತೇನೆ, ಹಾಗೆ ಸುತ್ತುತ್ತೇನೆ, ನೋಡಿ ಎಂದು ಜಂಬ ಹೊಡಿದರೆ ಆಯಿತು ಶಾಸ್ತಿ! ಮುದ್ದಾಗಿ ಬರೆಯಬೆಕಿಂಬ ಕುಳಿತ ದಿನವೇ ಅಕ್ಕರವೂ ಬರವಣಿಗೆಯೂ ಕೆಟ್ಟು ಹಾಳಾಗುವಂತೆ!.... ಹೀಗೆ ನಮ್ಮ ರುಮಾಲು ನಮ್ಮ ಜನರ ಶೀಲಸಂಸ್ಕಾರಕ್ಕೂ ಮನಸ್ಸಿನ ಶೀಕ್ಷಣಕ್ಕೂ ಬಹು ಅಮೂಲ್ಯವಾದ ಸಹಕಾರಿಯಾಗಿದೆ.

ಮೈಸೂರು, ರುಮಾಲು, ರಸಿಕತೆ ಇವು ಮೂರೂ ಸಮಾನಧರ್ಮ ಸೂಚಕಗಳು. ರುಮಾಲನ್ನು ಜೆನ್ನಾಗಿ ಸುತ್ತುವುದು ಸುಲಭವಲ್ಲವೆಂದು ಇದುವರೆಗೇ ತಿಳಿದು ಬಂದಿದೆಯಷ್ಟೇ? ಅದನ್ನು ಜೆನ್ನಾಗಿ ಸುತ್ತಬೇಕಾದರೆ ಅನೇಕ ರುಮಾಲಿನ ರಚನೆಗಳನ್ನು ನೋಡಿರಬೇಕು. ಕಟ್ಟಿದ ರೀತಿಯನ್ನು ಗುರುವಿನ ಮೂಲಕವೂ ಹತ್ತಾರು ಕಡೆ ಧ್ಯಾನಮೂರ್ಚಕವಾಗಿ ಅನುಸಂಧಾನ ಮಾಡಿಯೋ ತಿಳಿದು ಬಹುಕಾಲದ ಅಭ್ಯಾಸದಿಂದ ಕೈ ಹತ್ತೋಟಿಗೆ ತಂದುಕೊಂಡಿರಬೇಕು. ಕಟ್ಟಿ ಕಟ್ಟಿ ಕೈ ಪಳಗಿಸಿಕೊಂಡಿರಬೇಕು. ಮೇಲಾಗಿ ವಿನಯವನ್ನಾಡಿಸಬೇಕು. ಬಂದಂಗಡಿಯಲ್ಲಿದ್ದರೆ ಹತ್ತಂಗಡಿಗಳಿಗೆ ಹೋಗಿ ಬಂದೂರಲ್ಲಿದ್ದರೆ ಎರಡು ಉರುಗಿ ಬಟ್ಟೆ ಜರತಾರಿ ಎರಡೂ ಜೆನ್ನಾಗಿರುವ ಪದಾರ್ಥವನ್ನು ಹೊದಲು ಹೊಂಡು ತರಬೇಕು. ಜರತಾರಿಯ ನಿಜವಾಗಿ ವರಪರೀಕ್ಷೆ. ಐ.ಸಿ.ಎಸ್ ಪರೀಕ್ಷೆಯಲ್ಲಾದರೂ ತೇಗ್ರಡೆ ಹೊಂದಬಹುದು. ಈ ಪರೀಕ್ಷೆಯಲ್ಲಿ ತೇಗ್ರಡೆ ಹೊಂದಿದರೆ ಅದರಲ್ಲಿ ಖಂಡಿತವಾಗಿ ಮೊದಲಿಗರಾಗಿ ಪಾಸಾಗಬಹುದು. ಅಂಗಡಿಯಿಂದ ಮನೆಗತಂದ ಮೇಲೆ ಮನೆಯ ಹೆಣ್ಣ ಮಗಳಂತೆ ಅದನ್ನು ನೋಡಿಕೊಳ್ಳಬೇಕು, ಆರ್ಯಕೆ ಮಾಡಬೇಕು. ಅಷ್ಟಾದರೂ ನಿಮ್ಮ ಮರ್ಯಾದೆಯಲ್ಲ, ನಿಮ್ಮ ಸೌಖ್ಯವೆಲ್ಲ ನಿಮ್ಮ ಆಗಸನ ಕೈಯಲ್ಲಿದೆ. ಅವನ ಮೇಲೆ ರೇಗಾಡೀರಿ. ಅವನು ಒಗೆ ಕಡಿಸಿದರೆ ಮನಃ ಬ್ರಹ್ಮದೇವರೇ ಬಂದರೂ ಅವನು ಕಡಿಸಿದ ಕಲಸ ಸರಿ

ಹೋಗುವುದಿಲ್ಲ. ಈ ಸಂಗತಿಯನ್ನು ಎಪ್ಪು ಒತ್ತಿ ಹೇಳಿದರೂ ಕಮ್ಮಿಯೇ, ಜೆನ್ನಾಗಿ ರುಮಾಲು ಸುತ್ತೆಬಲ್ಲವನು ಮೂರು ಲೋಕಗಳನ್ನು ಗೆಲ್ಲಬಲ್ಲನು. ಆರು ಲೋಕಗಳನ್ನು ಆಳಬಲ್ಲನು! ಪ್ರಪಂಚವನ್ನೇ ಒಲಿಸಬಲ್ಲನು. ಅನಂತ ವಿಶ್ವಾಂತವಾದ ಕೀರ್ತಿಯನ್ನು ಪಡೆಯ ಸಹಬಲ್ಲನು. ನೀವು ರಸಿಕರು ಹೋದೊ ಅಲ್ಲವೇ ಎಂದು ಯಾಗಾವಲಾದರೂ ನಿಮಗೆ ಸಂಶಯ ಬಂದರೆ ನಿಮ್ಮ ರುಮಾಲನ್ನು ನೋಡಿಕೊಳ್ಳಿ. ನಾನು ಹೇಳಿರುವ ಲಕ್ಷ್ಮಣಗಳು ಅಲ್ಲಿದ್ದು ನಾನು ಮುಂದೆ ಸೂಚಿಸುವ ಅವಲಕ್ಷಣಗಳು ಇಲ್ಲದಿದ್ದರೆ ನೀವು ರಸಿಕರು ನಿಜವೆಂದು ನಂಬಿ. ಇಲ್ಲವಾದರೆ ರಸಿಕರಲ್ಲ.

ಜೆನ್ನಾಗಿ ರುಮಾಲು ಕಟ್ಟಿಪುದು ಹೇಗೆ? ನಿಯಮಗಳಿವೆಯೆ? ಇದ್ದರೆ ಅವು ಯಾವುವು? ಎಂದು ಯಾರಾದರೂ ಕೇಳಿದರೆ ಮೌನವಾಗಿರಿ. ಮೌನವೇ ಅದಕ್ಕೆ ಉತ್ತರ. ಬ್ರಹ್ಮಸ್ಥರೂಪವನ್ನು ಕೇಳಿದಾಗ ಉಪನಿಷತ್ತಿನಲ್ಲಿ ಗುರುವಿನ ಉತ್ತರವೇನು? ಮೌನ. ಇಲ್ಲಿಯೂ ಹಾಗೆಯೇ ಇದರ ಸ್ಥರೂಪವೂ ಅತಿ ಗಹನವಾದುದು; ಅತಿ ಗಂಭೀರವಾದುದು. ಆದರೂ ತಿಳಿದಿರಬೇಕಾದ ಅಂಶಗಳು ಮಾತ್ರ ಒಂದರಡಿವೆ. ಒಬ್ಬೊಬ್ಬರ ತಲೆಗೆ ಒಂದೊಂದ ಅಳತೆ ಬೇಕಾಗುತ್ತದೆ. ಅವರವರ ತಲೆಪಾಡು ಅದು. ತಲೆಯ ರುಮಾಲೂ ಆಧಾರಾಧೀಯಗಳು. ಅವರವರಿಗೆ ಬೇಕಾಗಿರುವ ಪ್ರಮಾಣಗಳನ್ನು ಅವರವರೆ ನಿರ್ಧರಿಸಿಕೊಳ್ಳಬೇಕು. ದೇವರು ಕೊಟ್ಟಿ ಬುದ್ಧಿ ಬೇಕು. ಸೌಂದರ್ಯ ಕಾಣಿವ ಕಣ್ಣ ಬೇಕು. ಹೊಸ ನಿಯಮ ಶಾಸನಗಳಿಂದ ಇದು ನಜೆಯುವ ಕೆಲಸವಲ್ಲ. ಹೀಗೆ ಬರೆದರೆಯೇ ನವಕಾವ್ಯ ಸುಂದರವಾಗುವುದು ಎಂದು ಹಟ ಮಾಡುವುದು ಎಷ್ಟು ಮುತ್ತಾಳತನವೇ ತಲೆ ಹೇಗೇ ಇರಲಿ ಈ ಅಳತೆ ಈ ಪ್ರಮಾಣಗಳನ್ನು ಅನುಸರಿಸಿದರೆಯೇ ರುಮಾಲು ಜೆನ್ನಾಗ ಬೇಕಾದರೆ ಎಂದು ವಾದಿಸುವುದೂ ಅಷ್ಟೇ ದೊಡ್ಡ ಮುತ್ತಾಳತನ. ಅದರ ಸಾಮಾನ್ಯ ಲಕ್ಷ್ಮಣಗಳು, ಮಾಡಿ ಇವು ಇಂಥವು. ನಿಮಗೂ ಕಣ್ಣಿದೆ. ನಾಲ್ಕು ಕಡೆ ನೋಡಿ ಕಂಡುಕೊಳ್ಳಿ. ತಿದ್ದಿಕೊಳ್ಳಿ. ಇನ್ನೇನೂ ಹೆಚ್ಚು ಹೇಳುವುದಕ್ಕಾಗುವುದಿಲ್ಲ; ಕಟ್ಟಿಕೊಂಡು ನಿಮ್ಮ ಹತ್ತಿರ ಬನ್ನಿ ಸರಿಯಾಗಿದೆಯೋ ಇಲ್ಲವೋ ಆಗ ಹೇಳುತ್ತೇವೆ ಎಂದು ಮುಂತಾಗಿ ಹೇಳಿ ಕಳಿಸಿಬಿಡಿ. ಆಮೇಲೆ ಅವರ ಪಾಡು ಅವರದು. ಜಿಲೇಬಿಯ ಪಾಕಕ್ಕೆ ಹೇಗೆ ಒಂದು ಹದವಿದೆಯೋ ಪಕ್ಷಾನ್ನಕ್ಕೆ ಹೇಗೆ ಒಂದು ಪಾಕವಿದೆಯೋ ಹಾಗೆಯೇ ಮೈಸೂರು ರುಮಾಲು ಕಟ್ಟಿಪುದಕ್ಕೂ ಒಂದು ಹದವಿದೆ. ಅಟ್ಟಿ ಪದಾರ್ಥವನ್ನು ನೋಡಿದ ಮೇಲೆ ತಾನೆ ಸರಿಯಾದ ಹದ ಬಂದಿದೆಯೇ ಇಲ್ಲವೇ ಎಂಬುದು ಗೊತ್ತಾಗಬೇಕಾದರೆ? ಸತ್ಯಾವ್ಯ ಕೇಗೆ ಸಿಕ್ಕಿದರೆ ಭೇಣ್ಣ, ಇದು ರಸವತ್ತಾವ್ಯ ಎಂದು ಅದರ ಸವಿಯನ್ನು ಅನುಭವಿಸಿ ಹೇಗೆ ಆನಂದಿಸುವೇ ಒಳ್ಳೆಯ ರುಮಾಲನ್ನು ಹಾಗೆಯೇ ಮೆಚ್ಚಿ ಅದಕ್ಕೆ ಕೈ ಮುಗಿಯಿತ್ತೇವೆ. ಆದರೂ ಅನುಭವಸ್ಥರಾದ ನನ್ನಂಥವರು ಹೀಗೆ ಮಾಡಬೇಡಿ, ಹಾಗೆ ಮಾಡಬೇಡಿ ಎಂದು ಒಂದರದು ನಿಷೇಧ ಸೂಚನೆಗಳನ್ನು ಮಾತ್ರ ಕೊಡಬಹುದು. ಕಣ್ಣಿನಲ್ಲಿ ನೀರು ಸುರಿಸಿ ನೀರು ಸುರಿವ ಕಣ್ಣಿನಲ್ಲಿ ರಕ್ತ ಸುರಿಸಿ, ನೋಂದು ಬಳಲಿ ಪಡೆದುಕೊಂಡಿದ್ದರೇನೇ ಅನುಭವಕ್ಕೆ ಅನುಭವವೆಂಬ ಹೆಸರು ಸಲ್ಲಬೇಕಾದರೆ! ಎಪ್ಪು ನೋಂದಿದ್ದರೆ ಅಷ್ಟು ಅನುಭವಕ್ಕೆ ಗೌರವ ಹೆಚ್ಚು. ನನ್ನ ಸೂಚನೆಗಳು ಯಾವುವೆಂದರೆ: ಬಟ್ಟರುಗಳಿಂತೆ ಸುತ್ತಬೇಡಿ. ರುಮಾಲಿಗೆ ಅಂಡಾಕಾರ ಬಾರದಂತೆ ನೋಡಿಕೊಳ್ಳಿ. ರುಮಾಲಿನೋಳಿಗೆ ಸೇರಿರುವ ಕೂದಲ ಗಂಟು ಹೆಚ್ಚಾಗದೆ ಇರಲಿ, ನಿಮ್ಮ ಬೋಳುತ್ತೇಯೋ ಕೂದಲ್ಲೋ ಹೊರಗೆ ಕಾಣದಂತೆ ವ್ಯವಸ್ಥೆ ಮಾಡಿಕೊಳ್ಳಿ. ರುಮಾಲನ್ನು ಪೂರ್ವ ಪಟ್ಟಿ ಮಡಿಸಿ ಕಟ್ಟಬೇಡಿ. ತಿಗಳರ ಮುನಿಶಾಮಿಯಂತೆ ಕಾಣಿಸಿರಿ; ಸಕ್ಕೆಟರಿಯಟ್ ಜವಾನರಂತೆ ಕಾಣಿಸಿರಿ. ರುಮಾಲಿನ ಜರಿ ಅತಿಕಮ್ಮಿಯಾಗಿ ಆಗಲಿ, ಅತಿ ಹೆಚ್ಚಾಗಿಯಾಗಲಿ ಇರಬಾರದು. ಅತಿ ಕಮ್ಮಿಯಾಗಿ ಕಡ್ಡಿ ಅಂಚಾದರೆ ಓಹೊ? ಇವರಾರೂ ಗುಮಾಸ್ತರಪ್ಪ ಎಂದುಕೊಳ್ಳುತ್ತಾರೆ. ಅತಿ ದೊಡ್ಡದಾಯಿತು ಅನ್ನಿ. ಓಹೊ ಇವರು ತಿಪ್ಪಟಿಪ್ಪಾರು ಸಾಹುಕಾರ್ ಬುದ್ಧಿಯ್ಯನವರು ಅನ್ನಿತ್ತಾರೆ. ನನ್ನನ್ನ ಕೇಳಿದರೆ ಜರಿ ಒಂದು ಹೆಚ್ಚರಳು ಅಧವಾ ಮುಕ್ಕಾಲಂಗುಲಕ್ಕೆ ಎಂದಿಗೂ ಮೀರಿರಕೂಡದು. ಬರೆ ಜರತಾರಿ ಇದ್ದರೆ ಅದನ್ನು ಬಾಬಯ್ಯನ ಹಬ್ಬದ ಉಪಯೋಗಕ್ಕೆ ಇರಿಸಿಕೊಳ್ಳಿ. ಆದರ ಬಯಕೆ ಹೆಚ್ಚಾದರೆ ಒಂದು ತೆರೆದ ಒಳಗಳ ಕಂಬಿಯಂಚು ಇರುವುದನ್ನು ಕಟ್ಟಿ ಬೇನೆ ಇಳಿಸಿಕೊಳ್ಳಿ. ಜರಿ ಅಂತೂ ಏನೇ ಆಗಲಿ ಮಿರು ಮಿರು ಜಿನ್ನದಂತೆ ಹೊಳೆಯತ್ತಿರಬೇಕು. ಸಾಧ್ಯವಾದರೆ ಇಪ್ಪು ಮಾಡಿ, ಸಾಕು, ಸ್ವಷ್ಟಿ ತಾಳಿ, ಇನ್ನೊಂದು ಹೇಳುವುದು ಮರೆತ ಬಿಟ್ಟದ್ದೆ; ದಾಡಿಗೂ ಮೈಸೂರು ರುಮಾಲಿಗೂ ಹೊಂದಿಕೆ ಇಲ್ಲ. ರಸಿಕರಿಗೂ ದಾಡಿಗೂ ದೂರ. ಆದುದರಿಂದಲೇ ಹದಿನಾರಾಣ ಮೈಸೂರಿನವರಾರೂ ದಾಡಿ ಬೆಳೆಸುವುದಿಲ್ಲ.

ರುಮಾಲಿಂದ ಮಂಗಳ, ಮದುವೆಯ ಮನೆಯಲ್ಲಾಗಲಿ, ಅರಮಮನೆಯಲ್ಲಾಗಲಿ ಕೇಳಿ ಹೇಳುತ್ತಾರೆ. ಮೇಲಿನವರಿಗೆ ನೀವು ಮಯಾದ ಮಾಡಬೇಕಾದರೆ ನಿಮ್ಮ ತಲೆಯ ಮೇಲೆ ರುಮಾಲು ಇರಬೇಕು. ಜೆನ್ನಾಗಿ ರುಮಾಲು ಕಟ್ಟಿ ರಾಕು ರೀಕಾಗಿರುವವರನ್ನು ಕಂಡರೆ ಎಲ್ಲರೂ ಹತ್ತಿರ ಬನ್ನಿ ಎನ್ನುತ್ತಾರೆ. ಯಾವ ಅಂಗಡಿಯಲ್ಲೇ ಆಗಲಿ, ಬ್ಯಾಂಕಿನಲ್ಲಾಗಲಿ ಸಾಲ ಮಟ್ಟತದೆ. ಸಾಲ ತೀರಿಸದಿದ್ದರೂ ಪರವಾ ಇಲ್ಲ. ಹೋರು ರುಮಾಲು ನಂಬಿಕೆ ಉಳಿಸುತ್ತದೆ. ಬೀದಿಯಲ್ಲಿ, ಲಾಲ್ ಬಾಗ್

ಗೇಟ್‌ನಲ್ಲಿ ಮೋಲೀಸಿನವನ್ನು ನಿಮಿರಿ ಸಲಾಹು ಮಾಡುತ್ತಾನೆ. ಸಭೆಗಳಲ್ಲಿ ಮೇಲಕ್ಕೆ ಬನ್ನಿರೆಂದು ಕರೆದು ಕೂಡಿಸಿ ಕೊಳ್ಳುತ್ತಾರೆ. ಅರಮನೆಯಲ್ಲಿ ಖಾಸಾ ಹಾರ ಸಿಕ್ಕುತ್ತದೆ. ಕಂಡ ಕಂಡವರು ಕೈ ಮುಗಿದು ಮುಗುಳಗೆ ನಕ್ಕಿ ಸಾಗುತ್ತ ಕೊಡುತ್ತಾರೆ. ಕ್ಷೇಮ ಸಮಾಚಾರ ವಿಚಾರಿಸುತ್ತರೆ. ಕರೆಯದೆ ಹೋದರೂ ಉತ್ಸವಗಳಲ್ಲಿ ಅಗ್ರ ತಾಂಬಾಲ ದೊರಕುತ್ತದೆ. ಲಂಜರುಪವರ್ತಗಳಿಲ್ಲದೇ ಕೆಲಸವಾಗುತ್ತದೆ. ತಾಲ್ಲೂಕು ಅಮಲ್ಲಾರರು ಪಕ್ಕದಲ್ಲಿ ಕುಜಿಯ ಮೇಲೆ ಕೂಡಿಸಿಕೊಂಡು ಮಾತನಾಡುತ್ತಾರೆ. ಕೊನೆಗೆ ಟಿಕ್ಟೊ ಕಲೆಕ್ಟರ್ ಕೂಡ ನಿಮ್ಮ ಗೊಡವೆಗೆ ಬಾರದೆ ನೀವು ಮೂರನೆಯ ಕ್ಲಾಸ್ ತೆಗೆದುಕೊಂಡು ಮೊದಲನೆಯ ಕ್ಲಾಸ್ ಗಾಡಿಯಲ್ಲಿ ಮಲಗಿ ನಿದ್ರೆ ಮಾಡುತ್ತ ಪ್ರಯಾಣ ಮಾಡಿದರೂ ನಿಮಗೆ ತೊಂದರೆ ಕೊಡದೆ ಹೊರಟಿ ಹೋಗತ್ತಾನೆ. ಕೆಟ್ಟಿದ್ದಾಗಲಿ, ಒಳ್ಳೆಯದಾಗಲಿ ಏನು ಮಾಡುವುದಕ್ಕಾದರೂ ಧ್ಯೇಯ ಬರುತ್ತದೆ. ಹೀಗೆ ಮಂಗಳಕ್ಕೆ ಮಂಗಳ, ಅಲಂಕಾರಕ್ಕೆ ಅಲಂಕಾರ ಈ ಬಗೆಯ ಅನುಕೂಲಗಳು ಬೇರೆ ಯಾವುದರಿಂದ ದೊರೆಯುತ್ತವೆ?

ಇಂತಹ ರುಮಾಲಿನ ವ್ಯವಸಾಯ ಇತ್ತೀಚಿಗೆ ಕಡೆಮೆಯಾಗಿ ದೇಶದಲ್ಲಿ ಕ್ಷಾಮ ಡಾಮರಗಳು ಪ್ರಬಲಿಸುತ್ತಿವೆ. ದೇಶದ ಸಂಪತ್ತು, ವ್ಯಾಪಾರ, ಅಧಿಕಾರ ಎಲ್ಲವೂ ಪರಕೀಯರ ವಶವಾಗುತ್ತಿವೆ. ಶಿಷ್ಟ ಸಂಪ್ರದಾಯಗಳು ಚೆನ್ನಾಗಿಲ್ಲದಿದ್ದರೆ ಈ ಆಯಾ ಅಧಿದೇವತೆಗಳಿಗೆ ಕೋಪವಿಲ್ಲ. ಅವು ಅತ್ಯುತ್ತಮವಾಗಿರುವಾಗ ಜನರು ಅವುಗಳನ್ನು ಮಾರಿ ‘ಪರದೇಸಿ’ ಸಂಪ್ರದಾಯಗಳಿಗೆ ಒಳಗಾದರೆ ಅವು ಸಹಿಸಿಕೊಂಡು ಸುಮ್ಮಿನಿದ್ದಾವೆ? ದೇಶದ ಅತ್ಯಾನ್ತ ಅಧಿಕಾರಿಗಳಿಂದ ಕೂಡ ಈ ದೇವತೆಗಳು ಅವಧೇಯತೆಯನ್ನು ಸಹಿಸುತ್ತಾರೆ. ಈ ವಿಷಯಕ್ಕೆ ನಾವು ತ್ವರೆಯಿಂದ ಗಮನಕೊಡಿದ್ದರೆ ದೇಶ ಮೂರ್ತಿಯಾಗಿ ಅನ್ವಯ ಪಾಲಾಗಿ ನಿಮ್ಮ ನಾಡಿನಲ್ಲಿ ನಾವೇ ಪರರಾಗಿ ಹೋಗುತ್ತೇವೆ. ಪರರ ಭೋಜನ ಭೂಮಿಯಾಗಿ ಅದು ನಿಮ್ಮ ಕೈತಪ್ಪಿ ಹೋಗುವುದು ಖಂಡಿತ. ಪ್ರೇಕ್ಷೋ, ಮೋರ್, ಬೇಕನ್, ವೆಲ್ಸ್ ಪ್ರಭೃತಿಗಳು ಆದರ್ಥ ರಾಜ, ಆದರ್ಥ ಜೀವನ ರೀತಿಗಳನ್ನು ಕಲ್ಪಿಸಿ, ತಮ್ಮ ವಿಚಾರದ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ಅಂಥ ರಾಜ್ಯದಲ್ಲಿ ಜನರ ಶಿರೋಭೂಷಣ ಹೇಗಿರಬೇಕೆಂಬ ವಿಚಾರ ಮಾಡಿದ್ದಾರೆ. ಪ್ರಪಂಚದಲ್ಲಿ ಎಲ್ಲ ಕಡೆಗಳಲ್ಲಿಯೂ ಹುಡುಕಿದರೆ ಮೈಸೂರು ರುಮಾಲೇ ಭೂಷಣ ಎಂದು ಅವರು ತೀವ್ರಾನಿಸುತ್ತಿದ್ದರು. ಅದರಲ್ಲಿ ಆದರ್ಥಕ್ಕಾದಿದೆ. ಕಾಲಕ್ರಮದಲ್ಲಿ ನಿಮಗೆ ಬಂದಿರುವ ಶುದ್ಧ ಮೈಸೂರು ಸಂಪ್ರದಾಯವನ್ನು ನೋಡಿದರೆ ಇದು ಸತ್ಯ. ಏಕೆ, ಸತ್ಯದ ತಿರುಖು ಎಂದು ಗೊತ್ತಾಗುವುದು. ಅದೂ ಇದ್ದಂತೆಯೇ ಇಲ್ಲ. ಪ್ರತಿಕಾಲದಲ್ಲಿಯೂ ಪ್ರತಿ ಸಂಪತ್ತರದಲ್ಲಿಯೂ ದೊರೆತ ಸೂಚನೆಗಳನ್ನು ತೆಗೆದುಕೊಂಡು ನಿಮ್ಮ ಉಡುಪನ್ನು ಸವಾರ್ಂಗಸುಂದರವಾಗಿ ಮಾಡಿದೆ.

ನಿಮಗೆ ಗುಣ ಪ್ರಧಾನ. ಎಲ್ಲಿ ಗುಣವನ್ನು ಕಂಡರೂ ಅದನ್ನು ಆದರದಿಂದ ಸ್ವೀಕರಿಸುವೆವು. ಸ್ವೀಕರಿಸಿದುದನ್ನು ನಿಮ್ಮ ಸಹಜಗುಣವಾಗಿ ಮಾಡಿಕೊಂಡು ಸುಖಿಪಡುವೆವು. ಶತಮಾನಗಳು ಕಳೆದುಹೋದರೂ ಅನೇಕ ರಾಜರು ನಿಮ್ಮ ಮೇಲೆ ದಾಳಿ ಬಂದು ಇಲ್ಲಿ ತಮ್ಮ ಆಳಿಕೆಯನ್ನು ಹಾಡಿದ್ದರೂ ನಾವು ನಿಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡಿಲ್ಲ. ನಿಮ್ಮ ಉಡುಪು ಅಲಂಕಾರಗಳು ಎಪ್ಪು ಸುಂದರವಾದವು! ಬಂದಕ್ಕೊಂಡು ಹೇಗೆ ಬಿಪ್ಪುವು! ಕಾಲಿಗೆ ಕಾಶಿಯಾತ್ರೆಯ ಜೋಡು; ನಿರಿ ತೀಡಿ ಕಚ್ಚೆ ತಿದ್ದಿ ಕಾಲು ತುಂಬ ಉಟ್ಟಿ ಬೆಳ್ಳನೆಯ ಅಂಚಿನ ಪಂಚೆ; ಬೆರಳಿಗೆ ಹರಳಿನ ಉಂಗುರ; ಬಂದು ಕೈಯಲ್ಲಿ ರೇಷ್ಟೆಯ ವಸ್ತು, ನಶ್ಯದ ಡಬ್ಬಿ; ಇನ್ನೂಂದರಲ್ಲಿ ಬೆತ್ತ ಅಥವಾ ಭಟ್ಟಿ; ತುಂಬು ಕುತ್ತಿಗೆಯ ಅಂಗಿ; ಕಂಕಳುದೂರಿ ಭೂಜವೇರಿ ಹಿಂದೆ ಮುಂದೆ ಮಯಾದೆಯಿಂದ ಈಸಾಡುವ ಉತ್ತರೀಯ! ಕಿವಿಯ ಕಡುಕು; ತಿರುವ ಮೀಸೆ; ಹಣಗೆ ಅಕ್ಕತೆ; ಹೋರು ರುಮಾಲು! ದೇವೇಂದ್ರನಿಗೆ ಕಳೆ ಹೊಡಬಲ್ಲವುಗಳು. ಹಾಗೆಯೇ ಯೋಜನೆ ಮಾಡಿ, ಉಳಿದವರೆಲ್ಲರೂ ಸುಮಾರು ಮುಸಲ್ಲಾನ ಪದ್ಧತಿಗೆ ಶರಣಹೋದರು. ಮೈಸೂರಿನ ಉಡುಗೆ, ರುಮಾಲು, ರಸಿಕತೆ ಮಾತ್ರ ಶರಣ ಬೀಳಲಿಲ್ಲ. ಮೈಸೂರಿನ ಉಡುಗೆ, ರುಮಾಲು ಸಹಜಗುಣವನ್ನೂ, ಮಾನವನ್ನೂ ಈವರಗೆ ಕಾಪಾಡಿಕೊಂಡವು. ಎಲ್ಲ ಕಷ್ಟಗಳಿಂದಲೂ ಪಾರಾಗಿ ಉಳಿದುಕೊಳ್ಳುವ ಜೀವಶಕ್ತಿ ನಿಮ್ಮ ರುಮಾಲಿಗಿಲ್ಲದಿದ್ದರೆ ಹೀಗಾಗುತ್ತಿದ್ದಿಂತೆ?

**ತೀಳಿಕರ ಪರಿಚಯ:** ಡಾ. ವಿ. ಸೀತಾರಾಮಯ್ಯ (ರೆಎಂ-ರೆಲಿ) ಬೆಂಗಳೂರು ಜಿಲ್ಲೆಯ ಬೂದಿಗೆರೆಯಲ್ಲಿ ಜನಿಸಿದರು. ವಿ. ಸೀ. ಎಂದು ಖ್ಯಾತರಾದ ಶ್ರೀಯುತರು ಕನ್ನಡದ ಹೆಸರಾಂತ ಕವಿ ಹಾಗೂ ವಿಮರ್ಶಕರು. ಕೃತಿಗಳು: ನೆಳಲು-ಬೆಳಕು, ದ್ರಾಕ್ಷದಾಳಿಂಬ, ಹೆಜ್ಜೆಪಾಡು, ಅರಲು-ಬರಲು, ಹಗಲು-ಇರಳು ಕವನ ಸಂಕಲನಗಳು. ಪಂಪಾಯಾತ್ರೆ ಪ್ರಮಾಸ ಕೃತಿ. ಬೆಳದಿಂಗಳು, ಸೀಕರಣ ಪ್ರಬಂಧ ಸಂಕಲನಗಳು. ಅಭಿಜ್ಞಾನ ಶಾಕುಂತಲ ನಾಟಕ ವಿಮರ್ಶೆ ಮುಂತಾದವುಗಳನ್ನು ರಚಿಸಿದ್ದಾರೆ.

### **ಪ್ರಶ್ನೆಗಳು:**

೧. ಮೈಸೂರಿನ ಮೇಲಿರುವ ಪ್ರೀತಿ ಹೇಗೆ ಪ್ರಬಂಧದಲ್ಲಿ ಹೇಗೆ ಚಿತ್ರಣಗೊಂಡಿದೆ?
೨. ರುಮಾಲುಗಳ ವ್ಯೇವಿಧ್ಯತೆಗಳು ಹೇಗೆ ಮೂಡಿಬಂದಿದೆ?
೩. ರುಮಾಲು ಧರಿಸುವಿಕೆಯಿಂದಾಗುವ ಪ್ರಯೋಜನಗಳಾವುವು?
೪. ಪರದೇಶಿ ಸಂಸ್ಕೃತಿಗೆ ಒಳಗಾಗುತ್ತಿರುವುದರ ಬಗ್ಗೆ ಲೇಖಕರ ನಿಲುವು ಎಂತಹದು?

**ಮೂರನೇ ಸೆಮಿಸ್ಪರ್ ಬಿಎಸ್‌ಡಬ್ಲೂ ಗ  
ಕನ್ನಡ ಭಾಷೆ ಮಾದರಿ ಪ್ರಶ್ನೆ ಪತ್ರಿಕೆ  
ಕನ್ನಡ ಲಾಲಿತ್ಯ-೨**

**ಸಮಯ: 2.30 ನಿಮಿಷ**

**ಗರಿಷ್ಠ ಅಂಕಗಳು: 60**

**I ಪದ್ಯದ ಭಾವಾಧಾ ಬರೆಯಿರಿ:**

**(1X6=6)**

ನನುಗಾಳಿ ಸಂಧಿಸೆ ಕೆದದ್ರ ಹೊಂಬಾಳಿಗಳ  
ಹುಸುರಿಗಳ್ಳಿಂದ ಕುಸುಮಂಗಳಾಂತ ಪುಷ್ಟಾಂಜಲಿಗಳೊಂದಿ ಶಿಕ್ಷಿರಿದ ಹೆಗೋರ್ನಾಗಳಿಂದ  
ಎಸೆವ ಚೆಂದೆಂಗಾಯ್ದಳೊಂದೊಂದನೊಡೆಯೋತ್ತ  
ಲೊಸರಿ ಸೋರ್ವೆಜನೀರ್ ಜಫ್ರೆಂಗಳಾಗೆ ರಂ  
ಜಿಸುವ ಬನದೇವಿ ಭೂದೇವತೆಯನಚಿಂಪವೋಲಿದೆ ಕುವರ ನೋಡೆಂದನು

**II ಯಾವುದಾದರೂ ನಾಲ್ಕು ಟಿಪ್ಪಣಿ ಬರೆಯಿರಿ:**

**(4X2=8)**

1. ಷಟ್ಪದಿ
2. ವಚನಗಳು
3. ಮಾರ್ಣಿಂದ್ರ ತೇಜಸ್ಸಿ
4. ಪಿ.ಲಂಕೇಶ
5. ನಿಂಗೇಗೌಡ
6. ರುಮಾಲು

**III ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ**

**(4X4=16)**

7. ಸತ್ಯದ ಶೋಧನೆಯಲ್ಲಿ ಎದುರಾಗುವ ಸಮಸ್ಯೆಗಳು.
8. ಜೀಡರ ದಾಸಿಮಯ್ಯನ ವಚನಗಳ ಆಶಯ.
9. ಕನ್ನಡ ಎದುರಿಸುತ್ತಿರುವ ಸಮಸ್ಯೆಗಳು.
10. ಯುಗಾದ ಹಬ್ಬಕ್ಕೆ ಪ್ರಶ್ನೆತ್ತಿ ಸಿಂಗಾರಗೊಂಡ ಬಗೆ.
11. ಮೋಪಟನ ಪಾತ್ರ ಪರಿಚಯ.
12. ರುಮಾಲು

**IV ಯಾವುದಾದರೂ ಮೂರು ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿ:**

**(3X10=30)**

13. ಸದಾನಂದರಾಯರು ಮತ್ತು ಅವರ ಮಗ ವ್ಯಾಪಾರವನ್ನು ಬೆಳೆಸಿದ ಬಗೆಯನ್ನು ವಿವರಿಸಿ.
14. ‘ಮುಲಗೂರ ಸಂತೆ’ ಕಥೆ ಹಿನ್ನಲೆಯಲ್ಲಿ ಸಂತೆಯ ಸ್ವರೂಪವನ್ನು ಚಿತ್ರಿಸಿ.
15. ‘ಮೂಲಿಕೆ ಬಳ್ಳಿ’ ಲೇಖನದಲ್ಲಿ ಮೂಡಿ ಬಂದಿರುವ ಸ್ವಾರಸ್ಯಕರ ಪ್ರಸಂಗಗಳನ್ನು ನಿರೂಪಿಸಿ.
16. ಬಸಲಿಂಗನ ಮುಗ್ಧತೆ, ಸಣ್ಣತನ ಮತ್ತು ಮಾನಸಿಕ ಶೋಳಲಾಟಗಳನ್ನು ಹೇಗೆ ವ್ಯಕ್ತವಾಗಿವೆ?
17. ರುಜಾರಿಯೋನ ವ್ಯಕ್ತಿತ್ವ ಎಂತಹದು?